

# ಕರ್ನಾಟಕ ಪಲ್ಪ್‌ವುಡ್ ನಿಯಮಿತ

(ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತದ ಸಂಪೂರ್ಣ ಅಧೀನಕ್ಕೆ ಒಳಪಟ್ಟಿದೆ)

## KARNATAKA PULPWOOD LIMITED

(A Subsidiary Company of Karnataka Forest Development Corporation Limited)



# 33<sup>rd</sup> ANNUAL REPORT ನೇ ವಾರ್ಷಿಕ ವರದಿ 2017-2018

### Registered Office :


'Vanavikas', 18<sup>th</sup> Cross,  
Malleswaram, Bangalore-560 003.

### ನೋಂದಾಯಿತ ಕಛೇರಿ :

'ವನ ವಿಕಾಸ', 18ನೇ ಅಡ್ಡರಸ್ತೆ,  
ಮಲ್ಲೇಶ್ವರಂ, ಬೆಂಗಳೂರು - 560 003.

# ಕರ್ನಾಟಕ ಪಲ್ಪ್‌ವುಡ್ ನಿಯಮಿತ

(ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತದ ಸಂಪೂರ್ಣ ಅಧೀನಕ್ಕೆ ಒಳಪಟ್ಟಿದೆ)



**33ನೇ ವಾರ್ಷಿಕ ವರದಿ**  
**2017-2018**

ನೋಂದಾಯಿತ ಕಛೇರಿ :

‘ವನ ವಿಕಾಸ’, 18ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು – 560 003.  
ದೂರವಾಣಿ : 91-80-23345192, 23345711 ಫ್ಯಾಕ್ಸ್ : 91-80-23461647  
ಇ-ಮೇಲ್ : [info@kfdcl.com](mailto:info@kfdcl.com) ವೆಬ್‌ಸೈಟ್ : [www.kfdcl.kar.nic.in](http://www.kfdcl.kar.nic.in)



# ಕರ್ನಾಟಕ ಪಲ್ವವುಡ್ ನಿಯಮಿತ

ಬೆಂಗಳೂರು - 560 003

## ಪರಿವಿಡಿ

ಕ್ರ. ಸಂ.	ವಿವರಗಳು	ಪುಟ ಸಂಖ್ಯೆ
1.	ಮಂಡಳಿಯ ನಿರ್ದೇಶಕರು	: 3
2.	ಸೂಚನಾ ಪತ್ರ	: 4
3.	ನಿರ್ದೇಶಕರುಗಳ ವರದಿ	: 5
4.	ನಿರ್ದೇಶಕರ ವರದಿಗೆ ಅಡಕಗಳು	: 10
5.	ಮಹಾಲೇಖ ಪಾಲಕರ ಟೀಕೆಗಳು	: 13
6.	ಲೆಕ್ಕ ಪರಿಶೋಧಕರ ವರದಿ	: 14
7.	ದಿನಾಂಕ 31ನೇ ಮಾರ್ಚ್ 2018ಕ್ಕೆ ಕೊನೆಗೊಂಡಂತೆ ಇರುವ ಅಥಾವೆ ಪತ್ರಿಕೆ	: 25
8.	ದಿನಾಂಕ 31ನೇ ಮಾರ್ಚ್ 2018ಕ್ಕೆ ಲಾಭ ಮತ್ತು ನಷ್ಟ ತಃಖ್ತೆ	: 26
9.	ದಿನಾಂಕ 31ನೇ ಮಾರ್ಚ್ 2018ಕ್ಕೆ ಅಂತ್ಯಗೊಂಡ ಈಕ್ವಿಟಿ ಷೇರಿನ ವಿವರಗಳು	: 27
10.	ದಿನಾಂಕ 31ನೇ ಮಾರ್ಚ್ 2018ಕ್ಕೆ ನಗದು ಹರಿವಿನ ವಿವರ	: 28
11.	ಲೆಕ್ಕಗಳ ಭಾಗಗಳಾಗಿರುವ ಅನುಸೂಚಿಗಳು 1 ರಿಂದ 10 ರವರೆಗೆ	: 29

## ಕರ್ನಾಟಕ ಪಲ್ವವುಡ್ ನಿಯಮಿತ

ಬೆಂಗಳೂರು - 560 003

ಮಂಡಳಿಯ ನಿರ್ದೇಶಕರು

ಶ್ರೀಮತಿ / ಶ್ರೀಯುತರುಗಳಾದ	
ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು	: ಶ್ರೀ ಸಂಜಯ್ ಮೋಹನ್, ಐ.ಎಫ್.ಎಸ್. ಪಿಸಿಸಿಎಫ್ ಮತ್ತು ವ್ಯವಸ್ಥಾಪಕ ನಿರ್ದೇಶಕರು, ಕೆಎಫ್‌ಡಿ ಸಿ ಲಿ.
ನಿರ್ದೇಶಕರು	: ಶ್ರೀ ಅವತಾರ್ ಸಿಂಹ, ಐ.ಎಫ್.ಎಸ್. ಶ್ರೀ ಟಿ. ರಾಜಣ್ಣ ಶ್ರೀ ಆರ್.ಡಿ. ನಾಯ್ಕ ಶ್ರೀ ಭಾಸ್ಕರ್ ರಾವ್ ಶ್ರೀ ಎಸ್.ಟಿ. ಮುರಳೀಧರ
ಲೆಕ್ಕಪರಿಶೋಧಕರು	: ಆಖಿಲಾಂಡಂ ಮತ್ತು ಅಸೋಸಿಯೇಟ್ಸ್ ಚಾರ್ಟೆಡ್ ಅಕೌಂಟೆಂಟ್ಸ್ ನಂ. 34, ರೇಣುಕಾ ಕಾಂಪ್ಲೆಕ್ಸ್ ನ್ಯೂ ತಿಪ್ಪಸಂದ್ರ ರಸ್ತೆ, ಬೆಂಗಳೂರು. ಈಮೇಲ್ : akhilandamassociates@yahoo.com
ನೋಂದಾಯಿತ ಕಛೇರಿ	: "ವನವಿಕಾಸ" 18ನೇ ಅಡ್ಡರಸ್ತೆ. ಮಲ್ಲೇಶ್ವರಂ, ಬೆಂಗಳೂರು - 03.
ಬ್ಯಾಂಕುಗಳು	: ಸಿಂಡಿಕೇಟ್ ಬ್ಯಾಂಕ್

## ಕರ್ನಾಟಕ ಪಲ್ವವುಡ್ ನಿಯಮಿತ

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಒಂದು ಉಪ ಸಂಸ್ಥೆ  
ನೋಂದಾಯಿತ ಕಛೇರಿ : "ವನವಿಕಾಸ, 18ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು - 560 003.  
ಫೋನ್ : +91-080-23345192, 23345711 ಫ್ಯಾಕ್ಸ್ : +91-080-23461647  
ಈ-ಮೇಲ್ : info@kfdcl.com

Ref No : KPL/AGM/33/2017-18

Date : 10.09.2018

### ವಾರ್ಷಿಕ ಸಾಮಾನ್ಯ ಸಭೆಯ ಸೂಚನಾ ಪತ್ರ

ಕರ್ನಾಟಕ ಪಲ್ವವುಡ್ ನಿಯಮಿತ 33ನೇ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯನ್ನು ದಿನಾಂಕ : 13ನೇ ನವೆಂಬರ್ 2018 ಮಂಗಳವಾರದಂದು ಬೆಳಿಗ್ಗೆ 11.00 ಗಂಟೆಗೆ ಸಂಸ್ಥೆಯ ನೋಂದಾಯಿತ ಕಛೇರಿ ವನವಿಕಾಸ, 18ನೇ ಅಡ್ಡರಸ್ತೆ ಮಲ್ಲೇಶ್ವರಂ ಬೆಂಗಳೂರು-560003 ಇಲ್ಲಿ ಈ ಕೆಳಕಂಡ ವ್ಯವಹಾರಗಳನ್ನು ನಡೆಸುವ ಉದ್ದೇಶದಿಂದ, ಈ ಸೂಚನಾ ಪತ್ರವನ್ನು ನೀಡಲಾಗಿದೆ.

#### ಸಾಮಾನ್ಯ ವ್ಯವಹಾರ:

1. ದಿನಾಂಕ 31ನೇ ಮಾರ್ಚ್ 2018 ರಂದು ಕೊನೆಗೊಂಡ ನಿಗಮದ ಅಥಾವೆ ಪತ್ರಿಕೆ, ಲಾಭ ಮತ್ತು ನಷ್ಟಗಳ ವಿವರಗಳು, ಮಂಡಳಿಯ ನಿರ್ದೇಶಕರ ವರದಿ ಮತ್ತು ಲೆಕ್ಕಪರಿಶೋಧಕರ ವರದಿಗಳು ಮತ್ತು ಅದಕ್ಕೆ ಉತ್ತರಗಳು, ನಿಯಂತ್ರಕರು ಮತ್ತು ಭಾರತೀಯ ಮಹಾಲೇಖಪರಿಶೋಧಕರು ನೀಡಿರುವ ಪ್ರಮಾಣ ಪತ್ರಗಳನ್ನು ಅವಲೋಕಿಸುವುದು. ಪರಿಗಣಿಸುವುದು, ಹಾಗೂ ಅಂಗೀಕರಿಸುವುದು.
2. ಶಾಸನಬದ್ಧ ಲೆಕ್ಕಪರಿಶೋಧಕರ ಸಂಭಾವನೆಯನ್ನು ಕಂಪನಿ ಕಾಯ್ದೆ 2013ರ ಕಲಂ 142ಕ್ಕೆ ಅನುಗುಣವಾಗಿ

ಕರ್ನಾಟಕ ಪಲ್ವವುಡ್ ನಿಯಮಿತ

ಸ್ಥಳ : ಬೆಂಗಳೂರು  
ದಿನಾಂಕ : 10.09.2018

ಸಹಿ/-  
ಅಧ್ಯಕ್ಷರು ಮತ್ತು  
ವ್ಯವಸ್ಥಾಪಕ ನಿರ್ದೇಶಕರು

#### ಅನುಸೂಚಿ

1. ಪ್ರತಿಯೊಬ್ಬ ಸದಸ್ಯರು ಸಭೆಯಲ್ಲಿ ಹಾಜರಾಗಲು ತನ್ನ ಬದಲಿಗೆ ವ್ಯಕ್ತಿಯನ್ನು ನೇಮಿಸಿದ್ದಲ್ಲಿ ನೇಮಕಾತಿಯ ಪತ್ರವನ್ನು ಸಭೆ ನಡೆಯುವ 48 ಗಂಟೆಗಳ ಮುಂಚೆ ತಲುಪಿಸತಕ್ಕದ್ದು.
2. ಶಾಸನಬದ್ಧ ಲೆಕ್ಕಪರಿಶೋಧಕರ ನೇಮಕಾತಿಯ ಹಕ್ಕು ನಿಯಂತ್ರಕರು ಮತ್ತು ಭಾರತೀಯ ಮಹಾಲೇಖ ಪರಿಶೋಧಕರದ್ದಾಗಿರುತ್ತದೆ.

ಕರ್ನಾಟಕ ಪಲ್ವವುಡ್ ನಿಯಮಿತ

ಸ್ಥಳ : ಬೆಂಗಳೂರು  
ದಿನಾಂಕ : 10.09.2018

ಸಹಿ/-  
ಅಧ್ಯಕ್ಷರು ಮತ್ತು  
ವ್ಯವಸ್ಥಾಪಕ ನಿರ್ದೇಶಕರು

# ಕರ್ನಾಟಕ ಪಲ್ವವುಡ್ ನಿಯಮಿತ

(ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಒಂದು ಉಪ ಸಂಸ್ಥೆ)

ನೋಂದಾಯಿತ ಕಛೇರಿ : 'ವನವಿಕಾಸ', 18ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು - 560 003

## ಮಂಡಳಿಯ ವರದಿ

ಇವರಿಗೆ

ಜೇರುದಾರರು

ಕರ್ನಾಟಕ ಪಲ್ವವುಡ್ ನಿಯಮಿತ,

ಬೆಂಗಳೂರು- 560 003.

ಮಹನೀಯರೇ,

ನಿಮ್ಮ ನಿರ್ದೇಶಕರುಗಳು ದಿನಾಂಕ: 31ನೇ ಮಾರ್ಚ್ 2018ಕ್ಕೆ ಅಂತ್ಯಗೊಂಡ ಲೆಕ್ಕಪರಿಶೋಧನೆಗೊಂಡ ಲೆಕ್ಕಪತ್ರಗಳು, ಲೆಕ್ಕಪರಿಶೋಧಕರ ವರದಿ ಮತ್ತು ಅದಕ್ಕೆ ಉತ್ತರಗಳನ್ನು ಹಾಗೂ ನಿಯಂತ್ರಕರು ಮತ್ತು ಭಾರತೀಯ ಸಾಮಾನ್ಯ ಲೆಕ್ಕಪರಿಶೋಧಕರಿಂದ ನೀಡಲ್ಪಟ್ಟ ಪ್ರಮಾಣ ಪತ್ರಗಳನ್ನೊಳಗೊಂಡ 33ನೇ ವಾರ್ಷಿಕ ವರದಿಯನ್ನು ಸರ್ವ ಸದಸ್ಯರ ಸಭೆಯ ಮುಂದೆ ಮಂಡಿಸಲು ಹರ್ಷಿಸುತ್ತಾರೆ.

(ರೂ. ಲಕ್ಷಗಳಲ್ಲಿ)

ವಿವರಗಳು	2017-2018	2016-2017
ಒಟ್ಟು ಆದಾಯ	0.52	10.35
ಒಟ್ಟು ಆದಾಯ	<b>0.52</b>	<b>10.35</b>
ವೆಚ್ಚಗಳು	0.90	11.19
ಒಟ್ಟು ವೆಚ್ಚಗಳು	<b>0.90</b>	<b>11.19</b>
ತೆರಿಗೆಯ ಮೊದಲು ನಿವ್ವಳ ಲಾಭ	(0.38)	(0.84)
ತೆರಿಗೆಯ ನಿಬಂಧನೆ	0.00	0.00
ತೆರಿಗೆಯ ನಂತರ ಒಟ್ಟು ಲಾಭ	(0.38)	(0.84)
ಮುಂದುವರೆಸಿದ ಹಿಂದಿನ ಲಾಭ	(2088.72)	(2088.34)
ವಿತರಣೆಗೆ ಲಭ್ಯವಿರುವ ಬಾಕಿ	0.00	0.00
ಈಕ್ವಿಟಿ ಷೇರುಗಳ ಮೇಲಿನ ಉದ್ದೇಶಿತ ಡಿವಿಡೆಂಡ್	0.00	0.00
ಪ್ರಸ್ತಾವಿತ ಡಿವಿಡೆಂಡ್‌ಗಳ ಮೇಲೆ ತೆರಿಗೆ	0.00	0.00
ಸಾಮಾನ್ಯ ವರ್ಗಾವಣೆಗೆ ಮೀಸಲು	0.00	0.00
ಹೆಚ್ಚುವರಿ ಅಥಾವೆ ಪತ್ರಿಕೆಗೆ ತೆಗೆದುಕೊಂಡಿದ್ದು	<b>(2088.72)</b>	<b>(2088.34)</b>

**ಕಂಪನಿಯ ವ್ಯವಹಾರದ ಮತ್ತು ಭವಿಷ್ಯದ ಮುನ್ನೋಟ :**

31.03.2018ರಂದು ಕೊನೆಗೊಂಡ ಹಣಕಾಸು ವರ್ಷದಲ್ಲಿ ಸಂಸ್ಥೆಯು ಯಾವುದೇ ವಾಣಿಜ್ಯಾತ್ಮಕ ವಹಿವಾಟು ನಡೆಸಿರುವುದಿಲ್ಲ ಮತ್ತು ಯಾವುದೇ ಆದಾಯ ಹೊಂದಿರುವುದಿಲ್ಲ. ಹಣಕಾಸು ವರ್ಷದಲ್ಲಿ ನಿಯಂತ್ರಕರು ಮತ್ತು ಭಾರತೀಯ ಸಾಮಾನ್ಯ ಲೆಕ್ಕ ಪರಿಶೋಧಕರಿಂದ ನೀಡಲ್ಪಟ್ಟ ಪ್ರಮಾಣ ಪತ್ರದ ವರದಿಯ ಪಟ್ಟಿಯ ಜೊತೆಗೆ ಲೆಕ್ಕಪರಿಶೋಧನೆಗೆ ಒಳಪಡಿಸಲಾದ ಖಾತೆಗಳನ್ನು ಒಟ್ಟಿಗೆ ಮಾರ್ಚ್ 31ನೇ 2018 ಕೊನೆಗೊಂಡಂತೆ ಲಗತ್ತಿಸಲಾಗಿದೆ.

**ವ್ಯಾಪಾರದ ಸ್ವರೂಪ ಬದಲಾವಣೆ ಯಾವುದಾದರೂ ಇದ್ದರೆ :**

2017-18ನೇ ಸಾಲಿನಲ್ಲಿ ವಾಣಿಜ್ಯ ಚಟುವಟಿಕೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಮತ್ತು ಯಾವುದೇ ವಾಣಿಜ್ಯ ಚಟುವಟಿಕೆಗಳು ಇರುವುದಿಲ್ಲ.

**ಲಾಭಾಂಶ**

ಕಂಪನಿಯು ನಷ್ಟ ಅನುಭವಿಸುತ್ತಿರುವುದರಿಂದ ನಿರ್ದೇಶಕರು ಯಾವುದೇ ಲಾಭಾಂಶ ಶಿಫಾರಸ್ಸು ಮಾಡಿರುವುದಿಲ್ಲ.

**ಮೀಸಲು ವರ್ಗಾಯಿಸಲಾದ ಪ್ರಮಾಣ :**

ಕಂಪನಿಯು ತನ್ನ ಮೀಸಲು ಮತ್ತು ಯಾವುದೇ ಪ್ರಮಾಣಗಳನ್ನು ವರ್ಗಾವಣೆ ಮಾಡಿರುವುದಿಲ್ಲ.

**ಷೇರು ಬಂಡವಾಳದಲ್ಲಿನ ಬದಲಾವಣೆ ಯಾವುದಾದರೂ ಇದ್ದರೆ**

2017-18ನೇ ಸಾಲಿನಲ್ಲಿ ಈ ಕಂಪನಿಯು ಷೇರು ಬಂಡವಾಳದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

**ಅಂಗ ಸಂಸ್ಥೆ / ಜಂಟಿ ಸಹಾಯಕ / ಕಂಪನಿಯ ಬಗ್ಗೆ ಮಾಹಿತಿ**

ಕಂಪನಿ ಯಾವುದೇ ಅಂಗಸಂಸ್ಥೆ, ಜಂಟಿ ಅಥವಾ ಸಂಘಟಿತ ಸಂಸ್ಥೆ ಹೊಂದಿರುವುದಿಲ್ಲ.

**ವಾರಸುದಾರರಿಲ್ಲದ ಲಾಭಾಂಶವನ್ನು ಹೂಡಿಕೆದಾರರ ಪ್ರಕಟಣೆ ಮತ್ತು ರಕ್ಷಣಾ ನಿಧಿಗೆ ವರ್ಗಾವಣೆ**

ಪ್ರಸ್ತುತ ಹಣಕಾಸು ವರ್ಷದಲ್ಲಿ ಮಾಡಿಲ್ಲದಿರುವುದರಿಂದ ಸೆಕ್ಷನ್ 125 ನಿಬಂಧನೆಗಳ (2) ಕಂಪನಿಗಳ ಕಾಯ್ದೆ 2013 ಅನ್ವಯಿಸುವುದಿಲ್ಲ

**ರಚನಾತ್ಮಕ ಬದಲಾವಣೆಗಳು ಮತ್ತು ಹೊಣೆಗಾರಿಕೆಗಳು:**

ಕಂಪನಿ ಆರ್ಥಿಕ ಸ್ಥಿತಿ ಪರಿಣಾಮ ಬೀರುವ ಯಾವುದೇ ಗಮನಾರ್ಹ ಬದಲಾವಣೆಗಳು ಮತ್ತು ಬದ್ಧತೆಗಳು ಈ ಹಣಕಾಸಿನ ಈ ವರದಿಯ ದಿನಾಂಕ ಮತ್ತು ಮಂಡಳಿ ವರದಿಯ ದಿನಾಂಕದ ಮಧ್ಯೆ ಸಂಭವಿಸಿರುವುದಿಲ್ಲ.

**ವಾರ್ಷಿಕ ವರದಿಯ ಸಾರಾಂಶ**

ವಾರ್ಷಿಕ ಲಾಭ ಆಯ್ದ ಪರಿಚ್ಛೇದ 92 ಅಡಿಯಲ್ಲಿ ಅಗತ್ಯವಿದೆ ಎಂದು (3) ಕಂಪನಿ ಕಾಯ್ದೆ 2013ನೇ ಅನುಸಾರ ನಿಯಮದೊಳಗಿನ 12(1) ಕಂಪನಿಗಳು ಫಾರ್ಮ್ (ನಿರ್ವಹಣೆ ಮತ್ತು ಆಡಳಿತ) ನಿಯಮಗಳು, 2014 ಆಫ್ ಎಂ.ಜಿ.ಟಿ.-9 ನಿಮ್ಮ ರೀತಿಯ ಪಠಣ ಫಾರ್ ಇದರೊಡನೆ ವಶಪಡಿಸಿಕೊಳ್ಳಲಾಯಿತು ಮತ್ತು ಮಾಹಿತಿ ಅನುಬಂಧ-1

**ನಿರ್ದೇಶಕರ ಮಂಡಳಿತ ಸಭೆಗಳು:**

1. ಕಂಪನಿ ಕಾಯ್ದೆ 2013 ರ ವಿಭಾಗ 92 (3)ರ ಅಡಿಯಲ್ಲಿ ಮತ್ತು ಕಂಪನಿಯ ನಿಯಮಗಳು 2014ರ ನಿಯಮ 12(1) ಪ್ರಕಾರ ವಾರ್ಷಿಕ ವರದಿಯ ಸಾರಾಂಶವನ್ನು ಎಂಜಿಟಿ-9 ತಮ್ಮ ಅವಗಾಹನೆಗೆ ಮತ್ತು ಮಾಹಿತಿಗಾಗಿ ಲಗತ್ತಿಸಿದೆ.
2. 2017-18ನೇ ಸಾಲಿನಲ್ಲಿ ಈ ಕಂಪನಿಯು ಕಂಪನಿ ಕಾಯ್ದೆ 2013ರ ವಿಭಾಗ 173ರ ಪ್ರಕಾರ, 5 ಮಂಡಳಿ ಸಭೆಯನ್ನು ನಡೆಸಿರುತ್ತದೆ. ಇದನ್ನು ಈ ಕೆಳಗೆ ಸಂಕ್ಷೇಪಿಸಲಾಗಿದೆ. ಎರಡು ಸಭೆಗಳ ನಡುವಿನ ಸಮಯದ ಅಂತರವನ್ನು ಪರಿಗಣಿಸುವಾಗ ಕಂಪನಿ ಕಾಯ್ದೆ 2013ರ ನಿಬಂಧನೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.

ಕ್ರ. ಸಂಖ್ಯೆ	ಸಭೆಯ ದಿನಾಂಕ	ಮಂಡಳಿಯ ಸಾಮರ್ಥ್ಯ	ಹಾಜರಿದ್ದ ನಿರ್ದೇಶಕರ ಸಂಖ್ಯೆ
1	30.06.2017	6	2
2	11.08.2017	6	6
3	30.08.2017	6	2
4	02.11.2017	6	2
5	27.02.2018	6	2

### ನಿರ್ದೇಶಕರ ಜವಬ್ದಾರಿ ಹೇಳಿಕೆ

ಕಂಪೆನಿಗಳ ಅಧಿನಿಯಮ, 2013 ವಿಭಾಗ 134 ಉಪ-ವಿಭಾಗ (5) ಉಪಬಂಧಗಳ, ಇದನ್ನು ಸದರಿ ವಿಭಾಗದ 3ನೇ ಉಪವಿಭಾಗದ ಕಲಂ ಸಿ ನಲ್ಲಿ ಉಲ್ಲೇಖಿಸಲಾಗಿದೆ. ಅನ್ವಯ ಕಂಪೆನಿಯ ವಿತ್ತೀಯ ಹೇಳಿಕೆಗಳ ಕುರಿತು ನೀಡಿರುವ ನಿರ್ದೇಶಕರ ಹೊಣೆಗಾರಿಕೆ ವರದಿಯು ಈ ಕೆಳಗಿನಂತಿದೆ :

- ಎ) ವಾರ್ಷಿಕ ಲೆಕ್ಕಗಳನ್ನು ಸಿದ್ಧಪಡಿಸುವಾಗ ಅನ್ವಯವಾಗುವಂತಹ ಲೆಕ್ಕಗಳ ಮಾನದಂಡಗಳನ್ನು ಅನುಸರಿಸಲಾಗಿದೆ ಜೊತೆಗೆ ಮಹತ್ವದ ಚ್ಯುತಿಗಳಿಗೆ ಸರಿಯಾದ ವಿವರಣೆ ನೀಡಲಾಗಿದೆ.
- ಬಿ) ನಿರ್ದೇಶಕರು ವಿವೇಕಯುಕ್ತ ಲೆಕ್ಕವಿಡುವ ನೀತಿಗಳನ್ನು ಆಯ್ಕೆ ಮಾಡಿ ಏಕಪ್ರಕಾರವಾಗಿ ಅನ್ವಯಿಸುತ್ತ ನ್ಯಾಯಸಮ್ಮತವಾದ ನಿರ್ಣಯಗಳನ್ನು ಮತ್ತು ಅಂದಾಜುಗಳನ್ನು ಮಾಡಿ ವಿತ್ತೀಯ ವರ್ಷಾಂತ್ಯಕ್ಕೆ ಕಂಪೆನಿಯ ವ್ಯವಹಾರಗಳ ಮತ್ತು ಆ ವರ್ಷದ ಅವಧಿಯ ಲಾಭ-ನಷ್ಟಗಳ ಒಂದು ನೈಜ ಮತ್ತು ನಿಷ್ಪಕ್ಷಪಾತವಾದ ನೋಟವನ್ನು ಕೊಡುವ ಪ್ರಯತ್ನ ಮಾಡಿದ್ದಾರೆ.
- ಸಿ) ಕಂಪೆನಿಯ ಆಸ್ತಿಗಳನ್ನು ಕಾಪಾಡುವ ಮತ್ತು ವಂಚನೆ ಇತ್ಯಾದಿಗಳನ್ನು ತಡೆಯಲು ಮತ್ತು ಪತ್ತೆ ಮಾಡಲು ಈ ಅಧಿನಿಯಮದ ಉಪಬಂಧಗಳ ಪ್ರಕಾರ ಸೂಕ್ತ ಲೆಕ್ಕದ ಪುಸ್ತಕಗಳನ್ನು ಇರಿಸಬೇಕೆಂದು ನಿರ್ದೇಶಕರು ಸರಿಯಾದ ಮತ್ತು ಸಾಕಷ್ಟು ಎಚ್ಚರಿಕೆಯನ್ನು ತೆಗೆದುಕೊಂಡಿದ್ದಾರೆ.
- ಡಿ) ನಿರ್ದೇಶಕರು ಕಂಪೆನಿಯು ಚಾಲ್ತಿಯಲ್ಲಿರುತ್ತದೆ ಎಂಬ ತಳಹದಿಯ ಮೇಲೆ ವಾರ್ಷಿಕ ಲೆಕ್ಕಗಳನ್ನು ಸಿದ್ಧಪಡಿಸಿದ್ದಾರೆ.
- ಇ) ಕಂಪೆನಿಯು ಅನ್‌ಲಿಸ್ಟೆಡ್ ಆಗಿರುವುದರಿಂದ ಉಪ ವಿಭಾಗ (ಇ) ವಿಭಾಗ 134 (3) ಅನ್ವಯಿಸುವುದಿಲ್ಲ.
- ಎಫ್) ಅನ್ವಯವಾಗುವ ಎಲ್ಲ ಕಾನೂನುಗಳು ಕಟ್ಟುನಿಟ್ಟಾಗಿ ಅನುಸರಣೆಯಾಗುವಂತಿದ್ದು, ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿರಬೇಕು. ಅಂತಹ ವ್ಯವಸ್ಥೆಗಳನ್ನು ನಿರ್ದೇಶಕರು ರೂಪಿಸಿದ್ದಾರೆ.

### ಲೆಕ್ಕಪರಿಶೋಧಕರು ಮತ್ತು ವರದಿ

ಮೇ|| ಅಖಿಲಾಂಡಂ ಅಂಡ್ ಅಸೋಸಿಯೇಟ್ಸ್ ಚಾರ್ಟೆಡ್ ಅಕೌಂಟೆಂಟ್ಸ್ ಬೆಂಗಳೂರು ರವರನ್ನು 31-3-2018ಕ್ಕೆ ಕೊನೆಗೊಂಡ ಲೆಕ್ಕಪರಿಶೋಧಕರಾಗಿ ಕಂಪೆನಿಯ ಕಾಯ್ದೆ 2013 ವಿಭಾಗ 139ರ ಪ್ರಕಾರ ನೇಮಕ ಮಾಡಿರುತ್ತಾರೆ.

### ಸಾಲ ಮತ್ತು ಖಾತರಿ ಹಾಗೂ ಹೂಡಿಕೆ ವಿವರಗಳು :

ಕಂಪೆನಿ ಕಾಯ್ದೆ 2013ರ ವಿಭಾಗ 186ರ ಪ್ರಕಾರ ಯಾವುದೇ ಸಾಲ ಖಾತರಿ ಮತ್ತು ಹೂಡಿಕೆಗಳು ಇರುವುದಿಲ್ಲ ಹಾಗೂ ನಿಬಂಧನೆ ಅನ್ವಯಿಸುವುದಿಲ್ಲ.

### ಸಂಬಂಧಪಟ್ಟವರ ಜೊತೆ ಮಾಡಿಕೊಂಡ ವ್ಯವಹಾರಗಳು :

ಪ್ರಸ್ತುತ ವರ್ಷದಲ್ಲಿ ಕಂಪೆನಿಯು, ಕಂಪೆನಿಗಳ ಅಧಿನಿಯಮ 2013. ವಿಭಾಗ 188ರ ಅನ್ವಯ ಯಾವುದೇ ಒಪ್ಪಂದಗಳ ಅಥವಾ ವ್ಯವಸ್ಥೆಗಳನ್ನು ಮಾಡಿಕೊಂಡಿಲ್ಲ.

### ಶಕ್ತಿಯ ಸಂರಕ್ಷಣೆಯ, ತಂತ್ರಜ್ಞಾನ ಪಡೆಯುವಿಕೆ ಮತ್ತು ವಿದೇಶಿ ವಿನಿಮಯ ಹೊಂದುವುದು :

ಎ. ಶಕ್ತಿಯ ಸಂರಕ್ಷಣೆ ಮತ್ತು ತಂತ್ರಜ್ಞಾನ ಪಡೆಯುವಿಕೆ :- ಪ್ರಸ್ತುತ ವರ್ಷದಲ್ಲಿ ಯಾವುದೇ ಕಾರ್ಯಚಟುವಟಿಕೆಗಳು ಇಲ್ಲದಿರುವುದರಿಂದ ಶಕ್ತಿ ಸಂರಕ್ಷಣೆ ಮತ್ತು ತಂತ್ರಜ್ಞಾನ ಪಡೆಯುವಿಕೆಯ ವಿವರಗಳು ಕಂಪೆನಿ ಕಾಯ್ದೆ 2013 ವಿಭಾಗ 134(3) ಪ್ರಕಾರ ಇರುವುದಿಲ್ಲ.

ಬಿ. ಪ್ರಸ್ತುತ ವರ್ಷದಲ್ಲಿ ಯಾವುದೇ ವಿದೇಶ ವಿನಿಮಯದ ಗಳಿಕೆಗಳು ಹೊರಹರಿವು ಇರುವುದಿಲ್ಲ.

### ನಷ್ಟದ ನಿರ್ವಹಣೆ :

ಕಂಪೆನಿಯ ಅಸ್ತಿತ್ವಕ್ಕೆ ಬೆದರಿಕೆಯ ಅಂಶಗಳು ಕಡಿಮೆ ಇರುವುದರಿಂದ ಕಂಪೆನಿಯಲ್ಲಿ ನಷ್ಟದ ನಿರ್ವಹಣಾ ನೀತಿ ಇರುವುದಿಲ್ಲ.

ನಿರ್ದೇಶಕರು ಮತ್ತು ಕೆ.ಎಂ.ಪಿ.

ಪ್ರಸಕ್ತ ಆರ್ಥಿಕ ವರ್ಷದಲ್ಲಿನ ನಿರ್ದೇಶಕರ ಪಟ್ಟಿಯು ಕೆಳಕಂಡಂತಿದೆ.

ಕ್ರ. ಸಂಖ್ಯೆ	ನಿರ್ದೇಶಕರ ಹೆಸರು	ಪದನಾಮ
1	ಸಂಜಯ್ ಮೋಹನ್	ವ್ಯವಸ್ಥಾಪಕ ನಿರ್ದೇಶಕರು
2	ಅವತಾರ್ ಸಿಂಹ್	ನಿರ್ದೇಶಕರು
3	ಟಿ. ರಾಜಣ್ಣ	ನಿರ್ದೇಶಕರು
4	ಆರ್.ಡಿ. ನಾಯ್ಕ	ನಿರ್ದೇಶಕರು
5	ಭಾಸ್ಕರ್ ರಾವ್	ನಿರ್ದೇಶಕರು
6	ಎಸ್.ಟಿ. ಮುರಳೀಧರ	ನಿರ್ದೇಶಕರು

**ರೇವಣಿಗಳು:**

ಕಂಪನಿಯು ಪ್ರಸಕ್ತ ವರ್ಷದಲ್ಲಿ ಯಾವುದೇ ರೇವಣಿಗಳನ್ನು ಸ್ವೀಕರಿಸಿರುವುದಿಲ್ಲ.

**ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ**

ಕಂಪನಿ ಕಾಯ್ದೆ 2013 ವಿಭಾಗ 135 ಹಾಗೂ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ನೀತಿ ನಿಯಮಗಳು 2014ರ ಪ್ರಕಾರ ಮಾನದಂಡಗಳನ್ನು ಹೊಂದಿಲ್ಲದಿರುವುದರಿಂದ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ ಸಮಿತಿಯ ಅಗತ್ಯವಿರುವುದಿಲ್ಲ.

**ವಾರ್ಷಿಕ ಮೌಲ್ಯಮಾಪನ**

ಮಂಡಳಿಯ ಮೌಲ್ಯ ಮಾಪನಕ್ಕೆ ಸಂಬಂಧಿಸಿದಂತೆ ವಿಭಾಗ 134(3) (ಪಿ) ಕಂಪನಿಗೆ ಅನ್ವಯಿಸುವುದಿಲ್ಲ.

**ಸ್ವತಂತ್ರ ನಿರ್ದೇಶಕರು ಮತ್ತು ಘೋಷಣೆ**

ಸ್ವತಂತ್ರವಾಗಿ ನಿರ್ದೇಶಕರನ್ನು ನೇಮಕಮಾಡಿಕೊಳ್ಳುವುದಕ್ಕೆ ಸಂಬಂಧಕ್ಕೆ ಸಂಬಂಧಿಸಿದ ವಿಭಾಗ 149 ನಮ್ಮ ಕಂಪನಿಗೆ ಅನ್ವಯಿಸುವುದಿಲ್ಲ.

**ನಾಮನಿರ್ದೇಶನ ಮತ್ತು ಸಂಭಾವನೆಯ ಸಮಿತಿ**

ನಾಮಕರಣ ಮತ್ತು ಸಂಭಾವನೆಯ ಸಮಿತಿಯ ಸಂವಿಧಾನಕ್ಕೆ ಸಂಬಂಧಿಸಿದ ಕಲಂ 178(1)ರ ನಿಬಂಧನೆಗಳಿಗೆ ಕಂಪನಿಯು ಅನ್ವಯಿಸುವುದಿಲ್ಲ. ಆದುದರಿಂದ, ಕಂಪನಿ ನಿರ್ದೇಶಕರು ಮತ್ತು ನಿರ್ವಾಹಕರ ಸಂಭಾವನೆ ಪಾವತಿಯು ಮತ್ತು ನಿರ್ದೇಶಕರ ವಿದ್ಯಾರ್ಹತಾ ಗುಣಗಳನ್ನು ಕಂಪನಿಯು ಯಾವುದೇ ನೀತಿ ರೂಪಿಸಿರುವುದಿಲ್ಲ.

**ಸಂಭಾವನೆಯ ನೀತಿ**

**ಕಾರ್ಯನಿರ್ವಾಹಕ ನಿರ್ದೇಶಕರ ಸಂಭಾವನೆ**

ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತವು ಕಾರ್ಯನಿರ್ವಾಹಕ ನಿರ್ದೇಶಕರನ್ನು ನೇಮಿಸುತ್ತದೆ ಹಾಗೂ ಅವರ ಸಂಭಾವನೆಯು ಕರ್ನಾಟಕ ಸಿವಿಲ್ ಸರ್ವಿಸ್ ನೀತಿ ಪ್ರಕಾರ ಕೊಡಲಾಗುತ್ತದೆ.

**ಕಾರ್ಯನಿರ್ವಾಹಕರಲ್ಲದ ಮತ್ತು ನಿರ್ದೇಶಕರ ಸಂಭಾವನೆ**

ಕಾರ್ಯನಿರ್ವಾಹಕರ ನಿರ್ದೇಶಕರ ಶುಲ್ಕ ಪ್ರತಿ ಮಂಡಳಿ ಸಭೆಗೆ ನೀಡಲಾಗುತ್ತದೆ. ಆದರೆ ಪ್ರಸ್ತುತ ವರ್ಷದಲ್ಲಿ ಯಾವುದೇ ಶುಲ್ಕವನ್ನು ನೀಡಲಾಗಿಲ್ಲ.

**ಲೆಕ್ಕಪರಿಶೋಧನಾ ಸಮಿತಿ**

ಮಂಡಳಿ ವಿಭಾಗದ 177 ಕಾಯಿದೆ ಪ್ರಕಾರ ನಿಬಂಧನೆಗಳನ್ನು ಮಂಡಳಿ ತನ್ನ ಅಧಿಕಾರಿ ಸಭೆಗಳನ್ನು 2013ನೇ ಸಾಲಿಗೆ ಅನ್ವಯಿಸಲಾಗುವುದು.



### ಕಾರ್ಯದರ್ಶಿಯವರ ಲೆಕ್ಕಪರಿಶೋಧನಾ ವರದಿ

ಕಂಪನಿಯ ಕಾರ್ಯದರ್ಶಿಯ ಲೆಕ್ಕಪರಿಶೋಧನಾ ವರದಿ ಪಡೆಯಲು ಅಗತ್ಯವಿಲ್ಲ.

### ಲೆಕ್ಕಪರಿಶೋಧನಾ ವೆಚ್ಚ

ಕಂಪನಿಗಳ ಕಾಯಿದೆ 2013 ವಿಭಾಗ 148ರ ನಿಬಂಧನೆಗಳು ಕಂಪೆನಿಗೆ ಅನ್ವಯಿಸುವುದಿಲ್ಲ

### ಜಾಗರಣಾ ಯಾಂತ್ರಿಕತೆ :

ವಿಭಾಗ 177(9) ಮತ್ತು (10) ಕಂಪನಿ ಕಾಯಿದೆ 2013 ಹಾಗೂ ಪಟ್ಟಿ ಒಪ್ಪಂದದ ಕಲಾಂ 49 ಲಿಸ್ಟಿಂಗ್ ಒಪ್ಪಂದದ ಪ್ರಕಾರ ಕಂಪೆನಿಗೆ ಅನ್ವಯಿಸುವುದಿಲ್ಲ.

### ಷೇರುಗಳು

#### ಎ. ಸೇಕ್ಯೂರಿಟಿಗಳನ್ನು ಖರೀದಿಸುವಿಕೆ

ಕಂಪನಿಯು ಪರಿಶೀಲನೆಯಲ್ಲಿರುವ ವರ್ಷದಲ್ಲಿ ಯಾವುದೇ ಭದ್ರತೆಗಳನ್ನು ಒದಗಿಸಿರುವುದಿಲ್ಲ

#### ಬಿ. ಸ್ಟೇಟ್ ಇಕ್ವಿಟಿ

ಕಂಪನಿಯು ಪರಿಶೀಲನೆಯಲ್ಲಿರುವ ವರ್ಷದಲ್ಲಿ ಯಾವುದೇ ಸ್ಟೇಟ್ ಇಕ್ವಿಟಿಗಳನ್ನು ಬಿಡುಗಡೆ ಮಾಡಿರುವುದಿಲ್ಲ.

#### ಸಿ. ಬೋನಸ್ ಷೇರುಗಳು

#### ಡಿ. ಸ್ಟಾಕ್ ಆಯ್ಕೆ

ಕಂಪನಿಯು ಉದ್ಯೋಗಿಗಳಿಗೆ ಯಾವುದೇ ಸ್ಟಾಕ್ ಆಯ್ಕೆ ಯೋಜನೆಗಳನ್ನು ನಿರೂಪಿಸಿರುವುದಿಲ್ಲ.

### ನ್ಯಾಯಾಲಯದ ಆದೇಶ

ನಿಯಂತ್ರಕರು ಅಥವಾ ನ್ಯಾಯಾಲಯಗಳು ಅಥವಾ ನ್ಯಾಯಾಧೀಕರಣಗಳು ಕಂಪೆನಿಯ ಚಾಲ್ತಿಯಲ್ಲಿರುವ ಸ್ಥಿತಿ ಮತ್ತು ಭವಿಷ್ಯದ ಕಾರ್ಯಚರಣೆಗಳ ಮೇಲೆ ಪ್ರಭಾವ ಬೀರುವಂತಹ ಯಾವುದೇ, ಗಣನೀಯವಾದ ಮತ್ತು ಮಹತ್ವದ ಆದೇಶಗಳನ್ನು ಹೊರಡಿಸಿಲ್ಲ.

### ಆಂತರಿಕ ಹಣಕಾಸು ನಿಯಂತ್ರಣಗಳ ಅರ್ಹತಾ ವಿವರಗಳು

ಕಂಪೆನಿಗೆ ಬಳಕೆಯಲ್ಲಿದ್ದ ಮತ್ತು ಆಂತರಿಕ ಹಣಕಾಸು ನಿಯಂತ್ರಣ ಉದ್ಭವಿಸಿರುವುದಿಲ್ಲ.

### ಅಂಗೀಕಾರ

ನಿಮ್ಮ ನಿರ್ದೇಶಕರು, ಕರ್ನಾಟಕ ಸರ್ಕಾರ, ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ, ಸರ್ಕಾರಿ ಅಧಿಕಾರಿಗಳು, ಶಾಸನಬದ್ಧ ಲೆಕ್ಕಪರಿಶೋಧಕರು, ಭಾರತದ ಮಹಾಲೇಖಪಾಲರು ಮತ್ತು ಉಳಿದ ಎಲ್ಲರಿಗೂ ಅವರು ನೀಡಿದ ಸಹಕಾರ ಮತ್ತು ಸಲಹೆಗಳಿಗಾಗಿ ಈ ಮೂಲಕ ತಮ್ಮ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಕರ್ನಾಟಕ ಪಲ್ವವುಡ್ ನಿಯಮಿತ

ಸ್ಥಳ: ಬೆಂಗಳೂರು

ದಿನಾಂಕ : 10-09-2018

ಸಹಿ/-  
ಅವತಾರ್ ಸಿಂಹ್  
ನಿರ್ದೇಶಕರು

ಸಹಿ/-  
ಸಂಜಯ್ ಮೋಹನ್  
ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು



ಅನುಬಂಧ

ಫಾರ್ಮ್ ಸಂಖ್ಯೆ MGT-9

ವಾರ್ಷಿಕ ಹೇಳಿಕೆಯ ಸಾರಾಂಶ

ಆರ್ಥಿಕ ವರ್ಷ 31-3-2018ರ ಅಂತ್ಯಕ್ಕೆ

[ಕಂಪನಿಗಳ ಕಾಯಿದೆ, 2013ರ ಸೆಕ್ಷನ್ 92 (3) ಕ್ಕೆ ಅನುಸಾರವಾಗಿ ಮತ್ತು 12 (1)ರ ನಿಯಮ ಮತ್ತು

ಕಂಪನಿಗಳು (ನಿರ್ವಹಣೆ ಮತ್ತು ಆಡಳಿತ ನಿಯಮಗಳು, 2014]

1) ನೋಂದಣಿ ಮತ್ತು ಇತರ ವಿವರಗಳು:

1. ನೋಂದಣಿ ಸಂಖ್ಯೆ : U85110KA1985PLC006711
2. ನೋಂದಣಿ ದಿನಾಂಕ : 14.02.1985
3. ಕಂಪನಿಯ ಹೆಸರು : ಕರ್ನಾಟಕ ಪಲ್ವವುಡ್ ಲಿಮಿಟೆಡ್
4. ವರ್ಗ / ಉಪ ವರ್ಗ ಕಂಪನಿ : ಪಟ್ಟಿಮಾಡದ ಕಂಪನಿ
5. ನೋಂದಾಯಿತ ಕಚೇರಿಯ ವಿಳಾಸ

ಮತ್ತು ಸಂಪರ್ಕ ವಿವರಗಳು: : 'ವನವಿಕಾಸ್, 1ನೇ ಮಹಡಿ, ಮಲ್ಲೇಶ್ವರಂ 18ನೇ ಅಡ್ಡರಸ್ತೆ, ಬೆಂಗಳೂರು 560 003

6. ಕಂಪನಿಯಲ್ಲಿರುವ ಪಟ್ಟಿಗಳ ವಿವರಗಳು : ಇಲ್ಲ
7. ಹೆಸರು ವಿಳಾಸ ಮತ್ತು ಸಂಪರ್ಕ ಏಜೆಂಟ್ಸ್  
ಟ್ರಾನ್ಸ್ಯಾರ್ ಮತ್ತು ರಿಜಿಸ್ಟ್ರಾರ್ ಸಮಯದಲ್ಲಿ : ಅನ್ವಯಿಸುವುದಿಲ್ಲ

2. ಕಂಪನಿಯ ಚಟುವಟಿಕೆಗಳು ಮತ್ತು ಪ್ರಮುಖ ವ್ಯಾಪಾರ

ಕಂಪನಿಯಲ್ಲಿ ಹಲವಾರು ವರ್ಷಗಳಿಂದ ಯಾವುದೇ ವ್ಯಾಪಾರ ಚಟುವಟಿಕೆಗಳನ್ನು ನಡೆಸುತ್ತಿಲ್ಲ.

3. ಹಿಡುವಳಿ, ಅಂಗ ಮತ್ತು ಸಹಯೋಗಿ ಕಂಪನಿಗಳ ವಿವರಗಳು

ಕ್ರ.ಸಂ.	ಕಂಪನಿಯ ಹೆಸರು ಮತ್ತು ವಿಳಾಸ	ಸಿಐಎನ್/ಜಿಎಲ್‌ಎನ್	ಅಂಗಸಂಸ್ಥೆಗಳಿಂದ ಹಿಡುವಳಿಕೆಗೆ ಸಹಾಯ	ಶೇಕಡವಾರು ಷೇರು ಹೊಂದಿರುವುದು	ಅನ್ವಯಿಸುವ ವಿಭಾಗ
1	ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ	U02001 KA1971SGC001999	Holding Company	100%	

## 4. ಪೇರು ಹಿಡುವಳಿ ಮಾದರಿ (ಒಟ್ಟು ಈಕ್ವಟಿಯ ಪ್ರತಿಸ್ತವಾಗಿ ಪೇರು ಬಂಡವಾಳದ ವಿಭಜನೆ)

ಅ. ವರ್ಗಾಯಿಸಲಾದ ಪೇರು

ಪೇರುದಾರರ ವರ್ಗ	ವರ್ಷದ ಆರಂಭದಲ್ಲಿ ಹೊಂದಿದ್ದ ಪೇರುಗಳ ಸಂಖ್ಯೆ				ವರ್ಷದ ಕೊನೆಯಲ್ಲಿ ಹೊಂದಿದ್ದ ಪೇರುಗಳ ಸಂಖ್ಯೆ				ವರ್ಷದಲ್ಲಿ ಬದಲಾವಣೆ
	ಡಿಮ್ಯಾಟ್	ಶಾರೀರಿಕ	ಒಟ್ಟು	%ರಲ್ಲಿ ಒಟ್ಟು ಪೇರುಗಳು	ಡಿಮ್ಯಾಟ್	ಶಾರೀರಿಕ	ಒಟ್ಟು	%ರಲ್ಲಿ ಒಟ್ಟು ಪೇರುಗಳು	
ಎ. ಪ್ರವರ್ಧಕರು 1. ಭಾರತೀಯ ಬಾಡಿಸ್ ಕಾರ್ಪ್	-	125000	125000	100%	-	125000	125000	100%	NIL
ಬಿ. ಸಾರ್ವಜನಿಕರ ಪೇರು	-	-	-	-	-	-	-	-	-
ಸಿ. ಪಾಲಿಕೆದಾರರು ಜಿಡಿಆರ್ ಮತ್ತು ಎಡಿಆರ್ ಗೋಸ್ವರ ನಡೆಸುತ್ತಿರುವ ಪೇರುಗಳು	-	-	-	-	-	-	-	-	-
ಒಟ್ಟು ಮೊತ್ತ (A+B+C)	-	125000	125000	100%	-	125000	125000	100%	NIL

ಆ. ಪೇರುದಾರರು ಹಾಗೂ ಪ್ರವರ್ತಕರು

		ವರ್ಷದ ಪ್ರಾರಂಭದ ಪೇರು			ಅಂತ್ಯಗೊಂಡ ವಾರ್ಷಿಕ ಪೇರು			ವರ್ಷದಲ್ಲಿ ಪೇರು ಹಿಡುವಳಿಯಾಗಿ
ಕ್ರ. ಸಂ.	ಪೇರುದಾರರ ಹೆಸರು	ಪೇರುದಾರರ ಸಂಖ್ಯೆ	ಕಂಪನಿಯ ಒಟ್ಟು ಪೇರುಗಳ %	ಒಟ್ಟು ಪೇರುಗಳಿಗೆ ಅಡವಿಟ್ಟ % ಪೇರುಗಳ ವಾಗ್ದಾನ	ಪೇರುದಾರರ ಸಂಖ್ಯೆ	ಕಂಪನಿಯ ಒಟ್ಟು ಪೇರುಗಳ %	ಭಾರವಿರುವ ಪೇರುಗಳು % ಪೇರುಗಳ ವಾಗ್ದಾನ	% ಬದಲಾವಣೆ ವರ್ಷದ ಪೇರುಗಳ
1.	ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ	125000	100%	-	125000	100%	-	NIL
	ಒಟ್ಟು	125000	100%	-	125000	100%	-	NIL

ಇ. ಪ್ರವರ್ತಕರುಷೇರು ಬದಲಾವಣೆ (ಯಾವುದೇ ಬದಲಾವಣೆ ವೇಳೆಯನ್ನು ದಯವಿಟ್ಟು ನಿಗದಿಪಡಿಸಿ)

ಷೇರ್ ಹೊಂದಿದ ಪ್ರವರ್ಧಕರಿಗೆ ಯಾವುದೇ ಬದಲಾವಣೆ ಇರುವುದಿಲ್ಲ.

ಈ. ಹತ್ತು(ಬೇರೆ ನಿರ್ದೇಶಕರು ಮತ್ತು ಪ್ರವರ್ತಕರು ಜಿಡಿಆರ್‌ಎಸ್ ಮತ್ತು ಎಡಿಆರ್‌ಎಸ್ ಹೊಂದಿರುವವರ) ಪೇರುದಾರರ ನಮೂನೆ ಅನ್ವಯಿಸುವುದಿಲ್ಲ

ಉ ನಿರ್ದೇಶಕರು ಮತ್ತು ಪ್ರಮುಖ ಆಡಳಿತ ವರ್ಗದ ಸಿಬ್ಬಂದಿಯ ಜೇರು ಹಿಡುವಳಿ ಅನ್ವಯಿಸುವುದಿಲ್ಲ.

**1. ಕಂಪೆನಿಯ ಬಡ್ತಿ ಸೇರಿದಂತೆ ಬಾಕಿ**

ಕಂಪೆನಿಯ ಸಾಲದ ಮೊತ್ತ (ಕಂಪೆನಿಯು ಸಾಲದ ಮೊತ್ತ ಪಾವತಿಸಿದ ಬಾಕಿಯಿರುವ ಬಡ್ತಿ/ಬಾಕಿಯಿರದ ಆದರೆ ಸಂಪ್ರಾಪ್ತ ಬಡ್ತಿ

	ಆದಾರವಿಲ್ಲದ ನಿಕ್ಷೇಪಗಳನ್ನು ಹೊರತುಪಡಿಸಿ	ಆದಾರವಿಲ್ಲದ ಸಾಲಗಳು	ತೇವಣಿಗಳು	ಒಟ್ಟು ಋಣ
<b>ಆರ್ಥಿಕ ವರ್ಷದ ಆರಂಭದಲ್ಲಿನ ಸಾಲಗಳು</b>				
1. ಅಸಲು ಮೊತ್ತ				
2. ಪಾವತಿಸಿದ ಬಾಕಿಯಿರುವ ಬಡ್ತಿ				
3. ಬಾಕಿಯಿರುವ, ಆದರೆ ಸಂಪ್ರಾಪ್ತ ಬಡ್ತಿ ಇಲ್ಲ	-	-	-	-
<b>ಒಟ್ಟು (1+2+3)</b>	-	-	-	-
ಹಣಕಾಸು ವರ್ಷದಲ್ಲಿ ಸಾಲದ ಬಾಕಿಯಲ್ಲಿ ಬದಲಾವಣೆ				
* ಸೇರ್ಪಡೆ	-	-	-	-
* ಕಡಿತ	-	-	-	-
<b>ನಿವ್ವಳ ಬದಲಾವಣೆ</b>				
ಹಣಕಾಸಿನ ವರ್ಷದ ಆರಂಭದಲ್ಲಿ ಸಾಲದ ಮೊತ್ತ				
1. ಅಸಲು ಮೊತ್ತ				
2. ಪಾವತಿಸಿದ ಬಾಕಿಯಿರುವ ಬಡ್ತಿ				
3. ಬಾಕಿಯಿರದ, ಆದರೆ ಸಂಪ್ರಾಪ್ತ ಬಡ್ತಿ	-	-	-	-

**6. ನಿರ್ದೇಶಕರ ಮತ್ತು ಪ್ರಮುಖ ಆಡಳಿತ ಸಿಬ್ಬಂದಿಯ ಸಂಭಾವನೆ**

ಕಾರ್ಯನಿರ್ವಾಹಕ ನಿರ್ದೇಶಕರ ಸಂಭಾವನೆ

ಕಾರ್ಯ ನಿರ್ವಾಹಕ ನಿರ್ದೇಶಕರನ್ನು ಹೊಲಿಂಗ್ಡ್ ಕಂಪೆನಿ ಅಂದರೆ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮವು ನಿಯಮಿತ ನೇಮಿಸುತ್ತದೆ ಮತ್ತು ಅವರಿಗೆ ನಿಯಮಾನುಸಾರ ಸಂಭಾವನೆಯನ್ನು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ಅನ್ವಯಿಸಲಾಗುವ ನಾಗರಿಕ ಸೇವೆ ನಿಯಮಾನುಸಾರ ನೀಡಲಾಗುತ್ತಿದೆ.

ಕಾರ್ಯನಿರ್ವಾಹಕೇತರ ನಿರ್ದೇಶಕರ ಸಂಭಾವನೆ

ಕಾರ್ಯನಿರ್ವಾಹಕೇತರ ನಿರ್ದೇಶಕರಿಗೆ ಮಂಡಳಿ ಸಭೆಗೆ ಹಾಜರಾಗಲು ಶುಲ್ಕವನ್ನು ನೀಡಲಾಗುತ್ತದೆ. ಆದರೆ ಪ್ರಸ್ತುತ ವರ್ಷದಲ್ಲಿ ಮಂಡಳಿ ಸಭೆಗೆ ಹಾಜರಾಗಲು ಯಾವುದೇ ಶುಲ್ಕವನ್ನು ನೀಡಲಾಗಿರುವುದಿಲ್ಲ.

ಕಂಪೆನಿಯು ಯಾವುದೇ ಪ್ರಮುಖ ಆಡಳಿತ ವರ್ಗದ ಸಿಬ್ಬಂದಿಯನ್ನು ನೇಮಕ ಮಾಡಿಕೊಂಡಿರುವುದಿಲ್ಲ.

**7. ಪ್ರಮುಖ ಆಡಳಿತ ವರ್ಗದ ದಂಡ / ಶಿಕ್ಷೆ/ ರಾಜಿಗೆ ಯೋಗ್ಯವಾದ ಅಪರಾಧ :**

ಪ್ರಸ್ತುತ ವರ್ಷದಲ್ಲಿ ಕಂಪೆನಿಯ ವಿರುದ್ಧ ದಂಡ, ಶಿಕ್ಷೆ ಅಥವಾ ರಾಜಿಗೆ ಯೋಗ್ಯವಾದ ಅಪರಾಧ ಇರುವುದಿಲ್ಲ.

ಕರ್ನಾಟಕ ಪಲ್ವವುಡ್ ನಿಯಮಿತ

ಸ್ಥಳ: ಬೆಂಗಳೂರು

ದಿನಾಂಕ : 10-09-2018

ಸಹಿ/-  
ಅವತಾರ್ ಸಿಂಹ್  
ನಿರ್ದೇಶಕರು

ಸಹಿ/-  
ಸಂಜಯ್ ಮೋಹನ್  
ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರು

ಕಂಪನಿಯ ಕಾಯ್ದೆ 2013 ಸೆಕ್ಷನ್ 143(6)(ಬಿ)ರ ಅನ್ವಯ ಕರ್ನಾಟಕ ಪಲ್ವವುಡ್ ನಿಯಮಿತ, ಬೆಂಗಳೂರು ಇದರ ದಿನಾಂಕ: 31.03.2018ಕ್ಕೆ ಅಂತ್ಯಗೊಂಡ ವಾರ್ಷಿಕ ಲೆಕ್ಕಪತ್ರಗಳ ಮೇಲೆ ನಿಯಂತ್ರಕರು ಮತ್ತು ಮಹಾಲೇಖಪಾಲಕರು ಮಾಡಿದ ಟೀಕೆಗಳು.

2013ರ ಕಂಪನಿಯ ಕಾಯ್ದೆ ಪ್ರಕಾರ 31.03.2018ಕ್ಕೆ ಕೊನೆಗೊಂಡಂತೆ ಕರ್ನಾಟಕ ಪಲ್ವವುಡ್ ನಿಯಮಿತ ಬೆಂಗಳೂರು ಇದರ ಹಣಕಾಸು ವರದಿಗಳನ್ನು ತಯಾರು ಮಾಡುವುದು ಆ ಕಂಪನಿಯ ಆಡಳಿತ ವರ್ಗದ ಜವಾಬ್ದಾರಿ ಆಗಿರುತ್ತದೆ. ಕಂಪನಿ ಕಾಯ್ದೆ 2013ರ ಸೆಕ್ಷನ್ 139(5)ರ ಅಡಿಯಲ್ಲಿ ಭಾರತದ ಮಹಾಲೇಖಪರಿಶೋಧಕರಿಂದ ನೇಮಕ ಮಾಡಲ್ಪಟ್ಟಿರುವ ಶಾಸನಬದ್ಧ ಲೆಕ್ಕ ಪರಿಶೋಧಕರು ಕಂಪನಿಕಾಯ್ದೆ 2013ರ ಕಲಂ 143ರ ಅನುಸಾರ ಸ್ವತಂತ್ರವಾಗಿ ಮತ್ತು ಅವರ ವೃತ್ತಿಪರ ಮಂಡಳಿಯಾದ ಭಾರತದ ಚಾರ್ಟೆಡ್ ಅಕೌಂಟೆಂಟ್ಸ್ ರವರು ನಿಗದಿಪಡಿಸಿರುವ ಲೆಕ್ಕಪರಿಶೋಧನೆ ಮತ್ತು ಒಪ್ಪಿತವಾದ ಮಾನಕಗಳ ಪ್ರಕಾರ ಲೆಕ್ಕಪತ್ರಗಳ ಮೇಲೆ ತಮ್ಮ ಅಭಿಪ್ರಾಯ ತಿಳಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಇದರಂತೆ ಅವರ ಲೆಕ್ಕಪರಿಶೋಧನೆ ವರದಿ ದಿನಾಂಕ : 12ನೇ ಸೆಪ್ಟೆಂಬರ್ 2018. ರಲ್ಲಿ ತಿಳಿಸಿರುವಂತೆ ಲೆಕ್ಕಪರಿಶೋಧನೆ ಮಾಡಿರುತ್ತಾರೆ.

ನಾನು ಭಾರತದ ಮಹಾಲೇಖಪರಿಶೋಧಕರ ಪರವಾಗಿ ಮಾರ್ಚ್ 31.03.2018ಕ್ಕೆ ಕೊನೆಗೊಂಡ ಕರ್ನಾಟಕ ಪಲ್ವವುಡ್ ನಿಯಮಿತ ಇದರ ಲೆಕ್ಕಗಳ ಮೇಲೆ ಶಾಸನಬದ್ಧ ಲೆಕ್ಕಪರಿಶೋಧಕರು ನೀಡಿರುವ ವರದಿಯನ್ನು ಪುನರ್ ಪರಿಶೀಲಿಸಲು ನಿರ್ಧರಿಸಿರುತ್ತೇವೆ. ಆದುದರಿಂದ ಕಂಪನಿ ಕಾಯ್ದೆ 143(6)ರ ಅಡಿಯಲ್ಲಿ ಯಾವುದೇ ಟೀಕೆ ಟಿಪ್ಪಣಿಗಳಿರುವುದಿಲ್ಲ.

ಭಾರತದ ಲೆಕ್ಕನಿಯಂತ್ರಕರು ಹಾಗೂ ಭಾರತದ ಲೇಖಪಾಲಕರು  
ಅವರಿಗಾಗಿ ಮತ್ತು ಪರವಾಗಿ

ಸಹಿ/-

(ಬಿಜೆತ್ ಕುಮಾರ್ ಮುಖರ್ಜಿ)

ಪ್ರಧಾನ ಲೇಖಪಾಲಕರು

(ಆರ್ಥಿಕ ಮತ್ತು ಆದಾಯ ವಿಭಾಗ ವಾಣಿಜ್ಯ ಲೆಕ್ಕಪರಿಶೋಧನೆ)  
ಬೆಂಗಳೂರು, ಕರ್ನಾಟಕ

ಸ್ಥಳ : ಬೆಂಗಳೂರು

ದಿನಾಂಕ : 7-11-2018

## ಅಖಿಲಾಂಡಂ ಅಂಡ್ ಅನೋಸಿಯೇಟ್ಸ್

ಜಾರ್ಜ್ ಅಕೌಂಟೆಂಟ್ಸ್

#34, ರೇಣುಕಾ ಕಾಂಪ್ಲೆಕ್ಸ್, ನ್ಯೂ ತಿಪ್ಪಸಂದ್ರ ರಸ್ತೆ, ಬೆಂಗಳೂರು.

### ಸ್ವತಂತ್ರ ಲೆಕ್ಕಪರಿಶೋಧಕರ ವರದಿ

ಸದಸ್ಯರುಗಳು ಕರ್ನಾಟಕ ಪಲ್ವವುಡ್ ನಿಯಮಿತ, ಬೆಂಗಳೂರು ಇವರಿಗೆ.

ನಾವು ಕರ್ನಾಟಕ ಪಲ್ವವುಡ್ ನಿಯಮಿತ, ಬೆಂಗಳೂರು ಸಂಸ್ಥೆಯ ಅಥಾವೆ ಪತ್ರಿಕೆಯನ್ನು 31ನೇ ಮಾರ್ಚ್ 2018 ರಲ್ಲಿದ್ದಂತೆ ಮತ್ತು ಅದೇ ದಿನಾಂಕದಲ್ಲಿ ಅಂತ್ಯಗೊಳ್ಳುವ ಲಾಭ-ನಷ್ಟದ ತಃಖ್ತೆ ಈಕ್ಷಿಪ್ತಿಯಲ್ಲಾದ ಬದಲಾವಣೆಯ ವಿವರಣಾ ಪಟ್ಟಿ, ನಗದು ಹರಿವಿನ ವಿವರಣಾ ಪಟ್ಟಿ ಹಾಗೂ ಮಹತ್ವದ ಲೆಕ್ಕಚರದ ಧೋರಣೆಗಳು ಮತ್ತು ಇತರ ಸ್ಪಷ್ಟೀಕರಣಾತ್ಮಕ ಮಾಹಿತಿಗಳನ್ನು ಪರಿಶೀಲಿಸಿರುತ್ತೇವೆ.

#### ಹಣಕಾಸು ಹೇಳಿಕೆ ಮತ್ತು ಆಡಳಿತ ಜವಾಬ್ದಾರಿ

ಒಪ್ಪಂದವನ್ನು ಬೋರ್ಡ್ ಆರ್ಥಿಕ (5) ಅನುಸಾರ ಕಂಪನಿಗಳ 2013 ಮಾರ್ಚ್ ರಲ್ಲಿ ಕೊನೆಗೊಂಡ ಗಮನಾರ್ಹ ಲೆಕ್ಕಪತ್ರ ನೀತಿಗಳನ್ನು ವಿವರಣಾತ್ಮಕವಾಗಿ ಮಾಹಿತಿ ನೀಡಲಾಗಿದೆ. ಕಾಯಿದೆ ಆರ್ಥಿಕ ಸ್ಥಿತಿ ಒಂದು ನಿಜವಾದ ಮತ್ತು ನ್ಯಾಯೋಜಿತ ನೋಟ ನೀಡುವ ಮತ್ತು ಈ ಆಯವ್ಯಯ ಪಟ್ಟಿಗಳ ಸಿದ್ಧತೆಗೆ ಸಂಬಂಧಿಸಿದಂತೆ ವಿಭಾಗ 134ರಲ್ಲಿ ಈ ವಿಷಯಗಳಲ್ಲಿ ಜವಾಬ್ದಾರಿ ಕಾಯಿದೆ ವಿಭಾಗ 33 ಅಡಿಯಲ್ಲಿ ನಿರ್ದಿಷ್ಟಪಡಿಸಿದೆ. ಲೆಕ್ಕಪರಿಶೋಧಕರ ಗುಣಮಟ್ಟ ಸೇರಿದಂತೆ, ಸಾಮಾನ್ಯವಾಗಿ ಭಾರತದಲ್ಲಿ ಡಿರೆಕ್ಟರ್ಸ್ ಅನುಗುಣವಾಗಿ ಕಂಪನಿ ಪ್ರದರ್ಶನದ ಮತ್ತು ನಗದು ಹರಿವುಗಳನ್ನು 2014 ನಿಯಮಾನುಸಾರ ಈ ಜವಾಬ್ದಾರಿ ಮತ್ತು ಕಂಪನಿ ಸ್ವತ್ತುಗಳನ್ನು ಸಂರಕ್ಷಿಸುವಲ್ಲಿ ಮತ್ತು ವಂಚನೆಗಳು ಮತ್ತು ಇತರೆ ಅಕ್ರಮಗಳ ಪತ್ತೆ ಕಾಯಿದೆ ಪ್ರಕಾರ ಸೂಕ್ತ ಲೆಕ್ಕಪತ್ರ ದಾಖಲೆಗಳ ಆಯ್ಕೆ ಮತ್ತು ಸರಿಯಾದ ಲೆಕ್ಕಪತ್ರಗಳ ನೀತಿಗಳ ತೀರ್ಪು ಮತ್ತು ಸಮಂಜಸವಾದ ಮತ್ತು ವಿವೇಕಯುತ ಅಂದಾಜಿಸಿದ ಮಾಡುವ ಮತ್ತು ವಿನ್ಯಾಸ ಕಾರ್ಯಗತ ಮತ್ತು ನಿಜವಾದ ಮತ್ತು ನ್ಯಾಯೋಜಿತವಾದ ನೋಟ ನೀಡಲು ಮತ್ತು ವಸ್ತು ತಪ್ಪು ಹೇಳಿಕೆಯನ್ನು ಎಂಬುದನ್ನು ಆಯವ್ಯಯ ಪಟ್ಟಿಗಳ ಸಿದ್ಧತೆಯ ಮತ್ತು ಪ್ರಸ್ತುತಿಗೆ ಸಂಬಂಧಿಸಿದ ಲೆಕ್ಕ ಪತ್ರ ವಿತರಣೆ ಮತ್ತು ಸಂಪೂರ್ಣತೆಯನ್ನು ಖಚಿತಪಡಿಸಿಕೊಳ್ಳಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿರುತ್ತಿದ್ದಾರೆಂದು ಮಂಡಳಿಯ ಅಭಿಪ್ರಾಯವಾಗಿದೆ.

#### ಲೆಕ್ಕಪರಿಶೋಧಕರ ಜವಾಬ್ದಾರಿ

ನಮ್ಮ ಜವಾಬ್ದಾರಿ ಲೆಕ್ಕಪರಿಶೋಧನಾ ಮತ್ತು ಹಣಕಾಸಿನ ಹೇಳಿಕೆಗಳನ್ನು ವ್ಯಕ್ತ ಪಡಿಸಲಾಗಿದೆ.

ನಾವು ಗಣನೀಯವಾಗಿ ತೆಗೆದು ಕೊಂಡ ಕಾಯಿದೆ ಅಗತ್ಯ ಲೆಕ್ಕಪತ್ರ ಮತ್ತು ಲೆಕ್ಕಪರಿಶೋಧನಾ ವಿಷಯದ ಕಾಯಿದೆ ಮತ್ತು ಅಡಿಯಲ್ಲಿ ಅಲ್ಲಿ ನೀಡಲಾಗಿರುವ ನಿಯಮಗಳನ್ನು ಲೆಕ್ಕಪರಿಶೋಧನಾ ವರದಿಗೆ ಒಳಗೊಂಡಿದೆ.

ನಾವು ಕಾಯಿದೆ ವಿಭಾಗ 143(10) ಅನುಬಂಧಗಳ ಅಡಿಯಲ್ಲಿ ನಿರ್ದಿಷ್ಟ ಪಡಿಸಿದ ಆನ್ ಆಡಿಟಿಂಗ್ ಗುಣಮಟ್ಟವನ್ನು ಅನುಗುಣವಾಗಿ ನಮ್ಮ ಆಡಿಟ್ ನಡೆಸಿದೆ. ಆ ಗುಣಮಟ್ಟವನ್ನು ನಾವು ನೈತಿಕ ಅಗತ್ಯಗಳನ್ನು ಪೂರೈಸುವ ಮತ್ತು ಯೋಜನೆ ಮತ್ತು ಹಣಕಾಸಿನ ಹೇಳಿಕೆಗಳು ತಪ್ಪು ಹೇಳಿಕೆಗೆ ಮುಕ್ತವಾಗಿದೆ ಎಂಬ ಸಮಂಜಸವಾದ ಭರವಸೆಯನ್ನು ಪಡೆಯಲು ಆಡಿಟ್ ನಿರ್ವಹಿಸಲು ಅನಿವಾರ್ಯವಾಗುತ್ತದೆ.

ಒಂದು ಆಡಿಟ್ ಆರ್ಥಿಕ ಹೇಳಿಕೆಯನ್ನು ಪ್ರಮಾಣದ ಮತ್ತು ಈ ಬಹಿರಂಗಪಡಿಸುವಿಕೆಯ ಆಡಿಟ್ ಸಾಕ್ಷಿ ಪಡೆಯಲು ಕಾರ್ಯಕ್ರಮಗೊಂಡಿರುತ್ತದೆ. ಆಯ್ಕೆ ಪ್ರಕ್ರಿಯೆಗಳು ಮತ್ತು ದೋಷ ಮುಕ್ತ ಹಣಕಾಸಿನ ಹೇಳಿಕೆಗಳು ಮತ್ತು ತಪ್ಪು ಹೇಳಿಕೆಗಳು ಅಪಾಯಗಳ ಮೌಲ್ಯ ಮಾಪನ ಸೇರಿದಂತೆ ಲೆಕ್ಕ ಪರಿಶೋಧಕರ ತೀರ್ಪು ಅವಲಂಬಿಸಿರುತ್ತದೆ. ಈ ಸಮಸ್ಯೆಗಳನ್ನು ಅಂದಾಜು ಮಾಡುವಲ್ಲಿ ಲೆಕ್ಕಪರಿಶೋಧಕರು ಸೂಕ್ತ ಸಂದರ್ಭದಲ್ಲಿ ಲೆಕ್ಕಪರಿಶೋಧನಾ ಕಾರ್ಯ ವಿಧಾನವನ್ನು ವಿನ್ಯಾಸ ಸಲುವಾಗಿ ನಿಜವಾದ ಮತ್ತು ನ್ಯಾಯೋಜಿತವಾದ ನೋಟ ನೀಡುವ ಹಣಕಾಸಿನ ಹೇಳಿಕೆಗಳು, ಕಂಪನಿಗೆ ಸಂಬಂಧಿಸಿದ ಆಂತರಿಕ ಹಣಕಾಸು ನಿಯಂತ್ರಣ ಪರಿಗಣಿಸುತ್ತದೆ. ಒಂದು ಲೆಕ್ಕಪರಿಶೋಧನೆಗೆ ಬಳಸಲಾದ ಲೆಕ್ಕಪತ್ರಗಳ ಸೂಕ್ತತೆ ಮತ್ತು ಕಂಪನಿಯ ನಿರ್ದೇಶಕರು ನೀಡಿದ ಲೆಕ್ಕಪತ್ರದ ಅಂದಾಜು ವಿವೇಕಯುಕ್ತ ಮೌಲ್ಯಮಾಪನ ಹಾಗೂ ಹಣಕಾಸಿನ ಹೇಳಿಕೆಗಳು ಒಟ್ಟಾರೆ ಪ್ರಸ್ತುತಿ ಮೌಲ್ಯಮಾಪನ

ಒಳಗೊಂಡಿದೆ.

ನಾವು ಪಡೆದ ಲೆಕ್ಕ ಪರಿಶೋಧನಾ ಸಾಕ್ಷಿ ಮತ್ತು ಹಣಕಾಸು ಲೆಕ್ಕಪಟ್ಟಿಗಳನ್ನು ನಮ್ಮ ಲೆಕ್ಕಪರಿಶೋಧಕರ ಅಭಿಪ್ರಾಯ ಆಧಾರವಾಗಿ ಬದಗಿಸಲು ಸಾಕಷ್ಟು ಸೂಕ್ತ ಎಂದು ನಂಬಿರುತ್ತಾರೆ.

**ಅಭಿಪ್ರಾಯ:**

ನಮ್ಮ ಅಭಿಪ್ರಾಯದಲ್ಲಿ ಮತ್ತು ನಮ್ಮ ಮಾಹಿತಿಯನ್ನು ಉತ್ತಮ ರೀತಿಯಲ್ಲಿ ನಮಗೆ ನೀಡಿದ ವಿವರಣೆಗಳ ಪ್ರಕಾರ ಆಪೋರ್ಟ್ ಹಣಕಾಸು ಹೇಳಿಕೆಗಳಿಗೆ ಸೂಕ್ತ ಅಗತ್ಯವಿದೆ. ಅಗತ್ಯ ಮಾಹಿತಿ ನೀಡುವುದು ಮತ್ತು ಭಾರತದಲ್ಲಿ ಸಾಮಾನ್ಯ ಲೆಕ್ಕಗಾರಿಕೆಯ ತತ್ವಗಳನ್ನು ಅನುಸರಣೆಯಲ್ಲಿರುವ ಸತ್ಯವಾದ ನ್ಯಾಯೋಜಿತ ನೋಟ ನೀಡಲು ಒಪ್ಪಿಕೊಂಡಿದೆ.

1. 31 ಮಾರ್ಚ್ 2018ರಲ್ಲಿ ಕಂಪನಿಯ ವ್ಯವಹಾರದಲ್ಲಿ ಹಾಗೂ ರಾಜ್ಯದ ಬ್ಯಾಲೆನ್ಸ್‌ಶೀಟ್ ಸಂದರ್ಭದಲ್ಲಿ
2. 31 ಮಾರ್ಚ್ 2018 ದಿನಾಂಕದಂದು ಅಂತ್ಯಗೊಂಡ ಲಾಭ ಮತ್ತು ನಷ್ಟ ಹೇಳಿಕೆ
3. 31 ಮಾರ್ಚ್ 2018 ರ ಈಕ್ವಿಟಿಯಲ್ಲಾದ ಬದಲಾವಣೆಯ ವಿವರಣಾ ಪಟ್ಟಿ.
4. 31 ಮಾರ್ಚ್ 2018 ನಗದು ಹರಿವಿನ ಪಟ್ಟಿ

**ನಾವು ಹಣಕಾಸು ಹೇಳಿಕೆಗಳಿಗೆ ಸೂಕ್ತ ಟಿಪ್ಪಣಿಗಳು ಈ ಕೆಳಗಿನ ವಿಷಯಗಳನ್ನು ಆಕರ್ಷಿಸಲು**

- ಅ) ಗಮನಿಸಿ 5 ಕಂಪನಿತಯ ನಷ್ಟವನ್ನು ಸಂಗ್ರಹಿಸಿದೆ ಎಂದು ಸೂಚಿಸುವ ಆರ್ಥಿಕ ಹೇಳಿಕೆಯಲ್ಲಿ. 2088.72/- ಲಕ್ಷ ಮತ್ತು ಅದರ ನಿವ್ವಳ ಮೌಲ್ಯವು ಸಂಪೂರ್ಣವಾಗಿ/ಗಣನೀಯವಾಗಿ ಸವೆದುಹೋಗಿದೆ. ಕಂಪನಿ ಪ್ರಸಕ್ತ ಮತ್ತು ಪ್ರಸ್ತುತ ಹೊಣೆಗಾರಿಕೆಗಳ ಅದರ ಪ್ರಸ್ತುತ ಮತ್ತು ಪ್ರಸಕ್ತ ಸ್ವತ್ತುಗಳನ್ನು ಬ್ಯಾಲೆನ್ಸ್ ಶೀಟ್ ದಿನಾಂಕದಂತೆ ಮೀರಿದೆ. ಈ ನಿಯಮಗಳು, ನೋಟ್ 10ರಲ್ಲಿ ನಿಗದಿಪಡಿಸಲಾದ ಇತರ ವಿಷಯಗಳ ಜೊತೆಯಲ್ಲಿ, ವಸ್ತುಸ್ಥಿತಿಯ ಅನಿಶ್ಚಿತತೆಯ ಅಸ್ತಿತ್ವವನ್ನು ಸೂಚಿಸುತ್ತದೆ. ಕಂಪನಿಯು ಮುಂದುವರಿಯುವ ಕಾಳಜಿಯಂತೆ ಮುಂದುವರಿಯುವ ಸಾಮರ್ಥ್ಯದ ಬಗ್ಗೆ ಅನುಮಾನವಿತ್ತು.
- ಬಿ) ಹಣಕಾಸಿನ ಹೇಳಿಕೆಗಳಿಗೆ 4 ಅನ್ನು ಗಮನಿಸಿ ಕರ್ನಾಟಕ ಸರ್ಕಾರವು ರೂ. 90,70,078/- ಅರಣ್ಯ ಅಭಿವೃದ್ಧಿ ತೆರಿಗೆ, ಸರ್ಕಾರ ಖಾತರಿ ಮತ್ತು ಲೀಸ್ ಬಾಡಿಗೆ ಇವುಗಳನ್ನು ಇಲ್ಲಯವರೆಗೆ ಪಾವತಿಸಲಾಗಿಲ್ಲ.
- ಸಿ) ಹಣಕಾಸು ಹೇಳಿಕೆಗಳಿಗೆ 4 ಬಿ ಗಮನಿಸಿ, ಪಾವತಿಸದ ನೌಕರರ ಲಾಭವನ್ನು ರೂ. ಸಂಬಳ, ಸಂಬಳ ಮತ್ತು ಬೋನಸ್, ಹೆಚ್ಚಳದ ಸಂಬಳ ಮತ್ತು ಡಿ.ಎ (31.03.2004 ವರೆಗೆ) ಮತ್ತು ಗ್ರಾಚುಟಿ ಒಳಗೊಂಡಿರುವ 1,86,74,968/- ಗೆ ಈವರೆಗೆ ಪಾವತಿಸಿಲ್ಲ.
- ಡಿ) ಗಮನಿಸಿ 10 (2) 2 ರೂ ಹಂಚಿಕೆಗಾಗಿ ಬಾಕಿ ಅರ್ಜಿಯ ಹಣ ಹಂಚಿಕೆ 13,91,00,000/-
- ಇ) ಅನಿಶ್ಚಿತ ಹೊಣೆಗಾರಿಕೆಗಳು : ನೋಡು 10(2) 7 (ಎ) 1995-96 ರವರೆಗೆ ಉದ್ಯೋಗಿಗಳಿಗೆ ಬೋನಸ್ ಪಾವತಿಗೆ ಯಾವುದೇ ನಿಬಂಧನೆ ಮಾಡಲಾಗಿಲ್ಲ. ಮೇಲಿನ ಅಭಿಪ್ರಾಯಗಳ ಮೇರೆಗೆ ನಮ್ಮ ಅಭಿಪ್ರಾಯವು ಅರ್ಹತೆ ಹೊಂದಿಲ್ಲ.

**ನಮ್ಮ ಅಭಿಪ್ರಾಯಗಳನ್ನು ಹೇಳಿದ ಮೇಲೆ ಈ ವಿಷಯಗಳಿಗೆ ಸಂಬಂಧಿಸಿದಂತೆ ಬದಲಾಯಿಸಲಾಗುತ್ತದೆ.**

1. ಕಾಯಿದೆಯ ಆದಿನಿಯಮ 143ರ ಉಪ ವಿಭಾಗ (11) ರಲ್ಲಿ ಭಾರತ ಸರ್ಕಾರವು ಹೊರಡಿಸಿದ ಕಂಪನಿಗಳು (ಆಡಿಟರ್ ರಿಪೋರ್ಟ್) ಆರ್ಡರ್, 2016 (ಆರ್ಡರ್) ಅಗತ್ಯವಾದಂತೆ, ನಾವು ಅನೇಕ್ಸ್ ಎ, ಆರ್ಡರ್ ಪ್ರ್ಯಾರಾಗ್ರಾಫ್ 3 ಮತ್ತು 4 ರಲ್ಲಿ ಅನ್ವಯವಾಗುವ ವಿಷಯಗಳ ಮೇಲೆ ಅನ್ವಯವಾಗುವ ಮಟ್ಟಿಗೆ.
2. ಕಂಪನಿಗಳ ಆಕ್ಟ್, 2013 ರ ಸೆಕ್ಷನ್ 143 ರ ಉಪ-ವಿಭಾಗ (5) ರ ಪ್ರಕಾರ, ಪ್ರಿನ್ಸಿಪಾಲ್ ಅಕೌಂಟೆಂಟ್ ಜನರಲ್ (ಇ ಅಂಡ್ ಆರ್ ಎಸ್ ಎ ) ಹೊರಡಿಸಿದ ನಿರ್ದೇಶನಗಳ ಪ್ರಕಾರ, ನಾವು ನಿರ್ದಿಷ್ಟ ಪಡಿಸಿದ ವಿಷಯಗಳ ಮೇಲೆ ಅನೇಕ್ಸ್-ಬಿ ಹೇಳಿಕೆ ನೀಡುತ್ತೇವೆ. ನಮ್ಮ ವೀಕ್ಷಣೆಗಳು.



3. ಕಾಯಿದೆಯ ಅಧಿನಿಯಮ 143 (3) ರ ಪ್ರಕಾರ, ನಾವು ಅದನ್ನು ವರದಿ ಮಾಡುತ್ತೇವೆ.
  - ಎ) ನಮ್ಮ ಆಡಿಟ್ ಉದ್ದೇಶಗಳಿಗಾಗಿ ನಮ್ಮ ಜ್ಞಾನ ಮತ್ತು ನಂಬಿಕೆಗಳ ಅತ್ಯುತ್ತಮವಾದ ಎಲ್ಲ ಮಾಹಿತಿ ಮತ್ತು ವಿವರಣೆಯನ್ನು ನಾವು ಹುಡುಕಿದ್ದೇವೆ ಮತ್ತು ಪಡೆದುಕೊಂಡಿದ್ದೇವೆ.
  - ಬಿ) ನಮ್ಮ ಅಭಿಪ್ರಾಯದಲ್ಲಿ ಕಾನೂನಿನ ಅಗತ್ಯವಿರುವ ಖಾತೆಯ ಸರಿಯಾದ ಪುಸ್ತಕಗಳನ್ನು ಆ ಪುಸ್ತಕಗಳ ನಮ್ಮ ಪರೀಕ್ಷೆ ಮತ್ತು ಇನ್ನೂ
  - ಸಿ) ಬ್ಯಾಲೆನ್ಸ್ ಶೀಟ್, ಲಾಭ ಮತ್ತು ನಷ್ಟದ ಹೇಳಿಕೆ ಮತ್ತು ಈ ವರದಿಯ ಮೂಲಕ ವ್ಯವಹರಿಸಲ್ಪಟ್ಟ ಕ್ಯಾಶ್ ಫ್ಲೋ ಸ್ಟೇಟೆಂಟ್ ಪುಸ್ತಕಗಳ ಖಾತೆಗೆ ಸಂಬಂಧಿಸಿವೆ :
  - ಡಿ) ನಮ್ಮ ಅಭಿಪ್ರಾಯದಲ್ಲಿ, ಈ ಮೇಲಿನ ಹಣಕಾಸು ಹೇಳಿಕೆಗಳ ಆಕ್ಟ್ 133 ರ ಅಡಿಯಲ್ಲಿ ನಿರ್ದಿಷ್ಟಪರಿಸಿದ ಲೆಕ್ಕಪರಿಶೋಧಕ ಗುಣಮಟ್ಟವನ್ನು ಅಮಿಸರಿಸುತ್ತವೆ, ಇದು ನಿಯಮ 7ರ ಕಂಪನಿಗಳು (ಅಕೌಂಟ್ಸ್) ನಿಯಮಗಳು, 2014 ರೊಂದಿಗೆ ಓದುತ್ತದೆ.
  - ಇ) ನಿರ್ದೇಶಕರ ಮಂಡಳಿಯ ಅನರ್ಹತೆಯ ಬಗ್ಗೆ ಕಂಪನಿಗಳ ಕಾಯಿದೆ 2013 ರ ಸೆಕ್ಷನ್ 164 (2) ಕಂಪನಿಗೆ ಅನ್ವಯವಾಗುವುದಿಲ್ಲ, ಎಮ್ ಸಿ ಅಧಿಸೂಚನೆಯಂತೆ ಸರ್ಕಾರಿ ಕಂಪನಿಯು ಎಫ್ ನಂ. 1/2 2014-ಸಿಎಲ್ ವಿ, ಜಿಎಸ್‌ಆರ್ 463 (ಇ 05-06-2015 ದಿನಾಂಕದಂದು ಎಫ್) ಕಂಪನಿಯ ಹಣಕಾಸಿನ ನಿಯಂತ್ರಣಗಳ ಸಮರ್ಪಣೆ ಮತ್ತು ಅಂತಹ ನಿಯಂತ್ರಣಗಳ ಪರಿಣಾಮಕಾರಿತ್ವವನ್ನು ನಿರ್ವಹಿಸುವುದರ ಮೂಲಕ, ಅನುಬಂಧ-ಸಿ ಯಲ್ಲಿ ನಮ್ಮ ಪ್ರತ್ಯೇಕ ವರದಿಯನ್ನು ನೋಡಿ ಮತ್ತು
  - ಎಫ್) ಆಂತರಿಕ ಹಣಕಾಸಿನ ನಿಯಂತ್ರಣ ವ್ಯವಸ್ಥೆಯ ಸಮರ್ಪಕತೆಗೆ ಸಂಬಂಧಿಸಿದಂತೆ ಮತ್ತು ಅಂತಹ ನಿಯಂತ್ರಣಗಳ ಕಾರ್ಯ ನಿರ್ವಹಣಾ ಪರಿಣಾಮದ ವಿವರಗಳ ಬಗ್ಗೆ ನಮ್ಮ ಪ್ರತ್ಯೇಕ ವರದಿ 'ಅನುಬಂಧ - ಸಿ'ಯನ್ನು ಗಮನಿಸಿ.
  - ಜಿ) ನಮ್ಮ ಅಭಿಪ್ರಾಯದಲ್ಲಿ ಮತ್ತು ನಮ್ಮ ಮಾಹಿತಿಯ ಅತ್ಯುತ್ತಮ ಮತ್ತು ನಮ್ಮ ವಿವರಣೆಗಳ ಪ್ರಕಾರ ರೂಲ್ 11 ರ ಕಂಪನಿಗಳು (ಆಡಿಟ್ ಮತ್ತು ಲೆಕ್ಕ ಪರಿಶೋಧಕರು) ರೂಲ್, 2014 ರ ಪ್ರಕಾರ ಆಡಿಟ್ ವರದಿಗೆ ಸೇರಿಸಬೇಕಾದ ಇತರ ವಿಷಯಗಳಿಗೆ ಸಂಬಂಧಿಸಿದಂತೆ :
1. ಕಂಪನಿಯ ಹಣಕಾಸಿನ ಸ್ಥಿತಿಯ ಮೇಲೆ ಪರಿಣಾಮ ಬರಬಲ್ಲಂತಹ, ತಕರಾರುಗಳು ಕಂಪನಿಯಲ್ಲಿ ಬಾಕಿ ಇರುವುದಿಲ್ಲ.
  2. ವರ್ಷದಲ್ಲಿ ಮೌಲ್ಯಮಾಪನಗೊಳ್ಳುವ ಯಾವುದೇ ವಸ್ತುನಿಷ್ಠ ನಷ್ಟಗಳಿಲ್ಲ ಮತ್ತು ಹೀಗಾಗಿ ಕಂಪನಿಯು ವರದಿ ಮಾಡುವ ದಿನಾಂಕದಲ್ಲಿ ಅನ್ವಯವಾಗುವ ಕಾನೂನು ಅಥವಾ ಅಕೌಂಟಿಂಗ್ ಮಾನದಂಡಗಳ ಅಡಿಯಲ್ಲಿ ಅಗತ್ಯವಾದ ವಸ್ತುಗಳಿಗೆ ನಿರೀಕ್ಷಿತ ನಷ್ಟಗಳಿಗೆ, ಯಾವುದಾದರೂ ಇದ್ದರೆ, ದೀರ್ಘಕಾಲಿನ ಒಪ್ಪಂದಗಳಲ್ಲಿ ಉತ್ಪನ್ನ ಒಪ್ಪಂದಗಳು.
  3. ಇನ್ವೆಸ್ಟರ್ ಎಜುಕೇಷನ್ ಮತ್ತು ಪ್ರೊಟೆಕ್ಷನ್ ಫಂಡ್‌ಗೆ ವರ್ಗಾಯಿಸಲು ಯಾವುದೇ ಪ್ರಮಾಣದ ಮೊತ್ತವನ್ನು ಕಂಪನಿ ಹೊಂದಿಲ್ಲ.
  4. 2016ರ ನವೆಂಬರ್ 8 ರಿಂದ 2016 ಮಾರ್ಚ್ ರವರೆಗಿನ ಅವಧಿಯಲ್ಲಿ ನಿರ್ದಿಷ್ಟ ಪರಿಸಿದ ಬ್ಯಾಂಕ್ ನೋಟುಗಳ ವ್ಯವಹಾರಗಳಂತೆ ಹಣಕಾಸಿನ ಹೇಳಿಕೆಗಳಲ್ಲಿ ಕಂಪನಿಯು ಅಗತ್ಯವಾದ ಬಹಿರಂಗ ಪಡಿಸುವಿಕೆಯನ್ನು ಒದಗಿಸಿದೆ ಮತ್ತು ಕಂಪನಿಯು ನಿರ್ವಹಿಸುವ ಖಾತೆಗಳ ಪುಸ್ತಕಗಳಿಗೆ ಅನುಗುಣವಾಗಿ ಇವುಗಳನ್ನು ಒದಗಿಸಲಾಗಿದೆ. ಗಮನಿಸಿ ನಂ. 10 (2) ಅನ್ನು ಹಣಕಾಸು ಹೇಳಿಕೆಗಳಿಗೆ ನೋಡಿ.

ಅಖಿಲಾಂಡಂ ಅಂಡ್ ಅಸೋಸಿಯೇಟ್ಸ್  
ಚಾರ್ಟೆಡ್ ಅಕೌಂಟೆಂಟ್ಸ್ ಪರವಾಗಿ  
FRN No. : 006030S

ಸಹಿ/-  
ಜಯಲಕ್ಷ್ಮೀ ವೆಂಕಟರಾಮ್  
ಪಾಲುದಾರರು  
ಸದಸ್ಯತ್ವ ಸಂಖ್ಯೆ : 0233104  
ಸ್ಥಳ: ಬೆಂಗಳೂರು  
ದಿನಾಂಕ : 12-09-2018

## ಅಖಿಲಾಂಡಂ ಅಂಡ್ ಅನೋಸಿಯೇಟ್ಸ್

ಜಾರ್ಜ್ ಅಕೌಂಟೆಂಟ್

#34, ರೇಣುಕಾ ಕಾಂಪ್ಲೆಕ್ಸ್, ನ್ಯೂ ತಿಪ್ಪಸಂದ್ರ ರಸ್ತೆ, ಬೆಂಗಳೂರು.

ಲೆಕ್ಕಪರಿಶೋಧಕರ ವರದಿಗೆ - ಅನುಬಂಧ - ಎ

31.03.2018ಕ್ಕೆ ಕೊನೆಗೊಂಡ ಕರ್ನಾಟಕ ಪಲ್ವವುಡ್ ನಿಯಮಿತ ಬೆಂಗಳೂರು.

ಇದರ ಲೆಕ್ಕ ಪತ್ರಗಳ ಮೇಲೆ ಲೆಕ್ಕಪರಿಶೋಧಕರ ವರದಿಗೆ ಅನುಬಂಧ

(i)	<p>ಅ) ಕಂಪನಿಯ ಪರಿಮಾಣಾತ್ಮಕ ವಿವರಗಳು ಮತ್ತು ಸ್ಥಿರಾಸ್ತಿಗಳ ಪರಿಸ್ಥಿತಿ ಸೇರಿದಂತೆ ಪೂರ್ಣ ವಿವರಗಳನ್ನು ತೋರಿಸುವ ದಾಖಲೆಗಳನ್ನು ನಿರ್ವಹಿಸುವುದು.</p> <p>ಆ) ಈ ಸ್ಥಿರಾಸ್ತಿಯ ಭೌತಿಕ ತಪಾಸಣೆಯನ್ನು ಸಮಂಜಸವಾದ ಹಂತಗಳಲ್ಲಿ ಪರಿಶೀಲನೆ ಮಾಡಲಾಗಿದೆ. ಯಾವುದೇ ವಸ್ತು ಭಿನ್ನತೆಗಳು ಪರಿಶೀಲನಾ ಗಮನಕ್ಕೆ ಬಂದಾಗ ಸರಿಯಾಗಿ ಖಾತೆಯ ಪುಸ್ತಕಗಳಲ್ಲಿ ವ್ಯವಹರಿಸಬೇಕು.</p> <p>ಇ) ಸ್ಥಿರ ಹೆಸರಿನ ಶೀರ್ಷಿಕೆ ಕಾರ್ಯಗಳು ಕಂಪನಿ ಹೆಸರಿನಲ್ಲಿ ನಡೆಯುತ್ತವೆ. ಇಲ್ಲದಿದ್ದರೆ, ಅದರ ವಿವರಗಳನ್ನು ಒದಗಿಸಿ.</p>	<p>ಕಂಪನಿ ಯಾವುದೇ ಸ್ಥಿರಾಸ್ತಿ ಹೊಂದಿರುವುದಿಲ್ಲವೆಂದು ಈ ವರದಿಯಲ್ಲಿ ಅನ್ವಯವಾಗುತ್ತದೆ.</p>
(ii)	<p>ತಪಾಸಣೆಯ ಭೌತಿಕ ಪರಿಶೀಲನೆಯು ನಿರ್ವಹಣೆಯಿಂದ ಸಮಂಜಸವಾದ ಮಧ್ಯಂತರಗಳಲ್ಲಿ ನಡೆಸಲ್ಪಟ್ಟಿದೆಯೇ ಮತ್ತು ಯಾವುದೇ ವಸ್ತು ವ್ಯತ್ಯಾಸಗಳು ಗಮನಕ್ಕೆ ಬಂದಿವೆಯೇ ಮತ್ತು ಹಾಗಿದ್ದಲ್ಲಿ, ಖಾತೆಯ ಪುಸ್ತಕಗಳಲ್ಲಿ ಸರಿಯಾಗಿ ವ್ಯವಹರಿಸಲಾಗಿದೆಯೇ</p>	<p>ಕಂಪನಿ ದಾಸ್ತಾನು ಮತ್ತು ಯಾವುದೇ ಭಿನ್ನತೆಗಳು ಮತ್ತು ಭೌತಿಕವಾಗಿ ಗಮನಕ್ಕೆ ತರುವುದು. ಕಂಪನಿಯಲ್ಲಿ ತಯಾರಿಸಲಾದ ಸರಕುಗಳು 2016-17ನೇ ಹಣಕಾಸು ವರ್ಷದ ಸಮಯದಲ್ಲಿ ಪ್ರಗತಿಯಲ್ಲಿರುವ ಕೆಲಸವನ್ನು ಅವಿಷ್ಕಾರಗಳು ಮಾಹಿತಿ ಮಾಡಲಾಗಿದೆ.</p>
(iii)	<p>ಕಂಪನಿಪಡೆದುಕೊಂಡಿರುವ ಅಥವಾ ಕಂಪನಿಯ ಖಾಯಿದೆ ವಿಭಾಗ 189 ರ ಅಡಿಯಲ್ಲಿ ನಿರ್ವಾಹಣ ರಿಜಿಸ್ಟರ್ ಒಳಗೊಂಡಿದೆ. ಸಂಸ್ಥೆಗಳು ಅಥವಾ ಇತರೆ ವ್ಯಕ್ತಿಗಳಿಗೆ ಅನುಕೂಲತಾ ಸಾಲ ನೀಡಲಾಗಿದೆವೆಂದು ತಿಳಿಯಪಡಿಸಲಾಗಿದೆ.</p> <p>ಎ. ನಿಯಮಗಳು ಮತ್ತು ಷರತ್ತುಗಳು ಆಗಿರಲಿ ಅಂತಹ ಸಾಲಗಳ ಅನುದಾನವು ಕಂಪನಿಯ ಆಸ್ತಿಗೆ ಪೂರ್ವಭಾವಿಯಾಗಿಲ್ಲ.</p>	<p>ಕಂಪನಿ ದಾಸ್ತಾನು ಮತ್ತು ಯಾವುದೇ ಭಿನ್ನತೆಗಳು ಮತ್ತು ಭೌತಿಕವಾಗಿ ಗಮನಕ್ಕೆ ತರುವುದು. ಕಂಪನಿಯಲ್ಲಿ ತಯಾರಿಸಲಾದ ಸರಕುಗಳು 2016-17ನೇ ಹಣಕಾಸು ವರ್ಷದ ಸಮಯದಲ್ಲಿ ಪ್ರಗತಿಯಲ್ಲಿರುವ ಕೆಲಸವನ್ನು ಅವಿಷ್ಕಾರಗಳನ್ನು ಮಾಹಿತಿ ಮಾಡಲಾಗಿದೆ.</p>



	<p>ಬಿ. ಮರುಪಾವತಿಯ ವೇಳಾಪಟ್ಟಿಯನ್ನು ಪ್ರಧಾನ ಮಂತ್ರಿ ಪಾವತಿಸುವ ಬಡ್ಡಿಯನ್ನು ನಿಗದಿಪಡಿಸಲಾಗಿದೆಯೆ ಮತ್ತು ಮರುಪಾವತಿ ಅಥವಾ ರಸೀದಿಗಳು ನಿಯಮಿತವಾಗಿವೆಯೇ ಎಂದು</p> <p>ಸಿ. ಮೊತ್ತ ಮಿತಿಮೀರಿದದ್ದಾಗಿದ್ದರೆ, ತೊಂಬತ್ತು ದಿನಗಳವರೆಗೆ ಒಟ್ಟು ಮೊತ್ತವು ಮಿತಿಮೀರುತ್ತದೆ ಮತ್ತು ಪ್ರಮುಖ ಮತ್ತು ಆಸಕ್ತಿಯನ್ನು ಮರುಪಡೆಯಲು ಕಂಪನಿಯು ಸಮಂಜಸವಾದ ಹಂತಗಳನ್ನು ತೆಗೆದುಕೊಂಡಿದೆ ಎಂದು ಹೇಳಿ.</p>	
(iv)	<p>ಕಂಪನಿಗಳ ಕಾಯ್ದೆ 2013 ರ ವಿಭಾಗ 185 ಮತ್ತು 186ರ ನಿಬಂಧನೆಗಳ ಪ್ರಕಾರ, ಸಾಲಗಳು, ಹೂಡಿಕೆಗಳು, ಖಾತರಿಗಳು ಮತ್ತು ಭದ್ರತೆಯ ವಿಷಯದಲ್ಲಿ ಅನುಸರಿಸಲಾಗುತ್ತದೆ. ಇಲ್ಲದಿದ್ದರೆ, ಅದರ ವಿವರಗಳನ್ನು ಒದಗಿಸಿ</p>	<p>ನಮ್ಮ ಅಭಿಪ್ರಾಯದಲ್ಲಿ ಮತ್ತು ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳಿಗೆ ಅನುಗುಣವಾಗಿ ಕಂಪನಿಯು ಯಾವುದೇ ಸಾಲಗಳನ್ನು ನೀಡಿಲ್ಲ ಮತ್ತು ಹೂಡಿಕೆ ಮಾಡಿಲ್ಲ.</p>
(v)	<p>ಕಂಪನಿಯ ಸಂದರ್ಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು 76 ವಿಭಾಗಗಳ ಹಾಗೂ 73 ನಿಬಂಧನೆಗಳ ಕಂಪನಿಯ ಕಾಯ್ದೆ ಅಡಿಯಲ್ಲಿ ಯಾವುದೇ ಸಂದರ್ಭದಲ್ಲಿ ನಿಬಂಧನೆಗಳನ್ನು ಹೊರಡಿಸಿದ ಹಾಗೂ ನಿರ್ದೇಶನ ಅಗತ್ಯವಿದ್ದಂತೆ ಅನುಸರಣೆ ಮಾಡಲಾಗಿದೆ. ನಿಬಂಧನೆಗಳ ಅಡಿಯಲ್ಲಿ ರೂಪುಗೊಂಡಿರುವ ನಿಕ್ಷೇಪಗಳನ್ನು ಸ್ವೀಕರಿಸಿ, ಅಲ್ಲದೆ ಉಲ್ಲಂಘನಾ ಸ್ವರೂಪ ಹೇಳಲಾಗಿದೆ. ಆದೇಶವನ್ನು ಕಂಪನಿ ಬೋರ್ಡ್ ಅಥವಾ ಅಂತರಾಷ್ಟ್ರೀಯ ಕಂಪನಿ ಟೆಬ್ಯೂನಲ್ ಅಥವಾ ಭಾರತದ ಯಾವುದೇ ನ್ಯಾಯಾಲಯ ಅಥವಾ ರಿಸರ್ವ್ ಬ್ಯಾಂಕ್‌ನಲ್ಲಿ ಜಾರಿಗೆ ಗೊತ್ತುಮಾಡಲಾಗಿದೆ.</p>	<p>ನಮ್ಮ ಅಭಿಪ್ರಾಯದಲ್ಲಿ ಮತ್ತು ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳಿಗೆ ಅನುಗುಣವಾಗಿ, ಕಂಪನಿಯು ಯಾವುದೇ ಸಾಲಗಳನ್ನು ನೀಡಿಲ್ಲ ಮತ್ತು ಹೂಡಿಕೆ ಮಾಡಿಲ್ಲ.</p>
(vi)	<p>ವೆಚ್ಚ ದಾಖಲೆಗಳ ನಿರ್ವಹಣೆ ಕಂಪನಿಗಳು ಕಾಯ್ದೆಯ ವಿಭಾಗ 148 ರ ಉಪ ಪರಿಚ್ಛೇದ (1) ಅಡಿಯಲ್ಲಿ ಕೇಂದ್ರ ಸರ್ಕಾರದ ಸೂಚಿಸಲಾದ ಮಾಡಲಾಗಿದೆ ಅಲ್ಲಿ ಇಂತಹ ಅಕೌಂಟ್ಸ್ ಮತ್ತು ದಾಖಲೆಗಳು ಮಾಡಿದ ಎಂಬುದನ್ನು ಮತ್ತು ನಿರ್ವಹಣೆ.</p>	<p>ಕೇಂದ್ರ ಸರ್ಕಾರ ಕಂಪನಿಗಳು ಕಾಯ್ದೆಯ ವಿಭಾಗ 148ರ ಉಪ ಪರಿಚ್ಛೇದ (1) ಅಡಿಯಲ್ಲಿ ವೆಚ್ಚ ದಾಖಲೆಗಳನ್ನು ಯಾವುದೇ ರೀತಿಯ ನಿರ್ವಹಣೆಗೆ ಶಿಫಾರಸ್ಸು ಮಾಡಿಲ್ಲ.</p>
(vii)	<p>ಕಂಪನಿಯು ಕಾಲಕಾಲಕ್ಕೆ ವಿವಾದ ರಹಿತ ಬಾಕಿಗಳಾದ ಭವಿಷ್ಯ ನಿಧಿ ಇಎಸ್‌ಐ ಆದಾಯ ತೆರಿಗೆ, ಮಾರಾಟ ತೆರಿಗೆ, ಸಂಪತ್ತು ತೆರಿಗೆ, ಸೇವಾ ತೆರಿಗೆ, ಕಸ್ಟಮ್ ಡ್ಯೂಟಿ ಅಧಿಕಾರಿ ತೆರಿಗೆ ವ್ಯಾಟ್, ಸೆಸ್ ಮತ್ತು ಇನ್ನಿತರ ಶಾಸನ ಬದ್ಧ ಪಾವತಿಗಳನ್ನು ಸೂಕ್ತ ಪ್ರಾಧಿಕಾರಕ್ಕೆ ಪಾವತಿಸಲಾಗು</p>	<p>ಅರಣ್ಯ ಅಭಿವೃದ್ಧಿ ತೆರಿಗೆಯ ಮೊತ್ತ ರೂ. 1982250/- ಗಳಷ್ಟು ಪಾವತಿಗೆ ಬಾಕಿ ಇದ್ದು ಅವುಗಳ ಪಾವತಿಗೆ ಬಹಳ ತಡವಾಗಿ ಕಂಡು ಬರುತ್ತಿದ್ದು ವಿವರಗಳು ಈ ಕೆಳಕಂಡಂತಿದೆ.</p>

<p>ತ್ತಿದೆಯೇ? ಹಾಗಿದ್ದಲ್ಲಿ ಈ ಕುರಿತು ಕಟ್ಟಲು / ಪಾವತಿಸಲು ಅವು ಕಟ್ಟಬೇಕಾದ ಕೊನೆಯ ದಿನಾಂಕದಿಂದ 6 ತಿಂಗಳಿಗಿಂತಲೂ ಹೆಚ್ಚಿನ ಅವಧಿಗೆ ಬಾಕಿ ಇರುವ ಮೊತ್ತವನ್ನು ಲೆಕ್ಕ ಪರಿಶೋಧಕರು ಸೂಚಿಸುವುದು.</p>	<ol style="list-style-type: none"> <li>1. ಶಾಸನ : ಕರ್ನಾಟಕ ಅರಣ್ಯ ಕಾಯ್ದೆ 1963</li> <li>2. ಬಾಕಿ ಇರುವ ಶಾಸನ ಬದ್ಧ ಪಾವತಿ- ಕರ್ನಾಟಕ ಅರಣ್ಯ ಅಭಿವೃದ್ಧಿ ತೆರಿಗೆ.</li> <li>3. ಮೊತ್ತ ರೂ. 19,82,250/- ಅಭಿವೃದ್ಧಿ ತೆರಿಗೆ.</li> <li>4. ಯಾವ ಅವಧಿಗೆ ಸಂಬಂಧಿಸಿದ್ದು - 2005 ಕ್ಕಿಂತ ಹಿಂದಿನ ವರ್ಷಕ್ಕೆ ಸಂಬಂಧಿಸಿದ್ದು - 2005ಕ್ಕಿಂತ ಹಿಂದಿನ ವರ್ಷಕ್ಕೆ ಸಂಬಂಧಿಸಿದ್ದು</li> <li>5. ಪಾವತಿಯಾದ ದಿನಾಂಕ : ಈ ವರೆಗೆ ಪಾವತಿ ಆಗಿಲ್ಲ.</li> </ol> <p>ಮೇಲ್ಕಂಡ ತೆರಿಗೆಯು 6 ತಿಂಗಳುಗಳಿಗಿಂತಲೂ ಹೆಚ್ಚಿನ ಅವಧಿಯಿಂದ ಬಾಕಿ ಇದ್ದುದರಿಂದ ಇದ್ದನ್ನು ಪ್ರತ್ಯೇಕವಾಗಿ ತೋರಿಸಲಾಗಿದೆ.</p> <p>ನಮಗೆ ನೀಡಿದ ಮಾಹಿತಿ ಹಾಗೂ ವಿವರಣೆಗಳನ್ನು ಆಧರಿಸಿ ಹೇಳುವುದಾದರೆ, ಕಂಪನಿಯಲ್ಲಿ ಯಾವುದೇ ಚಟುವಟಿಕೆಗಳು ನಡೆಯುತ್ತಿಲ್ಲ. ಆದ್ದರಿಂದ ಮಾರಾಟ ತೆರಿಗೆ, ಸೇವಾ ತೆರಿಗೆ, ಕಸ್ಟಮ್ಸ್ ಡ್ಯೂಟಿ, ಅಬಕಾರಿ ತೆರಿಗೆ, ವ್ಯಾಟ್ ಮುಂತಾದವುಗಳಿಗೆ ಸಂಬಂಧಿಸಿದಂತೆ ಯಾವುದೇ ಹೊಣೆಗಾರಿಕೆ ಇರುವುದಿಲ್ಲ.</p> <p>ಕಂಪನಿಯಲ್ಲಿ ಯಾವುದೇ ನೌಕರರು ಇಲ್ಲದೇ ಇರುವುದರಿಂದ ಭವಿಷ್ಯ ನಿಧಿ, ಇ.ಎಸ್.ಐ. ಗೆ ಸಂಬಂಧಿಸಿದಂತೆ ಯಾವುದೇ ಶಾಸನಬದ್ಧಹೊಣೆಗಾರಿಕೆ ಇರುವುದಿಲ್ಲ.</p> <p>ಕಂಪನಿಯು ಯಾವುದೇ ಸ್ಥಿರಾಸ್ತಿ ಮತ್ತು ಸಂಪತ್ತನ್ನು ಹೊಂದಿರದೇ ಇರುವುದರಿಂದ ಸಂಪತ್ತು ತೆರಿಗೆಯು ಅನ್ವಯಿಸುವುದಿಲ್ಲ.</p> <p>ಕಂಪನಿಯಲ್ಲಿ ಯಾವುದೇ ಚಟುವಟಿಕೆಗಳು ಇರುವುದಿಲ್ಲ ಮತ್ತು ಕಂಪನಿಯ ನಿವ್ವಳ ಮೌಲ್ಯ (ನೆಟ್ವರ್ಕ್) ಹೆಚ್ಚು ಕಮ್ಮಿ ಸಂಪೂರ್ಣವಾಗಿ ಸವೆದು ಹೋಗಿದೆ. ಆದ್ದರಿಂದ ಆದಾಯ ತೆರಿಗೆಗೆ ಸಂಬಂಧಿಸಿದಂತೆ ಯಾವುದೇ ಹೊಣೆಗಾರಿಕೆ ಇರುವುದಿಲ್ಲ.</p> <p>ಪ್ರಾರಂಭವಾದಾಗಿನಿಂದ, ಆದಾಯ ತೆರಿಗೆ ರಿಟರ್ನ್ಸ್‌ನ್ನು ಸಲ್ಲಿಸಿರುವುದಿಲ್ಲ.</p>
-----------------------------------------------------------------------------------------------------------------------------------------------------------------------	------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------

(vii)	(ಬಿ) ಆದಾಯ ತೆರಿಗೆ ಅಥವಾ ಮಾರಾಟ ತೆರಿಗೆ ಅಥವಾ ಸಂಪತ್ತು ತೆರಿಗೆ ಅಥವಾ ಸೇವಾ ತೆರಿಗೆ ಅಥವಾ ಶುಲ್ಕ ಸುಂಕದ ತೆರಿಗೆ ಅಥವಾ ತೆರಿಗೆಯ ಕರ್ತವ್ಯಗಳು ತೆರಿಗೆ ಅಥವಾ ಸೆಸ್‌ಅನ್ನು ಸೇರಿಸಿದಲ್ಲಿ ಯಾವುದೇ ವಿವಾದದ ಕಾರಣದಿಂದಾಗಿ, ವಿವಾದ ಬಾಕಿ ಉಳಿದಿದೆ.	ಹೊಂದಿರುವುದಿಲ್ಲ
(viii)	ಕಂಪನಿಯು ಸಾಲವನ್ನು ಮರುಪಾವತಿಸಲು ಅಥವಾ ಹಣಕಾಸಿನ ಸಂಸ್ಥೆ, ಬ್ಯಾಂಕ್, ಸರ್ಕಾರ ಅಥವಾ ಬಾಕಿಗಳನ್ನು ಮರುಪಾವತಿ ಮಾಡುವಲ್ಲಿ ಡೀಫಾಲ್ಟ್ ಆಗಿರುತ್ತದೆಯೇ? ಹೌದು, ಸಮಯ ಮತ್ತು ಡೀಫಾಲ್ಟ್ ಪ್ರಮಾಣವನ್ನು ವರದಿ ಮಾಡಬೇಕಾದರೆ ಡೀಫಾಲ್ಟ್‌ಗಳನ್ನು ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು ಮತ್ತು ಸರ್ಕಾರಕ್ಕೆ, ಸಾಲದಾತ ಬುದ್ಧಿವಂತ ವಿವರಗಳನ್ನು ಒದಗಿಸುವುದು).	ವರ್ಷದಲ್ಲಿ ಯಾವುದೇ ಹಣಕಾಸು ಸಂಸ್ಥೆ, ಬ್ಯಾಂಕುಗಳು, ಸರ್ಕಾರ ಅಥವಾ ಬೆಂಚರ್ ಹೊಂದಿರುವವರು ಯಾವುದೇ ಸಾಲ ಅಥವಾ ಸಾಲವನ್ನು ಹೊಂದಿಲ್ಲ, ಅಂತೆಯೇ, ಪ್ಯಾರಾಗ್ರಾಫ್ 3(viii) ಆದೇಶದ ಅನ್ವಯವು ಅನ್ವಯಿಸುವುದಿಲ್ಲ.
(ix)	ಆರಂಭಿಕ ಸಾರ್ವಜನಿಕ ಪ್ರಸ್ತಾಪದಿಂದ ಅಥವಾ ಹೆಚ್ಚಿನ ಸಾರ್ವಜನಿಕ ಪ್ರಸ್ತಾಪದಿಂದ (ಋಣ ಸೇರಿದಂತೆ) ಮತ್ತು ಪದ ಸಾಲಗಳನ್ನು ಬೆಳೆಸಿದ ಮಾನಿಕರು ಅದನ್ನು ಬೆಳೆಸಿಕೊಳ್ಳುವ ಉದ್ದೇಶಗಳಿಗಾಗಿ ಅನ್ವಯಿಸಲಾಗಿದೆ. ಇಲ್ಲದಿದ್ದರೆ, ವಿಳಂಬಗಳು ಅಥವಾ ಪೂರ್ವನಿಯೋಜಿತ ಮತ್ತು ನಂತರದ ತಿದ್ದುಪಡಿಗಳು, ಯಾವುದಾದರೂ ಇದ್ದರೆ ಅನ್ವಯವಾಗುವ ವಿವರಗಳು, ವರದಿಯಾಗಿದೆ.	ಆರಂಭಿಕ ಸಾರ್ವಜನಿಕ ಪ್ರಸ್ತಾಪದ ಮೂಲಕ ಹೆಚ್ಚಿನ ಸಾರ್ವಜನಿಕ ಪ್ರಸ್ತಾಪದ ಮೂಲಕ (ಸಾಲ ಉಪಕರಗಳು ಸೇರಿದಂತೆ) ಮತ್ತು ವರ್ಷದಲ್ಲಿ ಸಾಲವನ್ನು ಸಾಲ ಪಡೆಯುವ ಮೂಲಕ ಕಂಪನಿ ಯಾವುದೇ ಹಣವನ್ನು ಹೆಚ್ಚಿಸಲಿಲ್ಲ. ಅಂತೆಯೇ, ಆದೇಶದ ಪ್ಯಾರಾಗ್ರಾಫ್ 3(ix) ಕಂಪನಿಯು ಅನ್ವಯಿಸುವುದಿಲ್ಲ.
(x)	ವರ್ಷದಲ್ಲಿ ಅಥವಾ ಕಂಪನಿಯು ಯಾವುದೇ ವಂಚನೆ ನಡೆದರೂ ವರ್ಷದಲ್ಲಿ ಗಮನಕ್ಕೆ ಬಂದಿದೆ ಅಥವಾ ವರದಿಯಾಗಿದೆ; ಹೌದು, ಒಳಗೊಂಡಿರುವ ಪ್ರಕೃತಿ ಮತ್ತು ಮೊತ್ತವನ್ನು ಸೂಚಿಸಬೇಕು.	ಆಡೀಟ್ ನಡೆಸಿದ ಮತ್ತು ಕಂಪನಿಯ ಹಣಕಾಸು ಮತ್ತು ಕಾರ್ಯಾಚರಣೆಗಳ ನಮ್ಮ ಪರಿಶೀಲನೆಯ ಪ್ರಕಾರ, ಕಂಪನಿಯ ಮೇಲೆ ಅಥವಾ ವಂಚನೆಯಿಂದ ಯಾವುದೇ ವಂಚನೆಯು ವರ್ಷದಲ್ಲಿ ಗಮನಕ್ಕೆ ಬಂದಿಲ್ಲ ಎಂದು ನಾವು ವರದಿ ಮಾಡುತ್ತೇವೆ.
(xi)	ಕಂಪನಿಗಳ ಕಾಯ್ದೆಗೆ ವೇಳಾಪಟ್ಟಿ ಚೊತೆ ಓದಲು 197 ನೇ ವಿಭಾಗದ ನಿಬಂಧನೆಗಳ ಮೂಲಕ ಆದೇಶದ ಅಗತ್ಯವಾದ ಅನುಮೋದನೆಗಳಿಗೆ ಅನುಗುಣವಾಗಿ ಮ್ಯಾನೇಜ್‌ಮೆಂಟ್ ವೇತನವನ್ನು ಪಾವತಿಸಲಾಗಿದೆಯೇ ಅಥವಾ ಒದಗಿಸಲಾಗಿದೆಯೇ? ಇಲ್ಲದಿದ್ದರೆ, ಒಳಗೊಂಡಿರುವ ಮೊತ್ತವನ್ನು ಮತ್ತು ಕ್ರಮಗಳನ್ನು ತೆಗೆದುಕೊಂಡಿದೆ.	ನಮಗೆ ತಿಳಿಸಿದಂತೆ, ವರ್ಷದ ಯಾವುದೇ ವ್ಯವಸ್ಥಾಪನಾ ಸಂಭಾವನೆ ಇಲ್ಲ
(xii)	ನಿಧಿ ಕಂಪನಿ ನಿಧಿ ನಿಯಮಗಳನ್ನು ಪೂರೈಸಲು 1 : 20ರ ಅನುಪಾತದಲ್ಲಿ ನಿವ್ವಳ ಒಡತನದ ನಿಧಿಯನ್ನು ಅನುಸರಿಸುತ್ತಿದೆಯೇ ಮತ್ತು ನಿಧಿ ಕಂಪನಿಯು ನಿಧಿ ರೂಲ್ಸ್‌ನಲ್ಲಿ ತಿಳಿಸಲಾದಂತೆ ನಿಧಿ ಕಂಪನಿ ಮತ್ತು ಶೇ. ಹೊಣೆಗಾರಿಕೆ	ನಮಗೆ ತಿಳಿಸಿದಂತೆ, ಕಂಪನಿಯು ನಿಧಿ ಕಂಪನಿಯಾಗಿಲ್ಲ

(xiii)	ಸಂಬಂಧಿತ ಪಕ್ಷಗಳೊಂದಿಗೆ ಎಲ್ಲಾ ವಹಿವಾಟುಗಳು ಕಂಪನಿಗಳ ಕಾಯ್ದೆ 177 ಮತ್ತು 188 ಅನುಸಾರವಾಗಿ ಅನ್ವಯವಾಗುತ್ತವೆ, ಅನ್ವಯವಾಗುವ ಲೆಕ್ಕಪತ್ರ ಮಾನದಂಡಗಳ ಪ್ರಕಾರ ಅಗತ್ಯವಿರುವ ಮಾಹಿತಿ ಮತ್ತು ವಿವರಗಳನ್ನು ಹಣಕಾಸು ಹೇಳಿಕೆಗಳಲ್ಲಿ ಇತ್ಯಾದಿಗಳನ್ನು ಬಹಿರಂಗಪಡಿಸಲಾಗಿದೆ.	ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ ಮತ್ತು ನಮ್ಮ ಆಧಾರದ ಮೇಲೆ ಕಂಪನಿಯ ದಾಖಲೆಗಳ ಪರಿಶೀಲನೆ, ವರ್ಷದಲ್ಲಿ ಸಂಬಂಧಿತ ಪಕ್ಷಗಳೊಂದಿಗೆ ಯಾವುದೇ ವಹಿವಾಟುಗಳಿಲ್ಲ.
(xiv)	ಕಂಪನಿಯು ಯಾವುದೇ ಆದ್ಯತೆಯ ಹಂಚಿಕೆ ಅಥವಾ ಖಾಸಗಿ ಷೇರುಗಳು ನಿಯೋಜನೆ ಅಥವಾ ಪೂರ್ತಿಯಾಗಿ ಅಥವಾ ಭಾಗಶಃ ಕನ್ವರ್ಟಿಬಲ್ ಡಿಬೆಂಚರ್‌ಗಳನ್ನು ವರ್ಷದಲ್ಲಿ ಪರಿಶೀಲನೆಯಡಿಯಲ್ಲಿ ಮಾಡಿದೆ ಮತ್ತು ಹಾಗಿದ್ದಲ್ಲಿ, ಕಂಪನಿಗಳ ಆಕ್ಟ್, 2013 ರ ವಿಭಾಗ 42ರ ಅವಶ್ಯಕತೆಯು ಅನುಸರಿಸಲ್ಪಡುತ್ತದೆಯೇ ಮತ್ತು ಮೊತ್ತವನ್ನು ಹಣವನ್ನು ಬೆಳೆಸಿದ ಉದ್ದೇಶಗಳಿಗಾಗಿ ಬಳಸಲಾಗಿದೆ. ಇಲ್ಲದಿದ್ದರೆ, ಒಳಗೊಂಡಿರುವ ಪ್ರಮಾಣ ಮತ್ತು ಅನುವರ್ತನೆಯ ಸ್ವಭಾವದ ವಿಷಯದಲ್ಲಿ ವಿವರಗಳನ್ನು ಒದಗಿಸಿ;	ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ ಮತ್ತು ಕಂಪನಿಯ ದಾಖಲೆಗಳನ್ನು ನಮ್ಮ ಪರಿಶೀಲನೆಯ ಆಧಾರದ ಮೇಲೆ, ಕಂಪನಿಯು ಯಾವುದೇ ಆದ್ಯತೆಯ ಹಂಚಿಕೆ ಖಾಸಗಿ ಷೇರುಗಳು ನಿಯೋಜನೆ ಅಥವಾ ಭಾಗಶಃ ಕನ್ವರ್ಟಿಬಲ್ ಡಿಬೆಂಚರ್‌ಗಳನ್ನು ಮಾಡಿಲ್ಲ.
(xv)	ಕಂಪನಿಯು ನಿರ್ದೇಶಕರು ಅಥವಾ ಅವರೊಂದಿಗೆ ಸಂಪರ್ಕ ಹೊಂದಿದ ವ್ಯಕ್ತಿಗಳೊಂದಿಗೆ ಯಾವುದೇ ನಗದು ವಹಿವಾಟುಗಳನ್ನು ಪ್ರವೇಶಿಸಿದ್ದರೂ ಮತ್ತು ಹಾಗಿದ್ದಲ್ಲಿ, ಕಂಪನಿಗಳ ಕಾಯ್ದೆ 192 ರ ನಿಬಂಧನೆಗಳ ಅನುಸಾರವಾಗಿ ಅನುಸರಿಸಲಾಗಿದೆಯೇ;	ನಮಗೆ ನೀಡಿದ ಮಾಹಿತಿ ಮತ್ತು ವಿವರಣೆಗಳ ಪ್ರಕಾರ ಮತ್ತು ಕಂಪನಿಯ ದಾಖಲೆಗಳನ್ನು ನಮ್ಮ ಪರಿಶೀಲನೆಯ ಆಧಾರದ ಮೇಲೆ, ಕಂಪನಿಯು ನಿರ್ದೇಶಕರು ಅಥವಾ ಅವರೊಂದಿಗೆ ಸಂಪರ್ಕ ಹೊಂದಿದ ವ್ಯಕ್ತಿಗಳೊಂದಿಗೆ ನಗದು ವಹಿವಾಟುಗಳನ್ನು ಪ್ರವೇಶಿಸಿಲ್ಲ.
(xvi)	ಕಂಪನಿಯು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಕ್ಟ್, 1934 ರ ಸೆಕ್ಷನ್ 45- ಐಎ ಅಡಿಯಲ್ಲಿ ನೋಂದಾಯಿಸಬೇಕಾಗಿದೆ ಮತ್ತು ಹಾಗಿದ್ದಲ್ಲಿ, ನೋಂದಣಿ ಪಡೆಯಲಾಗಿದೆಯೇ.	ಕಂಪನಿಯು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆಕ್ಟ್, 1934 ರ ಸೆಕ್ಷನ್ 45 - ರ ಐಎ ಅಡಿಯಲ್ಲಿ ನೋಂದಾಯಿಸಬೇಕಾಗಿಲ್ಲ.

ಅಖಿಲಾಂಡಂ ಅಂಡ್ ಅಸೋಸಿಯೇಟ್ಸ್  
ಚಾರ್ಟೆಡ್ ಅಕೌಂಟೆಂಟ್ಸ್ ಪರವಾಗಿ  
FRN No. : 006030S

ಸಹಿ/-  
ಜಯಲಕ್ಷ್ಮೀ ವೆಂಕಟರಾಮ್  
ಪಾಲುದಾರರು  
ಸದಸ್ಯತ್ವ ಸಂಖ್ಯೆ : 0233104

ಸ್ಥಳ : ಬೆಂಗಳೂರು  
ದಿನಾಂಕ : 12-09-2018

ಸ್ಥಳ : ಬೆಂಗಳೂರು  
ದಿನಾಂಕ : 12-09-2018

# ಅಖಿಲಾಂಡಂ ಅಂಡ್ ಅಸೋಸಿಯೇಟ್ಸ್

ಚಾರ್ಟರ್ಡ್ ಅಕೌಂಟೆಂಟ್ಸ್

#34, ರೇಣುಕಾ ಕಾಂಪ್ಲೆಕ್ಸ್, ನ್ಯೂ ತಿಪ್ಪಸಂದ್ರ ರಸ್ತೆ, ಬೆಂಗಳೂರು.

ವಿಭಾಗ 143 ಅಡಿಯಲ್ಲಿ (5) ಕಂಪೆನಿಗಳ ಕಾಯ್ದೆ 2013

ಅನುಬಂಧ - ಬಿ, ಲೆಕ್ಕಪರಿಶೋಧಕರ ವರದಿಗೆ ಸಂಬಂಧಿಸಿದಂತೆ

ಕ್ರಮ ಸಂಖ್ಯೆ	ನಿರ್ದೇಶನಗಳು
1.	ಕಂಪೆನಿಯನ್ನು ಬಂಡವಾಳ ಹಿಂತೆಗೆತಕ್ಕೆ ಆಯ್ಕೆಮಾಡಲಾಗಿದೆಯೇ, ಆಸ್ತಿಗಳು (ಅಗೋಚರ ಆಸ್ತಿಗಳು ಮತ್ತು ಜಮೀನನ್ನು ಸೇರಿಸಿ) ಮತ್ತು ಹೊಣೆಗಾರಿಕೆಗಳಿಗೆ (ಬದ್ಧತೆ ಮತ್ತು ಸಾಮಾನ್ಯ ಮೀಸಲು ಸೇರಿಸಿ) ಮೌಲ್ಯೀಕರಣಕ್ಕೆ ಸಂಬಂಧಿಸಿದ ಬಂಡವಾಳ ಹಿಂತೆಗೆದ ಹಾಲೀ ಹಂತ ಮತ್ತು ರೀತಿಯನ್ನು ಒಳಗೊಂಡಂತೆ ಸಂಪೂರ್ಣ ಯಥಾಸ್ಥಿತಿ ವರದಿಯನ್ನು ಪರಿಶೀಲಿಸುವುದು. ಅನ್ವಯಿಸುವುದಿಲ್ಲ.
2.	ಯಾವುದಾದರೂ ಋಣ / ಸಾಲಗಳು / ಬಡ್ಡಿ ಇತರೆ ಪ್ರಕರಣಗಳನ್ನು ಮನ್ನಾ / ತೆಗೆದುಹಾಕಲಾಗಿದೆಯೇ ಎಂಬ ಬಗ್ಗೆ ದಯವಿಟ್ಟು ವರದಿ ಮಾಡಿ, ಹೌದಾದಲ್ಲಿ, ಅದಕ್ಕೆ ಪ್ರಕರಣಗಳು ಮತ್ತು ಒಳಗೊಂಡಿರುವ ಮೊಬಲಗು. ಋಣ / ಸಾಲ / ಬಡ್ಡಿ ಇತರೆ ಪ್ರಕರಣಗಳನ್ನು ಮನ್ನಾ ಇತ್ಯಾದಿ ಇರುವುದಿಲ್ಲ.
3.	ಮೂರನೇ ಪಕ್ಷಗಳ ಜೊತೆಯಲ್ಲಿ ಇರುವ ಸಾಮಗ್ರಿಗಳ ಬಗ್ಗೆ ಸೂಕ್ತ ದಾಖಲಾತಿಗಳನ್ನು ಇಡಲಾಗಿದೆಯೇ ಹಾಗೂ ಸರ್ಕಾರದಿಂದ ಅಥವಾ ಇತರೆ ಪ್ರಾಧಿಕಾರಗಳಿಂದ ಆಸ್ತಿಗಳನ್ನು ಉಡುಗೊರೆಯಾಗಿ ಪಡೆಯಲಾಗಿದೆಯೇ ಮೂರನೆಯ ಪಾರ್ಟಿಯ ಸ್ವಾಧೀನದಲ್ಲಿ ಯಾವುದೇ ಆಸ್ತಿಗಳೂ ಇರುವುದಿಲ್ಲ ಮತ್ತು ಸರ್ಕಾರ ಅಥವಾ ಇತರೆ ಪ್ರಾಧಿಕಾರಗಳಿಂದ ಯಾವುದೇ ಆಸ್ತಿಗಳನ್ನು ಕೊಡುಗೆಯಾಗಿ ಸ್ವೀಕರಿಸಲಾಗಿರುವುದಿಲ್ಲ.
4.	ವಯೋಮಾನದ ಪ್ರಕಾರ ವಿಶ್ಲೇಷಣೆಯಂತೆ ಬಾಕಿ ಇರುವ ಕಾನೂನಿನ / ಮಧ್ಯಸ್ಥಿಕೆಯ ದಾವೆಗಳು, ಬಾಕಿ ಇರಲು ಕಾರಣಗಳೊಂದಿಗೆ ಹಾಗೂ ಎಲ್ಲಾ ಕಾನೂನಾತ್ಮಕ ದಾವೆಗಳಿಗಾಗಿ (ವಿದೇಶೀ ಹಾಗೂ ಸ್ಥಳೀಯ) ವೆಚ್ಚಗಳ ಉಸ್ತುವಾರಿ ವ್ಯವಸ್ಥೆಯ ಇರುವಿಕೆ ಮತ್ತು ಇದರ ಪರಿಣಾಮಕಾರಿತ್ವದ ಬಗ್ಗೆ ವಿವರ ನೀಡುವುದು.



# ಅಖಿಲಾಂಡಂ ಅಂಡ್ ಅಸೋಸಿಯೇಟ್ಸ್

ಚಾರ್ಟರ್ಡ್ ಅಕೌಂಟೆಂಟ್ಸ್

#34, ರೇಣುಕಾ ಕಾಂಪ್ಲೆಕ್ಸ್, ನ್ಯೂ ತಿಪ್ಪಸಂದ್ರ ರಸ್ತೆ, ಬೆಂಗಳೂರು.

## ಸ್ವತಂತ್ರ ಲೆಕ್ಕಪರಿಶೋಧಕರ ವರದಿಗೆ ಅನುಬಂಧ - "ಸಿ"

ಕಂಪೆನಿಗಳ ಕಾಯಿದೆ 2013ರ ("ದಿ ಆಕ್ಟ್") ಕಂಡಿಕೆ 143, ಉಪ ಕಂಡಿಕೆ 3(i) ರಂತೆ ಆಂತರಿಕ ಹಣಕಾಸಿನ ನಿಯಂತ್ರಣದ ಮೇಲೆ ವರದಿ

ನಾವು, 31ನೇ ಮಾರ್ಚ್ 2018ರಲ್ಲಿ ಇರುವಂತೆ ಕರ್ನಾಟಕ ಪಲ್ವವುಡ್ ಲಿಮಿಟೆಡ್ ("ದಿ ಕಂಪೆನಿ") ಹಣಕಾಸಿನ ವರದಿ ಮಾಡುವಿಕೆಯ ಮೇಲೆ ಆಂತರಿಕ ಹಣಕಾಸಿನ ನಿಯಂತ್ರಣದ ಬಗ್ಗೆ ಆ ದಿನಾಂಕದಂದು ಕೊನೆಯಾಗುವ ವರ್ಷದ ಸ್ಟಾಂಡ್ ಅಲೋನ್ ಹಣಕಾಸಿನ ಕೋಷ್ಟಕದ ಸಂಯೋಗದೊಂದಿಗೆ ಲೆಕ್ಕಪರಿಶೋಧನೆ ನಡೆಸಿರುತ್ತೇವೆ.

### ಆಂತರಿಕ ಹಣಕಾಸಿನ ನಿಯಂತ್ರಣಗಳಿಗೆ ಆಡಳಿತ ವರ್ಗದ ಜವಾಬ್ದಾರಿ

ಹಣಕಾಸಿನ ವರದಿಗಳ ಮೇಲೆ ಆಂತರಿಕ ಹಣಕಾಸಿನ ನಿಯಂತ್ರಣ ವರದಿಗಳಿಗೆ ಸಂಬಂಧಿಸಿದಂತೆ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಇವರು ಹೊರಡಿಸಿರುವ ಮಾರ್ಗದರ್ಶಿ ಟಿಪ್ಪಣಿಯಂತೆ ಕಂಪೆನಿಯ ಹಣಕಾಸಿನ ವರದಿ ಮಾಡುವಿಕೆ ನೀತಿಯ ಮೇಲೆ ಆಂತರಿಕ ಹಣಕಾಸಿನ ನಿಯಂತ್ರಣ ವ್ಯವಸ್ಥೆಯನ್ನು ಸ್ಥಾಪಿಸಿ ಕಂಪೆನಿಯ ಆಂತರಿಕ ಹಣಕಾಸು ನಿಯಂತ್ರಣವನ್ನು ಕಾಪಾಡಿಕೊಂಡು ಬರುವುದು ಕಂಪೆನಿಯ ಆಡಳಿತ ವರ್ಗದ ಜವಾಬ್ದಾರಿಯಾಗಿರುತ್ತದೆ. ಕಂಪೆನಿಯ ಕಾರ್ಯನೀತಿಯನ್ನು ಪಾಲಿಸಿಕೊಂಡು ಹೋಗುವುದು, ಆಸ್ತಿಗಳನ್ನು ಕಾಪಾಡುವುದು, ವಂಚನೆಗಳು ಮತ್ತು ಲೋಪಗಳನ್ನು ತಡೆಗಟ್ಟುವುದು ಮತ್ತು ಕಂಡು ಹಿಡಿಯುವುದು, ಲೆಕ್ಕಪತ್ರಗಳ ದಾಖಲೆಗಳ ನಿಖರತೆ ಮತ್ತು ಪರಿಪೂರ್ಣತೆ ಮತ್ತು ಕಂಪೆನಿಗಳ ಕಾಯಿದೆ 2013ರ ಪ್ರಕಾರ ಕೇಳಿರುವಂತೆ ಕ್ಲಪ್ತ ಸಮಯದಲ್ಲಿ ನಂಬಲರ್ಹ ಹಣಕಾಸಿನ ಕೋಷ್ಟಕಗಳನ್ನು ಸಿದ್ಧಪಡಿಸುವುದು ಈ ಜವಾಬ್ದಾರಿಗಳಲ್ಲಿ ಸೇರಿರುತ್ತದೆ.

### ಲೆಕ್ಕ ಪರಿಶೋಧಕರ ಜವಾಬ್ದಾರಿ

ನಮ್ಮ ಲೆಕ್ಕಪರಿಶೋಧನೆಯ ಆಧಾರದ ಮೇಲೆ ಕಂಪೆನಿಯ ಹಣಕಾಸಿನ ಪಟ್ಟಿಯ ಮೇಲೆ ಆಂತರಿಕ ಹಣಕಾಸಿನ ನಿಯಂತ್ರಣದ ಮೇಲೆ ಅಭಿಪ್ರಾಯವನ್ನು ವ್ಯಕ್ತಪಡಿಸುವುದು ನಮ್ಮ ಜವಾಬ್ದಾರಿಯಾಗಿರುತ್ತದೆ. ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಇವರು ಹೊರಡಿಸಿರುವ ಮಾರ್ಗದರ್ಶಿ ಟಿಪ್ಪಣಿ ಆಡಿಟ್ ಆಫ್ ಇಂಟರ್ನಲ್ ಪ್ರೈವೇಟ್ ಲಿಮಿಟೆಡ್ ಕಂಟ್ರೋಲ್ಸ್ ಓವರ್ ಫೈನಾನ್ಸಿಯಲ್ ರಿಪೋರ್ಟಿಂಗ್ ("ದಿ ಗೈಡೆನ್ಸ್ ನೋಟ್") ಮತ್ತು ಐಸಿಎಐ ಅವರು ಹೊರಡಿಸಿರುವ ಲೆಕ್ಕ ಪರಿಶೋಧನಾ ಮಾನಕಗಳು ಎರಡನ್ನೂ ಸೇರಿಸಿ ಮತ್ತು ಕಂಪೆನಿಗಳ ಕಾಯಿದೆ 2013ರ ಕಂಡಿಕೆ 143(10)ನ್ನು ಆಂತರಿಕ ಹಣಕಾಸಿನ ವರದಿಗಳ ಮೇಲೆ ಆಂತರಿಕ ಹಣಕಾಸಿನ ನಿಯಂತ್ರಣಗಳು ಸಾಧಿಸಲ್ಪಟ್ಟವೇ ಮತ್ತು ಮುಂದುವರಿಸಿಕೊಂಡು ಹೋಗಲಾಗಿದೆಯೇ ಎಂಬ ಬಗ್ಗೆ ಸಮಂಜಸವಾದ ಭರವಸೆಯನ್ನು ಹೊಂದುವುದರ ಜೊತೆಗೆ ಎಲ್ಲಾ ಭೌತಿಕ ಅಂಶಗಳಲ್ಲೂ ಅಂತಹ ಆಂತರಿಕ ನಿಯಂತ್ರಣ ವ್ಯವಸ್ಥೆಯು ಕಾರ್ಯ ನಿರ್ವಹಿಸಲ್ಪಡುತ್ತದೆಯೇ ಎಂಬ ಬಗ್ಗೆ ಕೂಡಾ ಖಚಿತಪಡಿಸಿಕೊಳ್ಳುವುದು ಅಗತ್ಯವಾಗಿರುತ್ತದೆ.

ಹಣಕಾಸಿನ ವರದಿಗಳ ಮೇಲೆ ಆಂತರಿಕ ಹಣಕಾಸಿನ ನಿಯಂತ್ರಣ ವ್ಯವಸ್ಥೆಯ ಸಮರ್ಪಕತೆ ಬಗ್ಗೆ ಲೆಕ್ಕಪರಿಶೋಧನಾ ಸಾಕ್ಷ್ಯಗಳನ್ನು ಪಡೆಯುವುದು ಮತ್ತು ಅವುಗಳ ಪರಿಣಾಮಕಾರಿ ಕಾರ್ಯನಿರ್ವಹಣೆಯನ್ನು ದೃಢೀಕರಿಸುವುದು ನಮ್ಮ ಲೆಕ್ಕಪರಿಶೋಧನೆಯಲ್ಲಿ ಸೇರಿದೆ. ಹಣಕಾಸಿನ ವರದಿಗಳ ಮೇಲೆ ಆಂತರಿಕ ಹಣಕಾಸಿನ ನಿಯಂತ್ರಣದ ಲೆಕ್ಕಪರಿಶೋಧನೆಯಲ್ಲಿ ಹಣಕಾಸಿನ ವರದಿಗಳ ಮೇಲೆ ಆಂತರಿಕ ಹಣಕಾಸಿನ ನಿಯಂತ್ರಣವನ್ನು ಸಾಧಿಸುವುದು ಮತ್ತು ಅರ್ಥಮಾಡಿಕೊಳ್ಳುವುದು. ಇರಬಹುದಾದ ಭೌತಿಕ ದೌರ್ಬಲ್ಯಗಳ ಅಪಾಯಗಳನ್ನು ನಿರ್ಣಯಿಸುವುದು. ನಿರ್ಣಯಿಸಲ್ಪಟ್ಟ ದೌರ್ಬಲ್ಯಗಳನ್ನು ಪರೀಕ್ಷಿಸಿ ವಿನ್ಯಾಸದ ಮೌಲ್ಯಮಾಪನ ಮಾಡಿ ಪರಿಣಾಮಕಾರಿ ಕಾರ್ಯನಿರ್ವಹಣೆಯ ಆಂತರಿಕ ನಿಯಂತ್ರಣ ವ್ಯವಸ್ಥೆಯು ನಮ್ಮ ಲೆಕ್ಕಪರಿಶೋಧನೆಯಲ್ಲಿ ಸೇರಿದೆ. ಆಯ್ಕೆ ಮಾಡಲ್ಪಟ್ಟ ಈ ಪದ್ಧತಿಯು ವಂಚನೆಯ ಅಥವಾ ತಪ್ಪಿನ ಕಾರಣದಿಂದ ಹಣಕಾಸಿನ ತಪ್ಪು ಹೇಳಿಕೆಗಳ ಮೌಲ್ಯಮಾಪನದ ಅಪಾಯವನ್ನು ಅಂದಾಜಿಸುವುದೂ ಸೇರಿದಂತೆ ಲೆಕ್ಕಪರಿಶೋಧಕರ ತೀರ್ಮಾನವನ್ನು ಅವಲಂಬಿಸಿರುತ್ತದೆ.

ನಾವು ಪಡೆದಿರುವ ಲೆಕ್ಕಪರಿಶೋಧನಾ ಸಾಕ್ಷ್ಯಗಳು, ಕಂಪೆನಿಯ ಹಣಕಾಸಿನ ವರದಿಗಳ ಮೇಲೆ ಆಂತರಿಕ ಹಣಕಾಸಿನ ನಿಯಂತ್ರಣದ ಬಗ್ಗೆ ಲೆಕ್ಕಪರಿಶೋಧನಾ ಅಭಿಪ್ರಾಯ ನೀಡಲು ಸಾಕಷ್ಟು ಸೂಕ್ತ ಆಧಾರ ನೀಡುತ್ತದೆ ಎಂದು ನಾವು ನಂಬುತ್ತೇವೆ.

ಹಣಕಾಸಿನ ವರದಿಗಳ ಮೇಲೆ ಆಂತರಿಕ ಹಣಕಾಸಿನ ನಿಯಂತ್ರಣ ಅರ್ಥ

ಒಂದು ಕಂಪೆನಿಯ ಹಣಕಾಸಿನ ವರದಿಗಳ ಮೇಲೆ ಆಂತರಿಕ ಹಣಕಾಸಿನ ನಿಯಂತ್ರಣವು ಹಣಕಾಸಿನ ಸ್ಥಿತಿಯ ಬಗ್ಗೆ ವಿಶ್ವಾಸಾರ್ಥಿ ವರದಿ ಮಾಡುವಿಕೆಯ ಬಗ್ಗೆ ಯೋಗ್ಯವಾದ ಭರವಸೆಯನ್ನು ಒದಗಿಸುವುದು ಮತ್ತು ಸಾಮಾನ್ಯವಾಗಿ ಒಪ್ಪಲ್ಪಟ್ಟ ಲೆಕ್ಕಪತ್ರ ಸಿದ್ಧಾಂತಗಳಂತೆ ಬಾಹ್ಯ ಉದ್ದೇಶಗಳಿಗಾಗಿ ಹಣಕಾಸಿನ ಕೋಷ್ಟಕಗಳನ್ನು ಸಿದ್ಧಪಡಿಸಲು ವಿನ್ಯಾಸಗೊಳಿಸಲಾಗಿರುವ ಕಾರ್ಯ ವಿಧಾನವಾಗಿರುತ್ತದೆ. ಕಂಪೆನಿಯ ಹಣಕಾಸಿನ ವರದಿಗಳ ಮೇಲೆ ಆಂತರಿಕ ಹಣಕಾಸಿನ ನಿಯಂತ್ರಣದಲ್ಲಿ ಈ ಕೆಳಕಂಡ ನೀತಿ ಮತ್ತು ವಿಧಾನಗಳನ್ನು ಒಳಗೊಂಡಿದ್ದು, ಅವುಗಳು : (1) ಕಂಪೆನಿಯ ಆಸ್ತಿಗಳ ವ್ಯವಹಾರ ಮತ್ತು ವಿಲೇವಾರಿಯನ್ನು ನಿಖರವಾಗಿ ಮತ್ತು ನಾಯಯುತವಾಗಿ ಪ್ರತಿಬಿಂಬಿಸಲು ಪೂರಕವಾದ, ಸಾಕಷ್ಟು ವಿವರವಾದ ದಾಖಲೆ ಪತ್ರಗಳನ್ನು ನಿರ್ವಹಿಸುವುದು. (2) ಸಾಮಾನ್ಯವಾಗಿ ಒಪ್ಪಲ್ಪಟ್ಟ ಲೆಕ್ಕಪತ್ರ ಮಾನಕಗಳಿಗೆ ಅನುಸಾರವಾಗಿ ಹಣಕಾಸಿನ ಕೋಷ್ಟಕಗಳನ್ನು ಸಿದ್ಧಪಡಿಸಲು ಅನುವಾಗುವಂತೆ ವ್ಯವಹಾರಗಳನ್ನು ದಾಖಲಿಸುವ ಸೂಕ್ತ ಭರವಸೆ ನೀಡುವುದೂ ಅಲ್ಲದೇ, ಕಂಪೆನಿಯ ಸ್ವೀಕೃತಿಗಳು ಮತ್ತು ವೆಚ್ಚಗಳನ್ನು ಕಂಪೆನಿಯ ಆಡಳಿತ ಮಂಡಳಿ ಮತ್ತು ನಿರ್ದೇಶಕರ ಒಪ್ಪಿಗೆಯ ಅನುಸಾರ ಮಾತ್ರ ಮಾಡುವ ವ್ಯವಸ್ಥೆ ಹೊಂದುವುದು ಮತ್ತು (3) ಕಂಪೆನಿಯ ಹಣಕಾಸಿನ ಕೋಷ್ಟಕಗಳ ಮೇಲೆ ಪರಿಣಾಮ ಬೀರುವಂತಹ ಕಂಪೆನಿಗಳ ಆಸ್ತಿಗಳನ್ನು ಅನಧೀಕೃತವಾಗಿ ಸ್ವಾಧೀನಪಡಿಸಿಕೊಳ್ಳುವಿಕೆ, ಉಪಯೋಗಿಸಿಕೊಳ್ಳುವಿಕೆ, ಅಥವಾ ವಿಲೇವಾರಿಯನ್ನು ತಡೆಯುವುದು ಮತ್ತು ಸಕಾಲದಲ್ಲಿ ಕಂಡು ಹಿಡಿಯುವ ಬಗ್ಗೆ ವಿವೇಚನಾಯುಕ್ತ ಭರವಸೆಯನ್ನು ನೀಡುವುದು.

**ಹಣಕಾಸಿನ ವರದಿಗಳ ಮೇಲೆ ಆಂತರಿಕ ಹಣಕಾಸಿನ ನಿಯಂತ್ರಣದ ಅಂತರ್ಗತ ಮಿತಿಗಳು**

ಒಳಸಂಚೂ ಸೇರಿದಂತೆ ಅಥವಾ ನಿಯಂತ್ರಣಗಳ ಮೇಲೆ ಅಸಮರ್ಪಕ ಅಡಳಿತ ವ್ಯವಸ್ಥೆ ಸವಾರಿ ಮಾಡುವುದು, ದೋಷಗಳಿಂದಾಗಿ ಅಥವಾ ವಂಚನೆಗಳಿಂದಾಗಿ ಭೌತಿಕ ತಪ್ಪು ಹೇಳಿಕೆಗಳು ಕಾಣಿಸಿಕೊಂಡು ಪತ್ತೆಮಾಡಲಾಗದೇ ಇರುವುದು, ಹಣಕಾಸಿನ ವರದಿಗಳ ಮೇಲೆ ಆಂತರಿಕ ಹಣಕಾಸಿನ ನಿಯಂತ್ರಣದ ಅಂತರ್ಗತ ಮಿತಿಗಳಾಗಿರುತ್ತವೆ. ಅಲ್ಲದೇ ಭವಿಷ್ಯದ ಅವಧಿಗಳಿಗೆ ಹಣಕಾಸಿನ ವರದಿಗಳ ಮೇಲೆ ಆಂತರಿಕ ಹಣಕಾಸಿನ ನಿಯಂತ್ರಣದ ಭವಿಷ್ಯದ ಅಂದಾಜು ಮೌಲ್ಯಮಾಪನವು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುತ್ತದೆ ಏಕೆಂದರೆ ಹಣಕಾಸಿನ ವರದಿಗಳ ಮೇಲೆ ಆಂತರಿಕ ಹಣಕಾಸಿನ ನಿಯಂತ್ರಣವು ಪರಿಸ್ಥಿತಿಯ ಬದಲಾವಣೆಗಳಿಂದಾಗಿ ಅಸಮರ್ಪಕವಾಗಬಹುದು ಅಥವಾ ನೀತಿ ಅಥವಾ ಪದ್ಧತಿಗಳು ಅನುಸರಿಸುವಿಕೆಯ ಮಟ್ಟವು ಕ್ಷೀಣಿಸುವ ಸಾಧ್ಯತೆಯೂ ಇರುತ್ತದೆ.

**ಅಭಿಪ್ರಾಯ :**

ನಮ್ಮ ಅಭಿಪ್ರಾಯದಲ್ಲಿ ಆಂತರಿಕ ನಿಯಂತ್ರಣ ವಿಷಯಕ್ಕೆ ಸಂಬಂಧಿಸಿದ ಅತ್ಯವಶ್ಯಕ ಅಂಶಗಳನ್ನು ಒಳಗೊಂಡ ಹಣಕಾಸಿನ ವರದಿಗಳ ಮೇಲೆ ವರದಿ ಮಾಡುವ ಅಂಶವು ಉದ್ಭವಿಸುವುದಿಲ್ಲ ಯಾಕೆಂದರೆ ಕಂಪೆನಿಯು ಬಹಳ ಸಮಯದಿಂದ ಯಾವುದೇ ಕಾರ್ಯಚಟುವಟಿಕೆಗಳನ್ನು ಮಾಡುತ್ತಿಲ್ಲ.

ಅಖಿಲಾಂಡಂ ಅಂಡ್ ಅಸೋಸಿಯೇಟ್ಸ್  
ಚಾರ್ಟೆಡ್ ಅಕೌಂಟೆಂಟ್ಸ್ ಪರವಾಗಿ  
FRN No. : 006030S

ಸಹಿ/-  
ಜಯಲಕ್ಷ್ಮೀ ವೆಂಕಟರಾಮ್  
ಪಾಲುದಾರರು  
ಸದಸ್ಯತ್ವ ಸಂಖ್ಯೆ : 0233104

ಸ್ಥಳ: ಬೆಂಗಳೂರು  
ದಿನಾಂಕ : 12-09-2018

# ಕರ್ನಾಟಕ ಪಲ್ವವುಡ್ ನಿಯಮಿತ

(ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಒಂದು ಉಪ ಸಂಸ್ಥೆ)

ನೋಂದಾಯಿತ ಕಛೇರಿ : "ವನವಿಕಾಸ, 18ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು - 560 003.

2018ನೇ ಮಾರ್ಚ್ 31ಕ್ಕೆ ಕೊನೆಗೊಂಡ ಅಡಾವೆ ಪತ್ರಿಕೆ

(ರೂ. ಲಕ್ಷಗಳಲ್ಲಿ)

ಕ್ರ. ಸಂ.	ವಿವರಣೆ	ಅನು ಸೂಚಿ	31 ಮಾರ್ಚ್ 2018 ರಂತೆ	31 ಮಾರ್ಚ್ 2016 ರಂತೆ	01.04.2016 ರಲ್ಲಿ ಇದ್ದಂತೆ
I	ಸ್ವತ್ತುಗಳು				
1)	ಪ್ರಸಕ್ತವಲ್ಲದ ಸ್ವತ್ತುಗಳು				
	(ಎ) ಆಸ್ತಿಯ ಸ್ವತ್ತುಗಳು				
	(i) ಸಾಲಗಳು	1	-	-	
	(ಬಿ) ಇತರೆ ಪ್ರಸಕ್ತವಲ್ಲದ ಸ್ವತ್ತುಗಳು	2	0.12	0.12	0.12
	ಒಟ್ಟು ಪ್ರಸಕ್ತ ವಲ್ಲದ ಸ್ವತ್ತುಗಳು		0.12	0.12	0.12
2)	ಪ್ರಸಕ್ತ ಸ್ವತ್ತುಗಳು				
	(a) ಆಸ್ತಿಯ ಸ್ವತ್ತುಗಳು				
	(i) ನಗದು ಮತ್ತು ನಗದು ಹರಿವು	3	8.06	8.52	8.81
	ಒಟ್ಟು ಪ್ರಸಕ್ತ ಸ್ವತ್ತುಗಳು		8.06	8.52	8.81
	ಒಟ್ಟು ಸ್ವತ್ತುಗಳು		8.18	8.64	8.93
II	ಷೇರು ಮತ್ತು ಋಣ ಭಾರಗಳು				
1)	ಷೇರುದಾರರ ನಿಧಿ :				
	(a) ಷೇರು ಬಂಡವಾಳ	4	125.00	125.00	125.00
	(b) ಇತರೆ ಈಕ್ವಿಟಿ	5	(697.72)	(697.34)	(696.50)
	ಒಟ್ಟು ಈಕ್ವಿಟಿ		(572.72)	(572.34)	(571.50)
	ಋಣ ಭಾರಗಳು				
2)	ಪ್ರಸಕ್ತವಲ್ಲದ ಋಣ ಭಾರಗಳು				
	(a) ಇತರೆ ಪ್ರಸಕ್ತವಲ್ಲದ ಋಣ ಭಾರಗಳು	6	570.39	570.39	570.39
3)	ಪ್ರಸಕ್ತ ಋಣ ಭಾರಗಳು				
	(a) ಇತರೆ ಪ್ರಸಕ್ತ ಋಣ ಭಾರಗಳು	7	10.51	10.59	10.04
	ಒಟ್ಟು ಪ್ರಸಕ್ತ ಋಣಭಾರಗಳು		10.51	10.59	10.04
	ಒಟ್ಟು ಈಕ್ವಿಟಿ ಮತ್ತು ಋಣಭಾರಗಳು		8.18	8.64	8.93
	ಮಹತ್ವಪೂರ್ಣ ಲೆಕ್ಕಪರಿಶೋಧಕ ನೀತಿಗಳು ಮತ್ತು ಇತರ ಪ್ರಕಟಣೆಗಳು				

ಇದರೊಂದಿಗೆ ಲಗತ್ತಿಸಲಾದ ಟಿಪ್ಪಣಿಗಳು ಹಣಕಾಸಿನ ಪಟ್ಟಿಯ ಅವಿಭಾಜ್ಯ ಭಾಗವಾಗಿರುತ್ತದೆ. ಲಗತ್ತಿಸಲಾದ ನಮ್ಮ ವರದಿಯ ಅನ್ವಯ ನಿರ್ದೇಶಕ ಮಂಡಳಿಯ ಪರವಾಗಿ

ಅಖಿಲಾಂಡಂ ಅಂಡ್ ಅಸೋಸಿಯೇಟ್ಸ್  
ಚಾರ್ಟೆಡ್ ಅಕೌಂಟೆಂಟ್ಸ್ ಪರವಾಗಿ

ಸಹಿ/-

ಅವತಾರ್ ಸಿಂಹ್  
ನಿರ್ದೇಶಕರು

ಸಹಿ/-

ಸಂಜಯ್ ಮೋಹನ್  
ಅಧ್ಯಕ್ಷರು ಮತ್ತು  
ವ್ಯವಸ್ಥಾಪಕ ನಿರ್ದೇಶಕರು

ಸಹಿ/-

ಜಯಲಕ್ಷ್ಮೀ ವೆಂಕಟರಾಮ್  
ಪಾಲುದಾರರು

ಸದಸ್ಯತ್ವ ಸಂಖ್ಯೆ : 0233104

ಸ್ಥಳ : ಬೆಂಗಳೂರು  
ದಿನಾಂಕ : 10.09.2018

ಸ್ಥಳ : ಬೆಂಗಳೂರು  
ದಿನಾಂಕ : 12.09.2018



# ಕರ್ನಾಟಕ ಪಲ್ವವುಡ್ ನಿಯಮಿತ

(ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಒಂದು ಉಪ ಸಂಸ್ಥೆ)

ನೋಂದಾಯಿತ ಕಛೇರಿ : "ವನವಿಕಾಸ, 18ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು - 560 003.

2018ನೇ ಮಾರ್ಚ್ 31ಕ್ಕೆ ಕೊನೆಗೊಂಡ ಲಾಭ ನಷ್ಟದ ತಃಖ್ತೆ

(ರೂ. ಲಕ್ಷಗಳಲ್ಲಿ)

ಕ್ರ. ಸಂ.	ವಿವರಣೆ	ಅನು ಸೂಚಿ	31 ಮಾರ್ಚ್ 2017 ರಂತೆ	31 ಮಾರ್ಚ್ 2016 ರಂತೆ
I	ಕಾರ್ಯ ಚಟುವಟಿಕೆಗಳ ಆದಾಯ		-	-
II	ಇತರ ಆದಾಯ	8	0.52	10.35
III	ಒಟ್ಟು ಆದಾಯ (I+II)		<b>0.52</b>	<b>10.35</b>
IV	ಖರ್ಚುಗಳು :			
	ವ್ಯತ್ಯಾಸಗಳು		-	-
	ಇತರೇ ವೆಚ್ಚಗಳು	9	0.90	11.19
	ಒಟ್ಟು ಖರ್ಚುಗಳು		<b>0.90</b>	<b>11.19</b>
V	ಅಸಾಧಾರಣ ಮತ್ತು ಅಸಾಮಾನ್ಯ ಖರ್ಚುಗಳು ಮತ್ತು ತೆರಿಗೆ ಮುನ್ನ ಲಾಭ (III-IV)		0.90	11.19
VI	ಅಸಾಧಾರಣ ಖರ್ಚುಗಳು		-	-
VII	ಅಸಾಮಾನ್ಯ ಖರ್ಚುಗಳು ಮತ್ತು ತೆರಿಗೆ ಮುನ್ನ ಲಾಭ (V - VI)		0.90	11.19
VIII	ಅಸಾಮಾನ್ಯ ಖರ್ಚುಗಳು ಮತ್ತು ಹಿಂದಿನ ವರ್ಷದ ಖರ್ಚುಗಳು		-	-
IX	ತೆರಿಗೆ ಮುಂಚಿನ ಲಾಭ (VII - VIII)		<b>(0.38)</b>	<b>(0.84)</b>
X	ತೆರಿಗೆ ವೆಚ್ಚಗಳು :			
	a) ಪ್ರಸ್ತುತ ತೆರಿಗೆ		-	-
	b) ಮುಂದೂಡಲ್ಪಟ್ಟ ತೆರಿಗೆ		-	-
	c) ಹಿಂದಿನ ವರ್ಷಗಳಿಗೆ ಸಂಬಂಧಿತದ ತೆರಿಗೆ		-	-
	d) ಮುಂದೂಡಲ್ಪಟ್ಟ ತೆರಿಗೆ		-	-
XI	ಮುಂದುವರೆಯುವ ಕಾರ್ಯಾಚರಣೆಗಳಿಂದ ಲಾಭ (ನಷ್ಟ) (IX - X)		<b>(0.38)</b>	<b>(0.84)</b>
XII	ಸ್ಥಗಿತಗೊಳಿಸಿದ ಕಾರ್ಯಾಚರಣೆಗಳಿಂದ ಲಾಭ (ನಷ್ಟ)		-	-
XIII	ಸ್ಥಗಿತಗೊಳಿಸಿದ ಕಾರ್ಯಾಚರಣೆಗಳಿಂದ ತೆರಿಗೆ ವೆಚ್ಚಗಳು		-	-
XIV	ಸ್ಥಗಿತಗೊಳಿಸಿದ ಕಾರ್ಯಾಚರಣೆಗಳಿಂದ ಲಾಭ (ನಷ್ಟ) (ತೆರಿಗೆಯ ನಂತರ) (XII-XIII)		-	-
XV	ಅವಧಿ (XI + XII) ರ ಲಾಭ (ನಷ್ಟ)		<b>(0.38)</b>	<b>(0.84)</b>
	ಹಣಕಾಸಿನ ಹೇಳಿಕೆಗಳ ಭಾಗವಾಗಿ ಜತೆಗಿರುವ ಟಿಪ್ಪಣಿಗಳನ್ನು ನೋಡಿ	10		

ಇದರೊಂದಿಗೆ ಲಗತ್ತಿಸಲಾದ ಟಿಪ್ಪಣಿಗಳು ಹಣಕಾಸಿನ ಪಟ್ಟಿಯ ಅವಿಭಾಜ್ಯ ಭಾಗವಾಗಿರುತ್ತದೆ. ಲಗತ್ತಿಸಲಾದ ನಮ್ಮ ವರದಿಯ ಅನ್ವಯ ನಿರ್ದೇಶಕ ಮಂಡಳಿಯ ಪರವಾಗಿ

ಅಖಿಲಾಂಡಂ ಅಂಡ್ ಅಸೋಸಿಯೇಟ್ಸ್  
ಚಾರ್ಟೆಡ್ ಅಕೌಂಟೆಂಟ್ಸ್ ಪರವಾಗಿ

ಸಹಿ/-

ಅವತಾರ್ ಸಿಂಹ್

ನಿರ್ದೇಶಕರು

ಸ್ಥಳ : ಬೆಂಗಳೂರು

ದಿನಾಂಕ : 10.09.2018

ಸಹಿ/-

ಸಂಜಯ್ ಮೋಹನ್

ಅಧ್ಯಕ್ಷರು ಮತ್ತು  
ವ್ಯವಸ್ಥಾಪಕ ನಿರ್ದೇಶಕರು

ಸಹಿ/-

ಜಯಲಕ್ಷ್ಮೀ ವೆಂಕಟರಾಮ್

ಪಾಲುದಾರರು ಸದಸ್ಯತ್ವ ಸಂಖ್ಯೆ : 0233104

ಸ್ಥಳ : ಬೆಂಗಳೂರು

ದಿನಾಂಕ : 12.09.2018

## ಕರ್ನಾಟಕ ಪಲ್ವವುಡ್ ನಿಯಮಿತ

(ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಒಂದು ಉಪ ಸಂಸ್ಥೆ)

ನೋಂದಾಯಿತ ಕಛೇರಿ : "ವನವಿಕಾಸ, 18ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು - 560 003.

31-03-2018ರ ಅಂತ್ಯಕ್ಕೆ ಈಕ್ವಟಿಯಲ್ಲಾದ ಬದಲಾವಣೆಯ ವಿವರಣಾ ಪಟ್ಟಿಯ ಟಿಪ್ಪಣಿಗಳು

ಎ. ಈಕ್ವಟಿ ಷೇರು ಬಂಡವಾಳ

(ರೂ. ಲಕ್ಷಗಳಲ್ಲಿ)

ವಿವರಣೆ	ಮೊತ್ತ
1-4-2016 ರ ಅವಧಿಯ ಆರಂಭದಲ್ಲಿದ್ದ ಹೊಂದಿದ್ದ ಮೊತ್ತ	125
2016-17 ರ ಅವಧಿಯಲ್ಲಿ ಇಕ್ವಟಿ ಷೇರು ಬಂಡವಾಳ	-
31-03-2017 ರ ಅವಧಿಯಲ್ಲಿದ್ದ ಬಾಕಿ	125
2017-18 ರ ಅವಧಿಯಲ್ಲಿ ಇಕ್ವಟಿ ಷೇರು ಬಂಡವಾಳ	-
31-03-2018 ರ ಅವಧಿಯಲ್ಲಿದ್ದ ಬಾಕಿ	125

ಬಿ. ಇತರೆ ಇಕ್ವಟಿ

(ರೂ. ಲಕ್ಷಗಳಲ್ಲಿ)

ವಿವರಣೆ	ಮೀಸಲು ಮತ್ತು ಹೆಚ್ಚುವರಿ			ಮೊತ್ತ
	ಷೇರುಗಳ ಅರ್ಜಿ ಬಾಕಿಯಿರುವ ಹಣ ಹಂಚಿಕೆ	ಇತರೆ ಮೀಸಲು (ಸಾಮಾನ್ಯ ಮೀಸಲು)	ಉಳಿಸಿಕೊಂಡಿರುವ ಮೊತ್ತ	
01.04.2016 ರ ಅವಧಿಯ ಪ್ರಾರಂಭದಲ್ಲಿದ್ದ ಬಾಕಿ	1,391.00	-	(2,087.50)	(696.50)
ಒಟ್ಟು ಸಮಗ್ರ ಆದಾಯ	-	-	-	-
ಇತರೆ ಸಮಗ್ರ ಆದಾಯ ತೆರಿಗೆ	-	-	-	-
Ind AS ಪರಿವರ್ತನೆಯಲ್ಲಿ ಹೊಂದಾಣಿಕೆ	1,391.00	-	(2,087.50)	(696.50)
ಒಟ್ಟು ಸಮಗ್ರ ಆದಾಯ	-	-	(0.84)	(0.84)
ಲಾಭಾಂಶ	-	-	-	-
ಲಾಭಾಂಶ ವಿತರಣೆಯ ಮೇಲೆ ತೆರಿಗೆ	-	-	-	-
ಉಳಿಸಿಕೊಂಡಿರುವ ಮೊತ್ತದಿಂದ ವರ್ಗಾವಣೆ	-	-	-	-
ಇತರೆ ಸಮಗ್ರ ಆದಾಯದ ತೆರಿಗೆ	-	-	-	-
31.03.2017ರ ಮುಕ್ತಾಯದ ಅವಧಿಯಲ್ಲಿದ್ದ ಮೊತ್ತ	1,391.00	-	(2,088.34)	(697.34)
01.04.2017ರ ಆರಂಭದಲ್ಲಿದ್ದ ಮೊತ್ತ	1,391.00	-	(2,088.34)	(697.34)
ಒಟ್ಟು ಸಮಗ್ರ ಆದಾಯ	-	-	(0.38)	(0.38)
ಲಾಭಾಂಶ	-	-	-	-
ಲಾಭಾಂಶ ವಿತರಣೆಯ ಮೇಲೆ ತೆರಿಗೆ	-	-	-	-
ಉಳಿಸಿಕೊಂಡಿರುವ ಮೊತ್ತದಿಂದ ವರ್ಗಾವಣೆ	-	-	-	-
ಇತರೆ ಸಮಗ್ರ ಆದಾಯದ ತೆರಿಗೆ	-	-	-	-
31.03.2018 ರ ಮುಕ್ತಾಯದ ಅವಧಿಯಲ್ಲಿದ್ದ ಮೊತ್ತ	1,391.00	-	(2,088.72)	(697.72)

ಇದರೊಂದಿಗೆ ಲಗತ್ತಿಸಲಾದ ಟಿಪ್ಪಣಿಗಳು ಹಣಕಾಸಿನ ಪಟ್ಟಿಯ ಅವಿಭಾಜ್ಯ ಭಾಗವಾಗಿರುತ್ತದೆ. ಲಗತ್ತಿಸಲಾದ ಸಮ್ಮ ವರದಿಯ ಅನ್ವಯ ನಿರ್ದೇಶಕ ಮಂಡಳಿಯ ಪರವಾಗಿ

ಅಖಿಲಾಂಡಂ ಅಂಡ್ ಅಸೋಸಿಯೇಟ್ಸ್  
ಚಾರ್ಟೆಡ್ ಅಕೌಂಟೆಂಟ್ಸ್ ಪರವಾಗಿ

ಸಹಿ/-  
ಅವತಾರ್ ಸಿಂಹ್

ಸಹಿ/-  
ಸಂಜಯ್ ಮೋಹನ್

ಸಹಿ/-  
ಜಯಲಕ್ಷ್ಮಿ ವೆಂಕಟರಾಮ್

ನಿರ್ದೇಶಕರು  
ಸ್ಥಳ : ಬೆಂಗಳೂರು  
ದಿನಾಂಕ : 10.09.2018

ಅಧ್ಯಕ್ಷರು ಮತ್ತು  
ವ್ಯವಸ್ಥಾಪಕ ನಿರ್ದೇಶಕರು

ಪಾಲುದಾರರು ಸದಸ್ಯತ್ವ ಸಂಖ್ಯೆ : 0233104  
ಸ್ಥಳ : ಬೆಂಗಳೂರು  
ದಿನಾಂಕ : 12.09.2018

# ಕರ್ನಾಟಕ ಪಲ್ವವುಡ್ ನಿಯಮಿತ

(ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಒಂದು ಉಪ ಸಂಸ್ಥೆ)

ನೋಂದಾಯಿತ ಕಛೇರಿ : "ವನವಿಕಾಸ, 18ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು - 560 003.

2018 ಮಾರ್ಚ್ 31ಕ್ಕೆ ಕೊನೆಗೊಂಡ ನಗದು ಹರಿವಿನ ವಿವರಗಳು

(ರೂ. ಲಕ್ಷಗಳಲ್ಲಿ)

ಕ್ರ. ಸಂ.	ವಿವರಣೆ	2017-18	2016-17
ಎ	ವ್ಯಾಪಾರದ ಚಟುವಟಿಕೆಯಿಂದ ಬಂದ ನಗದು ಹರಿವು		
	ಒಟ್ಟು ಸಮಗ್ರ ಆದಾಯ	(0.38)	(0.84)
	ಹೊಂದಾಣಿಕೆಗಾಗಿ :		
	ಬಡ್ಡಿಯಿಂದ ಆದಾಯ	(0.46)	(0.62)
	ಸರಕಿನ ದಾಸ್ತಾನಿನಲ್ಲಿ ವ್ಯತ್ಯಾಸ - ಹೆಚ್ಚುವರಿ / ಕಮ್ಮಿ	(0.84)	(1.46)
	ಇತರೆ ಚರಾಸ್ತಿಗಳು (ಹೆಚ್ಚುವರಿ / ಕಮ್ಮಿ)	-	-
	ಇತರೆ ಚಾಲ್ತಿ ಆಸ್ತಿಗಳು (ಹೆಚ್ಚುವರಿ / ಕಮ್ಮಿ)	(0.08)	0.55
	ನಗದು ಹಣ	(0.92)	(0.91)
	ತೆರಿಗೆಯಿಂದ ಬಂದ ಹಣ	-	-
	ಅಸಾಧಾರಣ ಖರ್ಚುಗಳು	(0.92)	(0.91)
	ಅಸಾಮಾನ್ಯ ಖರ್ಚುಗಳು	-	-
	ಕಾರ್ಯಚಟುವಟಿಕೆಯಿಂದ ನಗದು ಹರಿವು	(0.92)	(0.91)
ಬಿ	ಕಾರ್ಯಚಟುವಟಿಕೆಯಿಂದ ನಗದು ಹರಿವು		
	ಬಡ್ಡಿಯಿಂದ ಆದಾಯ	0.46	0.62
	ಹೆಚ್ಚುವರಿ ಬಂಡವಾಳದ ಪ್ರಗತಿ	0.46	0.62
ಸಿ	ಹಣಕಾಸಿನ ಚಟುವಟಿಕೆಗಳಿಂದ ನಗದು ಹರಿವು		
	ಸಾಲ ಪಡೆದಿರುವುದು	-	-
	ಸಾಲವನ್ನು ಹಿಂದಿರುಗಿಸಿರುವುದು	-	-
	ಬಡ್ಡಿಯನ್ನು ಪಾವತಿಸಿರುವುದು	-	-
	ಡಿವಿಡೆಂಡ್‌ನ್ನು ಪಾವತಿಸಿರುವುದು	-	-
	ಡಿವಿಡೆಂಡ್ ಮೇಲಿನ ತೆರಿಗೆ ಪಾವತಿಸಿರುವುದು	-	-
	ಹೆಚ್ಚುವರಿ / ಕಮ್ಮಿ ನಗದು ಮತ್ತು ನಗದು ಹೆಚ್ಚುವರಿ	-	-
	ಪ್ರಸಕ್ತ ವರ್ಷದ ಒಟ್ಟು ನಗದು ಹರಿವು (ಹೆಚ್ಚುವರಿ / ಕಮ್ಮಿ)	(0.46)	(0.29)
	(ಎ+ಬಿ+ಸಿ)		
	ವರ್ಷದ ಪ್ರಾರಂಭದ ನಗದು ಹರಿವು	8.52	8.81
	ವರ್ಷದ ಮುಕ್ತಾಯದ ನಗದು ಹರಿವು	8.06	8.52

ಇದರೊಂದಿಗೆ ಲಗತ್ತಿಸಲಾದ ಟಿಪ್ಪಣಿಗಳು ಹಣಕಾಸಿನ ಪಟ್ಟಿಯ ಅವಿಭಾಜ್ಯ ಭಾಗವಾಗಿರುತ್ತದೆ. ಲಗತ್ತಿಸಲಾದ ನಮ್ಮ ವರದಿಯ ಅನ್ವಯ ಅಖಿಲಾಂಡಂ ಅಂಡ್ ಅಸೋಸಿಯೇಟ್ಸ್ ಚಾರ್ಟೆಡ್ ಅಕೌಂಟೆಂಟ್ಸ್ ಪರವಾಗಿ

ಸಹಿ/-

ಅವತಾರ್ ಸಿಂಹ್

ನಿರ್ದೇಶಕರು

ಸ್ಥಳ : ಬೆಂಗಳೂರು  
ದಿನಾಂಕ : 10.09.2018

ಸಹಿ/-

ಸಂಜಯ್ ಮೋಹನ್

ಅಧ್ಯಕ್ಷರು ಮತ್ತು  
ವ್ಯವಸ್ಥಾಪಕ ನಿರ್ದೇಶಕರು

ಸಹಿ/-

ಜಯಲಕ್ಷ್ಮಿ ವೆಂಕಟರಾಮ್

ಪಾಲುದಾರರು ಸದಸ್ಯತ್ವ ಸಂಖ್ಯೆ : 0233104  
ಸ್ಥಳ : ಬೆಂಗಳೂರು

ದಿನಾಂಕ : 12.09.2018

(ರೂ. ಲಕ್ಷಗಳಲ್ಲಿ)

ಅನುಸೂಚಿ	ವಿವರಣೆ	31.03.2018 ರಲ್ಲಿ ಇದ್ದಂತೆ	31.03.2017 ರಲ್ಲಿ ಇದ್ದಂತೆ	01.04.2016 ರಲ್ಲಿ ಇದ್ದಂತೆ
1	"ಸಾಲಗಳು ಟಿಪ್ಪಣಿ 3.2 ರಲ್ಲಿ ಲೆಕ್ಕಪತ್ರದ ನೀತಿಗಳನ್ನು ನೋಡಿ. ಕಳೆದ ಇತರೆ ಮುಂಗಡ ನಷ್ಟ ಭತ್ಯೆ"	0.32 (0.32)	0.32 (0.32)	0.42 (0.42)
	ಒಟ್ಟು	—	—	—

(ರೂ. ಲಕ್ಷಗಳಲ್ಲಿ)

ಅನುಸೂಚಿ	ವಿವರಣೆ	31.03.2018 ರಲ್ಲಿ ಇದ್ದಂತೆ	31.03.2017 ರಲ್ಲಿ ಇದ್ದಂತೆ	01.04.2016 ರಲ್ಲಿ ಇದ್ದಂತೆ
2	"ಇತರೆ ಪ್ರಸಕ್ತವಲ್ಲದ ಹಣಕಾಸಿನ ಆಸ್ತಿಗಳು ಲೆಕ್ಕಪರಿಶೋಧನೆಯಲ್ಲಿ ಟಿಪ್ಪಣಿ ನೋಡಿ. ಇತರೆ ಮುಂಗಡಗಳು"	0.12	0.12	0.12
	ಒಟ್ಟು	0.12	0.12	0.12

(ರೂ. ಲಕ್ಷಗಳಲ್ಲಿ)

ಅನುಸೂಚಿ	ವಿವರಣೆ	31.03.2018 ರಲ್ಲಿ ಇದ್ದಂತೆ	31.03.2017 ರಲ್ಲಿ ಇದ್ದಂತೆ	01.04.2016 ರಲ್ಲಿ ಇದ್ದಂತೆ
3	"ನಗದು ಮತ್ತು ನಗದು ಸಮಾನ ಟಿಪ್ಪಣಿ - 3.17 ಅ) ಬ್ಯಾಂಕಿನಲ್ಲಿ ಉಳಿತಾಯ ಸೂಪರ್ ಪ್ರೀಮಿಯಮ್ ಉಳಿತಾಯ ಖಾತೆ ಸಂಚಿತ ಠೇವಣಿ"	- 1.06 7.00	- 1.12 7.40	- 1.41 7.40
	ಒಟ್ಟು	8.06	8.52	8.81

(ರೂ. ಲಕ್ಷಗಳಲ್ಲಿ)

ಅನುಸೂಚಿ	ವಿವರಣೆ	31.03.2018 ರಲ್ಲಿ ಇದ್ದಂತೆ	31.03.2017 ರಲ್ಲಿ ಇದ್ದಂತೆ	01.04.2016 ರಲ್ಲಿ ಇದ್ದಂತೆ
4	" ಇಕ್ಕಟಿ ಷೇರುಗಳ ಬಂಡವಾಳ 200,000 ಪ್ರತಿ ಈಕ್ಕಟಿ ಷೇರಿನ ಮುಖ್ಯ ಬೆಲೆ ರೂ. 100/-"	200	200	200
	"1,25,000 ಷೇರುಗಳು ರೂ.100/-ರಂತೆ ಹಂಚಿಕೆಯಾಗಿದೆ ಸಂಪೂರ್ಣವಾಗಿ ಪಾವತಿಸಲ್ಪಟ್ಟಿದೆ *	125	125	125
	1,25,000 ಈಕ್ಕಟಿ ಷೇರುಗಳು ಪ್ರತಿ ಷೇರಿನ ಬೆಲೆ ರೂ.100/-	125	125	125
	ಒಟ್ಟು	125	125	125

(ಎ) ಆರಂಭದಲ್ಲಿ ಮತ್ತು ವರದಿ ಅವಧಿಯ ಕೊನೆಯಲ್ಲಿ ಷೇರುಗಳ ಸಮನ್ವಯೀಕರಣ

ವಿವರಣೆ	31.03.2018		31.03.2017		01.04.2016	
	ಷೇರುಗಳ ಸಂಖ್ಯೆ	ಮೊತ್ತ	ಷೇರುಗಳ ಸಂಖ್ಯೆ	ಮೊತ್ತ	ಷೇರುಗಳ ಸಂಖ್ಯೆ	ಮೊತ್ತ
ಪ್ರಾರಂಭಿಕ ಅವಧಿಯಲ್ಲಿ ಬಾಕಿ ಉಳಿದಿರುವ ಷೇರುಗಳು	125,000	12,500,000	125,000	12,500,000	125,000	12,500,000
ಷೇರಿನಿ:ಹಂಚಿಕೆ ಮಾಡಿರುವ ಷೇರುಗಳು	-	-	-	-	-	-
ವರದಿಯ ಕೊನೆಯಲ್ಲಿ ಬಾಕಿ ಇರುವ ಷೇರುಗಳ ಸಂಖ್ಯೆ	125,000	12,500,000	125,000	12,500,000	125,000	12,500,000

ಬಿ.: ವಿವರಣೆಯಲ್ಲಿ ಹೆಚ್ಚಿನ 5% ಷೇರುಗಳನ್ನು ಹೊಂದಿರುವವರು.

ವಿವರಣೆ	31.03.2018		31.03.2017		01.04.2016	
	ಷೇರುಗಳ ಸಂಖ್ಯೆ	ಷೇರುಗಳ ತರಗತಿಯಲ್ಲಿ ಹಿಡುವಳಿ	ಷೇರುಗಳ ಸಂಖ್ಯೆ	ಷೇರುಗಳ ತರಗತಿಯಲ್ಲಿ ಹಿಡುವಳಿ	ಷೇರುಗಳ ಸಂಖ್ಯೆ	ಷೇರುಗಳ ತರಗತಿಯಲ್ಲಿ ಹಿಡುವಳಿ
ಈ ಕ್ವಿಟಿ ಷೇರುಗಳು ಪ್ರತಿ ಷೇರಿನ ಬೆಲೆ ರೂ. 100/- ರಂತೆ ಪಾವತಿಸಲ್ಪಟ್ಟಿದೆ. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ	125,000	100	125,000	100	125,000	100

ಸಿ. ಡಿವಿಡೆಂಡ್ ಪಾವತಿಸಲಾಗಿದೆ.

ವಿವರಣೆ	31.03.2018 ರಲ್ಲಿ ಇದ್ದಂತೆ	31.03.2017 ರಲ್ಲಿ ಇದ್ದಂತೆ	01.04.2016 ರಲ್ಲಿ ಇದ್ದಂತೆ
ಅಂತಿಮ ಡಿವಿಡೆಂಡ್	-	-	-
ಡಿವಿಡೆಂಡ್ ವಿತರಣೆಯ ತೆರಿಗೆ	-	-	-
ಪ್ರತಿ ಡಿವಿಡೆಂಡ್	-	-	-

ಡಿ. ಈ ಕ್ವಿಟಿ ಷೇರುಗಳಿಗೆ ಲಗತ್ತಿಸಲಾದ ಹಕ್ಕುಗಳು, ಆದ್ಯತೆಗಳು ಮತ್ತು ನಿರ್ಬಂಧಗಳು.

ಕಂಪನಿ ಏಕೈಕ ವರ್ಗ - ಪ್ರತಿ ಇಕ್ವಿಟಿ ಷೇರಿನ ಮುಖ ಬೆಲೆ ರೂ. 100/- ಆಗಿರುತ್ತದೆ. ಪ್ರತಿ ಷೇರುದಾರರು ಪ್ರತಿ ಷೇರಿಗೆ ಒಂದು ಷೇರಿಗೆ ಅರ್ಹರಾಗಿರುತ್ತಾರೆ. ಈ ಕ್ವಿಟಿ ಷೇರುಗಳನ್ನು ಹೊಂದಿರುವವರು ನಂತರದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅನುಮೋದನೆಗೆ ಒಳಪಟ್ಟ ನಿರ್ದೇಶಕರ ಮಂಡಳಿಯು ಪ್ರಾಸ್ತಾಪಿಸಿದ ಲಾಭಾಂಶವನ್ನು ಪಡೆಯುವ ಹಕ್ಕನ್ನು ಹೊಂದಿದ್ದಾರೆ. ದಿವಾಳಿಯ ಸಂದರ್ಭದಲ್ಲಿ ಈ ಕ್ವಿಟಿ ಷೇರುದಾರರು ತಮ್ಮ ಷೇರುಗಳ ಅನುಪಾತದಲ್ಲಿ ಕಂಪನಿಯ ಉಳಿದ ಆಸ್ತಿಗಳನ್ನು ಪಡೆಯುವ ಅರ್ಹತೆ ಹೊಂದಿರುತ್ತಾರೆ.

(ರೂ. ಲಕ್ಷಗಳಲ್ಲಿ)

ಅನುಸೂಚಿ	ವಿವರಣೆ	31.03.2018 ರಲ್ಲಿ ಇದ್ದಂತೆ	31.03.2017 ರಲ್ಲಿ ಇದ್ದಂತೆ	01.04.2016 ರಲ್ಲಿ ಇದ್ದಂತೆ
5.	ಇತರೆ ಈಕ್ವಿಟಿ ಹಂಚಿಕೆ ಮಾಡಿದ ಷೇರಿನ ಹಣ ಬಾಕಿ ಇರುವುದು ಇತರೆ ಮೀಸಲುಗಳು	1,391.00 (2,088.72)	1,391.00 (2,088.34)	1,391.00 (2,087.50)
	<b>ಒಟ್ಟು</b>	<b>(697.72)</b>	<b>(697.34)</b>	<b>(696.50)</b>

ಕಂಪೆನಿಯ ಕಾರ್ಯಾಚರಣೆಗಳು ದಿನಾಂಕ : 07-05-2005 ರಿಂದ ಜಾರಿಗೆ ಬಂದಿದೆ. ಕಂಪೆನಿಯು ಕರ್ನಾಟಕ ಸರ್ಕಾರದಿಂದ ರೂ. 13.91 ಕೋಟಿಗಳ ಸಾಲವನ್ನು ಪಡೆದುಕೊಂಡಿತು. ಆದೇಶವನ್ನು ನೀಡಿಲ್ಲ. FN ನಂ. FEE 143 ಈಕೆ 98 ಬೆಂಗಳೂರು ದಿನಾಂಕ : 27-3-2001 ರಂದು ಪಾವತಿಸಿದ ಸಂಬಳ ಮತ್ತು ಇತರ ಶಾಸನಬದ್ಧ ಬಾಕಿಗಳನ್ನು ತೆರವುಗೊಳಿಸಲು ಕಂಪೆನಿಯ ಅಂತ್ಯಗೊಳ್ಳುವಿಕೆಯನ್ನು ಸುಲಭಗೊಳಿಸಲು, ಕರ್ನಾಟಕ ಸರ್ಕಾರ ದಿನಾಂಕ 15-6-2005 ರ ಆದೇಶವನ್ನು KFDCL ಮೂಲಕ ಸಾಲದ ಪರಿವರ್ತನೆಗಾಗಿ ಈಕ್ವಿಟಿ ಷೇರು ಬಂಡವಾಳಕ್ಕೆ ರೂ. 13.91 ಕೋಟಿ ರೂಪಾಯಿಗೆ ನಿರ್ದೇಶಿಸಲಾಯಿತು. ಹಂಚಿಕೆ ಅರ್ಜಿಯನ್ನು ಬಾಕಿ ಹಂಚಿಕೆಯಲ್ಲಿ ತೋರಿಸಲಾಗಿದೆ. ಕಂಪೆನಿಯು 2018-19ರಲ್ಲಿ ಅಧಿಕೃತ ಷೇರು ಬಂಡವಾಳವನ್ನು ಹೆಚ್ಚಿಸಿತು. ಮತ್ತು ಷೇರುಗಳ ಹಂಚಿಕೆಗಾಗಿ ಕ್ರಮವನ್ನು ಪ್ರಾರಂಭಿಸಿದೆ. ಸಂಖ್ಯೆ 13(ಎ) (2) ಅನ್ನು ಗಮನಿಸಿ.

(ರೂ. ಲಕ್ಷಗಳಲ್ಲಿ)

ಅನುಸೂಚಿ	ವಿವರಣೆ	31.03.2018 ರಲ್ಲಿ ಇದ್ದಂತೆ	31.03.2017 ರಲ್ಲಿ ಇದ್ದಂತೆ	01.04.2016 ರಲ್ಲಿ ಇದ್ದಂತೆ
6	ಇತರೆ ಪ್ರಸಕ್ತವಲ್ಲದ ಹಣಕಾಸಿನ ಆಸ್ತಿಗಳು ಲೆಕ್ಕಪತ್ರ ನೀತಿಗಳನ್ನು ಟಿಪ್ಪಣಿ 3.2ರಲ್ಲಿ ನೋಡಿ ಕರ್ನಾಟಕ ಸರ್ಕಾರದಿಂದ ಬಾಕಿ ಇದೆ. ಉದ್ಯೋಗಿ ಲಾಭ ಪಾವತಿಸುವುದು ಇತರೆ	380.06 186.75 3.58	380.06 186.75 3.58	380.06 186.75 3.58
	<b>ಒಟ್ಟು</b>	<b>570.39</b>	<b>570.39</b>	<b>570.39</b>

ಗಮನಿಸಿ : ಫೆಬ್ರವರಿ 7, 2005 ರಿಂದ ಕಂಪೆನಿಯು ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿದೆ. ಸ್ವಯಂಪ್ರೇರಿತ ನಿವೃತ್ತಿ ಯೋಜನೆಯಡಿಯಲ್ಲಿ ಉದ್ಯೋಗಿಗಳ ಬಾಕಿ ಪಾವತಿಗಾಗಿ ಕರ್ನಾಟಕ ಸರ್ಕಾರವು 289.35ಲಕ್ಷವನ್ನು ಅಸುರಕ್ಷಿತ ಸಾಲವಾಗಿ ಬಿಡುಗಡೆ ಮಾಡಿದೆ. ಅಸುರಕ್ಷಿತ ಸಾಲವಾಗಿ ವಿತರಿಸಲಾದ ಇಂತಹ ಮೊತ್ತವು ಮರುಪಾವತಿ ಅಥವಾ ಬಡ್ಡಿಗಾಗಿ ಯಾವುದೇ ನಿರ್ದಿಷ್ಟ ನಿಯಮಗಳು ಮತ್ತು ಷರತ್ತುಗಳನ್ನು ಹೊಂದಿಲ್ಲ. 70-90 ಲಕ್ಷ ರೂಪಾಯಿಗಳಿಗೆ ಒಟ್ಟುಗೂಡಿ ಮತ್ತಷ್ಟು ಮೊತ್ತವು ಫಾರೆಸ್ಟ್ ಡೆವಲಪ್‌ಮೆಂಟ್ ತೆರಿಗೆಗಳು, ಗುತ್ತಿಗೆ ಬಾಡಿಗೆಗಳು ಮತ್ತು ಸರ್ಕಾರದಿಂದ ಗ್ಯಾರಂಟಿ ಪಾವತಿಸುವ ಮೊತ್ತವನ್ನು ಒಳಗೊಂಡಿರುತ್ತದೆ.

(ರೂ. ಲಕ್ಷಗಳಲ್ಲಿ)

ಅನುಸೂಚಿ	ವಿವರಣೆ	31.03.2018 ರಲ್ಲಿ ಇದ್ದಂತೆ	31.03.2017 ರಲ್ಲಿ ಇದ್ದಂತೆ	01.04.2016 ರಲ್ಲಿ ಇದ್ದಂತೆ
7	ಇತರೆ ಪ್ರಸಕ್ತ ದಾಯಿತ್ವಗಳು ಲೆಕ್ಕಪತ್ರ ನೀತಿಗಳನ್ನು ಟಿಪ್ಪಣಿ 3.2ರಲ್ಲಿ ನೋಡಿ 3.2 ಗ್ರಾಹಕರ ಮುಂಗಡ ಹಣ ಇತರೆ ಪಾವತಿಗಳು	- 10.51	- 10.59	3.15 6.89
	<b>ಒಟ್ಟು</b>	<b>10.51</b>	<b>10.59</b>	<b>10.04</b>

II(6) ಸಂಬಂಧಿಸಿದ ಪಾರ್ಟಿ ಟ್ರಾನ್ಸಾಕ್ಷನ್ ಗಮನಿಸಿ ಹಣಕಾಸಿನ ಹೊಣೆಗಾರಿಕೆಗಳಿಗೆ ಸಂಬಂಧಿಸಿದಂತೆ ಲಿಕ್ವಿಡಿಟಿ ಅಪಾಯಗಳಿಗೆ ಕಂಪೆನಿಯು ಬಹಿರಂಗಪಡಿಸುತ್ತದೆ. 12(ಬಿ) (ಸಿ) ಗಮನಿಸಿ.

ಇತರೆ ಪ್ರಸಕ್ತ ದಾಯಿತ್ವಗಳು – ಅನಿನಿನಿ. 10.35

ಇತರೆ ಪಾವತಿಗಳು 0.17

**ಒಟ್ಟು 10.51**

(ರೂ. ಲಕ್ಷಗಳಲ್ಲಿ)

ಅನುಸೂಚಿ	ವಿವರಣೆ	31.03.2018 ರಲ್ಲಿ ಇದ್ದಂತೆ	31.03.2017 ರಲ್ಲಿ ಇದ್ದಂತೆ
8	"ಕಾರ್ಯಾಚಾರಣೆಯಿಂದ ಆದಾಯ" ಲೆಕ್ಕಪತ್ರಗಳಲ್ಲಿ 3.9 ನೋಟ್‌ನ್ನು ಗಮನಿಸಿ ಇತರೆ ಆದಾಯ ಪರಿಣಾಮ ಆಸಕ್ತಿಯ ಅಡಿಯಲ್ಲಿ ಬಡ್ಡಿ ಆದಾಯ ವಿಧಾನಗಳು : ನಿಶ್ಚಿತ ಠೇವಣಿಯಿಂದ ಬಂದ ಬಡ್ಡಿ ಸಂಪ್ರೀ ಬಾಕಿ ಇತರೆ ಆದಾಯ	-   0.46 0.06 -	-   0.62 9.62 0.11
	<b>ಒಟ್ಟು</b>	<b>0.52</b>	<b>10.35</b>

(ರೂ. ಲಕ್ಷಗಳಲ್ಲಿ)

ಅನುಸೂಚಿ	ವಿವರಣೆ	31.03.2018 ರಲ್ಲಿ ಇದ್ದಂತೆ	31.03.2017 ರಲ್ಲಿ ಇದ್ದಂತೆ
9	ಇತರೆ ವೆಚ್ಚಗಳು ಫೈಲಿಂಗ್ ಶುಲ್ಕ ಆಡೀಟ್ ಶುಲ್ಕ ಮುದ್ರಣ ಮತ್ತು ಸ್ಟೇಷನರಿ ಬಾಕಿ ಬಡ್ಡಿ ಮತ್ತು ಪೆನಾಲ್ಟಿ ಕಾನೂನು ಮತ್ತು ವೃತ್ತಿಪರ ಖರ್ಚುಗಳು	0.12 0.17 0.33 - 0.29	0.31 0.19 0.23 10.40 0.06
	<b>ಒಟ್ಟು</b>	<b>0.90</b>	<b>11.19</b>



**ಕರ್ನಾಟಕ ಪಲ್ಫ್‌ವುಡ್ ಲಿಮಿಟೆಡ್**  
**ಮಾರ್ಚ್ 2018ಕ್ಕಾಗಿ ವಾರ್ಷಿಕ ಲೆಕ್ಕಪತ್ರಗಳನ್ನು ಸಿದ್ಧಪಡಿಸಲು ಅನ್ವಯವಾಗುವ ಲೆಕ್ಕಪತ್ರ ನೀತಿಗಳು**  
(Ind As)ನ ಮೊದಲ ಬಾರಿ ಅಳವಡಿಕೆಗಾಗಿ ಸಿದ್ಧಪಡಿಸಲಾಗಿದೆ)

**ಹಣಕಾಸು ಪತ್ರಿಕೆಗಳ ಟಿಪ್ಪಣಿಗಳು**

**ಟಿಪ್ಪಣಿ - 10**

1. 31ನೇ ಮಾರ್ಚ್ 2018ಕ್ಕೆ ಮುಕ್ತಾಯವಾಗುವ ವರ್ಷಕ್ಕಾಗಿ ಅಥವಾ ಪತ್ರಿಕೆ ಲಾಭ ಮತ್ತು ನಷ್ಟ ಪತ್ರಿಕೆಗಳ ಭಾಗವಾಗುವ ಮಹತ್ವದ ಲೆಕ್ಕಪತ್ರ ನೀತಿಗಳು ಮತ್ತು ಇತರ ಪ್ರಕಟಣೆಗಳು

1. **ಕಂಪೆನಿಯ ಹಿನ್ನೆಲೆ :** ಕರ್ನಾಟಕ ಪಲ್ಫ್‌ವುಡ್ ಲಿ. (KPL) ಕಂಪೆನಿಯ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ಮತ್ತು ಹರಿಹರ ಪಾಲಿಫೈಬರ್ಸ್ ಸಂಸ್ಥೆಗಳ ನಡುವಿನ ಜಂಟಿ ವ್ಯವಹಾರ ಸಂಸ್ಥೆಯಾಗಿ 1985ರಲ್ಲಿ ಸ್ಥಾಪಿತವಾಯಿತು.

ಕಂಪೆನಿಯ ಲೆಕ್ಕಪತ್ರ ನೀತಿಗಳ ಹೋಲ್ಡಿಂಗ್ ಕಂಪೆನಿಯೊಂದಿಗೆ ಸರದಿಯಲ್ಲಿದ್ದು, ಅವುಗಳು ಈ ಕೆಳಗಿನಂತಿವೆ.

2. **ಮಹತ್ವದ ಲೆಕ್ಕಪತ್ರ ನೀತಿಗಳ ಸಿದ್ಧತೆ, ಅಳತೆಯ ಆಧಾರ**

ಈ ಹಣಕಾಸು ಪತ್ರಿಕೆಗಳ ತಯಾರಿಕೆಯಲ್ಲಿ ಅಳವಡಿಸಲಾದ ಮಹತ್ವದ ಲೆಕ್ಕಪತ್ರ ನೀತಿಗಳ ಪಟ್ಟಿಯನ್ನು ಈ ಟಿಪ್ಪಣಿ ನೀಡುತ್ತದೆ.

**2.1 ತಯಾರಿಕೆಯ ಆಧಾರ**

**2.1.1 ಭಾರತೀಯ ಲೆಕ್ಕಪತ್ರ ಮಾನಕಗಳೊಂದಿಗೆ (Ind As) ಅನುಸರಣೆ**

ಕಂಪೆನಿಗಳ (ಭಾರತೀಯ ಲೆಕ್ಕಪತ್ರ ಮಾನಕಗಳು) ತಿದ್ದುಪಡಿ ನಿಯಮಗಳನ್ನು, 2016 ರಿಂದ ತಿದ್ದುಪಡಿ ಮಾಡಿದಂತೆ ಕಂಪೆನಿಗಳ (ಭಾರತೀಯ ಲೆಕ್ಕಪತ್ರ ಮಾನಕಗಳು) ನಿಯಮಗಳು, 2015ರ ಅಡಿಯಲ್ಲಿ ಅಧಿಸೂಚಿಸಲ್ಪಟ್ಟ ಭಾರತೀಯ ಲೆಕ್ಕಪತ್ರ ಮಾನಕಗಳು (Ind As) ಅನ್ವಯ ಈ ಹಣಕಾಸು ಪತ್ರಿಕೆಗಳನ್ನು ತಯಾರಿಸಲಾಗುತ್ತದೆ.

ಮಾರ್ಚ್ 31, 2017ರ ವರೆಗೆ ಮತ್ತು ಅಂದಿಗೆ ಮುಗಿಯುವ ವರ್ಷವನ್ನು ಒಳಗೊಂಡು, ಕಂಪೆನಿಗಳ (ಲೆಕ್ಕಪತ್ರಗಳು) ನಿಯಮಗಳು 2014 (Indian GAAP) - ಇದರೊಂದಿಗೆ ಓದಿಕೊಳ್ಳುವ, ಕಂಪೆನಿಗಳ ಅಧಿನಿಯಮ, 2013ರ ಸೆಕ್ಷನ್ 133ರ ಅಡಿಯಲ್ಲಿ ಅಧಿಸೂಚಿಸಲ್ಪಟ್ಟ ಲೆಕ್ಕಪತ್ರ ನೀತಿಗಳೊಂದಿಗೆ ಕಂಪೆನಿಯು ತನ್ನ ಹಣಕಾಸು ಪತ್ರಿಕೆಗಳನ್ನು ತಯಾರಿಸಿದೆ

ಇವು ಭಾರತೀಯ ಲೆಕ್ಕಪತ್ರ ನೀತಿಗಳು (Ind As) ಅನ್ವಯದಂತೆ ತಯಾರಿಸಿದ ಕಂಪೆನಿಯ ಮೊದಲನೇ ವಾರ್ಷಿಕ ಲೆಕ್ಕಪತ್ರಗಳಾಗಿವೆ. ಕಂಪೆನಿಯು ಎಲ್ಲ ಅನ್ವಯಿಸತಕ್ಕ ಮಾನಕಗಳನ್ನು ಅಳವಡಿಸಿದೆ ಮತ್ತು ಆ ಅಳವಡಿಕೆಯನ್ನು Ind As 101 'ಭಾರತೀಯ ಲೆಕ್ಕಪತ್ರ ಮಾನಕಗಳ ಮೊದಲನೇ ಬಾರಿ ಅಳವಡಿಕೆ' ಅನ್ವಯದಂತೆ ಕಾರ್ಯಗತಗೊಳಿಸಿದೆ.

ಈ ಹಣಕಾಸು ಪತ್ರಿಕೆಗಳು ಕಂಪೆನಿಗಳ ಅಧಿನಿಯಮ, 2018ರ ಸೆಕ್ಷನ್ 133 (ಅಧಿನಿಯಮ) ಮತ್ತು [ಕಂಪೆನಿಗಳ (ಭಾರತೀಯ ಲೆಕ್ಕಪತ್ರ ಮಾನಕಗಳು) ನಿಯಮಗಳು, 2015] ಮತ್ತು ಈ ಅಧಿನಿಯಮದ ಇತರ ಪ್ರಸಕ್ತ ಉಪಬಂಧಗಳೊಂದಿಗೆ ಎಲ್ಲ ವಿಷಯ ವಸ್ತು ಆಯಾಮಗಳಲ್ಲಿ ಅನುಸರಣೆಯಲ್ಲಿರುತ್ತವೆ.

ಎಲ್ಲ ಆಸ್ತಿಗಳು ಮತ್ತು ಜವಾಬ್ದಾರಿಗಳನ್ನು ಕಂಪೆನಿಯ ಸಾಮಾನ್ಯ ಕಾರ್ಯನಿರ್ವಹಣಾ ಆವರ್ತನೆ ಮತ್ತು ಕಂಪೆನಿಗಳ ಅಧಿನಿಯಮ, 2013ರ Ind As 1- ಹಣಕಾಸು ಪತ್ರಗಳ ಸಲ್ಲಿಕೆ ಮತ್ತು ಷೆಡ್ಯೂಲ್ IIIರ ಅಡಿಯಲ್ಲಿ

ಎಲ್ಲ ಆಸ್ತಿಗಳು ಮತ್ತು ಜವಾಬ್ದಾರಿಗಳನ್ನು ಕಂಪೆನಿಯ ಸಾಮಾನ್ಯ ಆವರ್ತನೆ ಮತ್ತು Ind As 1- 'ಹಣಕಾಸು ಪತ್ರಿಕೆಗಳ ಸಲ್ಲಿಕೆ'ಯಲ್ಲಿ ವಿವರಿಸಿದ ಇತರ ಮಾನದಂಡಗಳ ಮತ್ತು ಕಂಪೆನಿಗಳ ಅಧಿನಿಯಮ, 2013ರ ಷೆಡ್ಯೂಲ್ III ರ ಅನ್ವಯ - ಚಾಲ್ತಿಯಿರುವ ಮತ್ತು ಚಾಲ್ತಿಯಿರದ ವರ್ಗಗಳಾಗಿ ವಿಂಗಡಿಸಲಾಗುತ್ತದೆ. ಉತ್ಪನ್ನಗಳ ಸ್ವರೂಪ ಮತ್ತು ಪ್ರಕಿಯೆಗಾಗಿ ಆಸ್ತಿಗಳ ಗಳಿಕೆ ಹಾಗೂ ನಗದು ಮತ್ತು ನಗದು ಸಮಕ್ಕೆ ಅವುಗಳ ನಗದೀಕರಣಗಳ ಚಾಲ್ತಿಯಿರುವ ಮತ್ತು ಚಾಲ್ತಿಯಿರುವ ಮತ್ತು ಚಾಲ್ತಿಯಿರುವ



ಮತ್ತು ಚಾಲ್ತಿಯಿರದ ಆಸ್ತಿಗಳು ಮತ್ತು ಜವಾಬ್ದಾರಿಯುಳ್ಳವರು ನಿರ್ಧರಿಸುವುದಕ್ಕಾಗಿ ತನ್ನ ಕಾರ್ಯನಿರ್ವಹಣಾ ಅವರ್ತನವನ್ನು ಹನ್ನೆರಡು ತಿಂಗಳುಗಳೆಂದು ನಿರ್ಧರಿಸಿದೆ.

### 2.1.2 ನಿರೂಪಣೆ ಹಾಗೂ ಕಾರ್ಯಚರಣೆಯ ನಗದು

ನಿಗಮದ ನಿರೂಪಣೆ ಹಾಗೂ ಕಾರ್ಯಚರಣೆಯ ನಗದು ಭಾರತೀಯ ರೂಪಾಯಿಗಳಲ್ಲಿರುತ್ತದೆ.

### 2.1.3. ಮಾಪನದ ಆಧಾರ

ಹಣಕಾಸಿನ ಹೇಳಿಕೆಗಳನ್ನು ಸಂಚಯ ಆಧಾರದ ಮೇಲೆ ಮತ್ತು ಕೆಳಗಿನವುಗಳನ್ನು ಹೊರತುಪಡಿಸಿ ಐತಿಹಾಸಿಕ ವೆಚ್ಚದ ಸಮಾವೇಶದ ಅನುಸಾರವಾಗಿ ತಯಾರಿಸಲಾಗುತ್ತದೆ.

#### ವಸ್ತುಗಳು

ಕೆಲವು ಹಣಕಾಸಿನ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳು

ನಿವ್ವಳ ಲಾಭಾ ಮತ್ತು ಹೊಣೆಗಾರಿಕೆಯನ್ನು ವ್ಯಾಖ್ಯಾನಿಸಲಾಗಿದೆ.

#### ಮಾಪನದ ತಳಹದಿ

ನ್ಯಾಯೋಚಿತ ಮೌಲ್ಯ

ಯೋಚಿತ ಆಸ್ತಿಗಳ ಕಡಿಮೆ ಮೌಲ್ಯ

ವ್ಯಾಖ್ಯಾನಿತ ಲಾಭದ ಪ್ರಸ್ತುತ ಮೌಲ್ಯ ಬಾಧ್ಯತೆ

### 2.1.4 ಪ್ರಮುಖ ಲೆಕ್ಕಪತ್ರ ತೀರ್ಮಾನಗಳು, ಅಂದಾಜುಗಳು ಮತ್ತು ಉಹೇಗಳು

ಈ ಹಣಕಾಸು ಪತ್ರಿಕೆಗಳನ್ನು ತಯಾರಿಸುವಲ್ಲಿ, ಲೆಕ್ಕಪತ್ರ ನೀತಿಗಳ ಆಳವಡಿಕೆ ಹಾಗೂ ಆಸ್ತಿಗಳು, ಜವಾಬ್ದಾರಿಗಳು, ಆದಾಯ ಮತ್ತು ವೆಚ್ಚಗಳ ವರದಿಮಾಡಲ್ಪಟ್ಟ ಮೊತ್ತಗಳ ಮೇಲೆ ಪರಿಣಾಮ ಬೀರುವ ತೀರ್ಮಾನಗಳು, ಅಂದಾಜುಗಳು ಮತ್ತು ಉಹೇಗಳನ್ನು ವ್ಯವಸ್ಥಾಪನೆಯು ಮಾಡಿದೆ. ವಾಸ್ತವಿಕ ಫಲಿತಾಂಶಗಳು ಈ ಅಂದಾಜುಗಳಿಗಿಂತ ವಿಭಿನ್ನವಾಗಿರಬಹುದು.

ಅಂದಾಜುಗಳು ಮತ್ತು ಸಾಧಾರ ಉಹೇಗಳನ್ನು ಮುಂದುವರಿಕೆ ಆಧಾರದಲ್ಲಿ ಪರಿಶೀಲಿಸಲಾಗುತ್ತದೆ. ಲೆಕ್ಕಪತ್ರ ಅಂದಾಜುಗಳಿಗೆ ಪರಿಷ್ಕರಣೆಗಳನ್ನು ಭವಿಷ್ಯಕ್ಕೆ ಅನ್ವಯಿಸುವಂತೆ ಗುರುತಿಸಲಾಗುತ್ತದೆ.

#### ತೀರ್ಮಾನಗಳು

ಹಣಕಾಸು ಪತ್ರಿಕೆಗಳಲ್ಲಿ ಗುರಿಸಲಾದ ಮೊತ್ತಗಳ ಮೇಲೆ ಅತ್ಯಂತ ಮಹತ್ವದ ಪರಿಣಾಮಗಳನ್ನು ಹೊಂದಿದ ಅನ್ವಯಿಕ ಲೆಕ್ಕಪತ್ರ ನೀತಿಗಳಲ್ಲಿ ಮಾಡಿದ ತೀರ್ಮಾನಗಳ ಬಗೆಗಿನ ಮಾಹಿತಿಯನ್ನು ಸಂಬಂಧಿಸಿದ ಟಿಪ್ಪಣಿಗಳಲ್ಲಿ ಸೇರಿಸಲಾಗುತ್ತದೆ.

#### ಉಹೇಗಳು ಮತ್ತು ಅಂದಾಜು ಸಂದಿಗ್ಧಗಳು

31 ಮಾರ್ಚ್ 2017ಕ್ಕೆ ಮುಕ್ತಾಯವಾಗುವ ವರ್ಷದಲ್ಲಿ ಸಾಮಗ್ರಿ ಹೊಂದಾಣಿಕೆಗಳಲ್ಲಿನ ಫಲಿತಾಂಶದ ಮೇಲೆ ಮಹತ್ವದ ಹೊಣೆಗಾರಿಕೆ ಹೊಂದಿದ ಉಹೇಗಳು ಮತ್ತು ಅಂದಾಜು ಸಂದಿಗ್ಧಗಳ ಬಗ್ಗೆ ಸಂಬಂಧಿಸಿದ ಟಿಪ್ಪಣಿಗಳಲ್ಲಿ ಸೇರಿಸಲಾಗುತ್ತದೆ.

ನಿರ್ಣಾಯಕ ಅಂದಾಜುಗಳು ಹಾಗೂ ತೀರ್ಮಾನಗಳನ್ನು ಒಳಗೊಳ್ಳುವ ಕ್ಷೇತ್ರಗಳು ಈ ಕೆಳಗಿನಂತಿವೆ.

#### i. ಸವಕಳಿ ಮತ್ತು ಪರಭಾರೆಗೊಳಿಸುವುದು

ಸವಕಳಿ ಮತ್ತು ಪರಭಾರೆಯು ಸ್ವತ್ತು, ಸ್ಥಾವರ, ಉಪಕರಣ ಹಾಗೂ ಆಮೂರ್ತ ಆಸ್ತಿಗಳಲ್ಲಿನ ಕೆಲವು ವರ್ಗಗಳ ಭವಿಷ್ಯದ ಉಪಯುಕ್ತ ಬಾಳಿಕೆಯ ನಿರ್ವಹಣಾ ಅಂದಾಜುಗಳ ಮೇಲೆ ಆಧರಿಸುತ್ತದೆ. ತಾಂತ್ರಿಕ ಅಭಿವೃದ್ಧಿಗಳು, ಪೈಪೋಟಿ, ಮಾರುಕಟ್ಟೆ ಸ್ಥಿತಿಗಳಲ್ಲಿ ಬದಲಾವಣೆ ಮತ್ತು ಇತರ ಅಂಶಗಳಿಂದಾಗಿ ಅಂದಾಜುಗಳು ಬದಲಾಗಬಹುದು ಹಾಗೂ ಅದರಿಂದಾಗಿ ಅಂದಾಜಿನ ಉಪಯುಕ್ತ ಬಾಳಿಕೆಯಲ್ಲಿ ಮತ್ತು ಸವಕಳಿ ಹಾಗೂ ಪರಭಾರೆ ಶುಲ್ಕಗಳಲ್ಲಿ ಬದಲಾವಣೆಗಳಾಗಬಹುದು.

#### ii. ನೌಕರ ಸೌಲಭ್ಯಗಳು

ನೌಕರ ಸೌಲಭ್ಯಗಳ ಋಣಗಳ ಚಾಲ್ತಿ ಮೌಲ್ಯವು ಹಲವರು ಉಹೇಗಳನ್ನು ಉಪಯೋಗಿಸಿ ವಾಸ್ತವಿಕತೆ ಆಧಾರದ ಮೇಲೆ ನಿರ್ಧರಿಸಲ್ಪಡುವ ಹಲವಾರು ಅಂಶಗಳನ್ನು ಅವಲಂಬಿಸಿದೆ. ನಿವ್ವಳ ಮೌಲ್ಯ (ಆದಾಯ)ವನ್ನು ನಿರ್ಧರಿಸುವಲ್ಲಿ ಉಪಯೋಗಿಸಲ್ಪಡುವ ಉಹೇಗಳು ಸವಕಳಿ ದರ, ಕೂಲಿ ಹೆಚ್ಚಳ ಮತ್ತು ನೌಕರ ಕಡಿತಗಳನ್ನು ಒಳಗೊಳ್ಳುತ್ತದೆ. ಈ ಉಹೇಗಳಲ್ಲಿನ ಯಾವುದೇ ಬದಲಾವಣೆಗಳು ಋಣಗಳ ನಿಗದಿತ ಮೊತ್ತಕ್ಕೆ ಪರಿಣಾಮ ಉಂಟು ಮಾಡುವುದು. ಸವಕಳಿಯ ದರವು ಬ್ಯಾಲನ್‌ಶೀಟ್ ದಿನಾಂಕದಂದು ಇದ್ದಂತೆ ಭಾರತೀಯ ಸರ್ಕಾರೀ ಭದ್ರತಾ ಪತ್ರಗಳ ಪ್ರಚಲಿತ ಮಾರುಕಟ್ಟೆ ಉತ್ಪನ್ನಗಳ ಮೇಲೆ ಆಧರಿಸಿರುತ್ತದೆ.

### iii. ಪೂರ್ವ ಸಿದ್ಧತೆಗಳು ಮತ್ತು ಸಾದಿಲ್ವಾರು

ಪೂರ್ವ ಸಿದ್ಧತೆಗಳು ಮತ್ತು ಸಾದಿಲ್ವಾರುಗಳನ್ನು ಬ್ಯಾಲನ್ಸ್ ಶೀಟ್ ದಿನಾಂಕದಲ್ಲಿ ಗೊತ್ತಿರುವ ಅಂಶಗಳ ಮೇಲೆ ಆಧರಿಸಿದ ಜವಾಬ್ದಾರಿಗಳ ವ್ಯವಸ್ಥಾಪನೆಯ ಅತ್ಯುತ್ತಮ ಅಂದಾಜಿನ ಮೇಲೆ ಆಧರಿಸಲಾಗುತ್ತದೆ.

### iv. ನ್ಯಾಯೋಚಿತ ಮೌಲ್ಯೀಕರಣ

ನ್ಯಾಯೋಚಿತ ಮೌಲ್ಯವೆಂಬುದು ಪರಿಗಣಿಸಬಹುದಾದ ಮಾರುಕಟ್ಟೆ ವ್ಯವಹಾರ ಮತ್ತು ಲಭ್ಯವಿರುವ ಮಾರುಕಟ್ಟೆ ಮಾಹಿತಿಯ ಮಾರುಕಟ್ಟೆ ಆಧಾರಿತ ಅಳತೆಯಾಗಿದೆ. ನ್ಯಾಯೋಚಿತ ಮೌಲ್ಯೀಕರಣವು ವಿವಿಧ ದರ್ಜೆಗಳಿಗಾಗಿ ಔದ್ಯಮಿಕ ಘಟಕದಿಂದ ಪ್ರಕಟಿಸಿದ ಮಾರುಕಟ್ಟೆ ಮೌಲ್ಯದ ಮೇಲೆ ಆಧರಿಸಿದ್ದು, ಅದರಿಂದ ಕೃಷಿ ಉತ್ಪನ್ನದ ಯೋಗ್ಯ ಮೌಲ್ಯವನ್ನು ಪಡೆಯಲಾಗುತ್ತದೆ.

#### 2.1.5. ನ್ಯಾಯೋಚಿತ ಮೌಲ್ಯಗಳನ್ನು ಅಳೆಯುವುದು.

ಕಂಪೆನಿಯ ಹಲವಾರು ಲೆಕ್ಕಪತ್ರ ನೀತಿಗಳು ಹಾಗೂ ಪ್ರಕಟಣೆಗಳಿಗೆ ಹಣಕಾಸು ಮತ್ತು ಹಣಕಾಸೇತರ ಆಸ್ತಿಗಳು ಮತ್ತು ಜವಾಬ್ದಾರಿಗಳಿಗಾಗಿ ನ್ಯಾಯೋಚಿತ ಮೌಲ್ಯವನ್ನು ಅಳೆಯುವುದು ಅಗತ್ಯವಾಗಿದೆ.

ಕಂಪೆನಿಯು ನ್ಯಾಯೋಚಿತ ಮೌಲ್ಯಗಳ ಅಳತೆಗೆ ಸಂಬಂಧಿಸಿದಂತೆ ಸ್ಥಾಪಿತ ನಿಯಂತ್ರಕ ಚೌಕಟ್ಟನ್ನು ಹೊಂದಿದೆ. ಕಂಪೆನಿಯು ಮಹತ್ವದ ಗಮನಾರ್ಹವಲ್ಲದ ದತ್ತಾಂಶಗಳನ್ನು ಮತ್ತು ಮೌಲ್ಯ ನಿರ್ಧಾರ ಹೊಂದಾಣಿಕೆಗಳನ್ನು ನಿರಂತರವಾಗಿ ಪರಿಶೀಲಿಸುತ್ತದೆ. ಈ ಮೌಲ್ಯ ನಿರ್ಧಾರಗಳನ್ನು ವರ್ಗೀಕರಿಸಲಾಗುವ ನ್ಯಾಯೋಚಿತ ಮೌಲ್ಯ ಶ್ರೇಣಿಯಲ್ಲಿನ ಮಟ್ಟವನ್ನು ಒಳಗೊಂಡು, ಭಾರತೀಯ ಲೆಕ್ಕಪತ್ರ ಮಾನಕದ ಅಗತ್ಯತೆಗಳನ್ನು ಪೂರೈಸುವ ಈ ಮೌಲ್ಯ ನಿರ್ಧಾರಗಳ ತೀರ್ಮಾನವನ್ನು ಬೆಂಬಲಿಸಲು ಮೂರನೇ ವರ್ಷದ ಮಾಹಿತಿ ಅಣತ್ಯವಾದರೆ, ಆಗ ಕಂಪೆನಿಯು ಮೂರನೇ ಪಕ್ಷಗಳಿಂದ ಪಡೆದ ಸಾಕ್ಷ್ಯವನ್ನು ನಿರ್ಧಾರಣೆ ಮಾಡುತ್ತದೆ.

ಈ ಕೆಳಕಂಡಂತೆ ಮೌಲ್ಯ ನಿರ್ಧಾರಣಾ ತಂತ್ರಗಳಲ್ಲಿ ಉಪಯೋಗಿಸುವ ದತ್ತಾಂಶಗಳ ಮೇಲೆ ಆಧರಿಸಿ ನ್ಯಾಯೋಚಿತ ಮೌಲ್ಯ ಶ್ರೇಣಿಯಲ್ಲಿ ವಿವಿಧ ಮಟ್ಟಗಳಲ್ಲಿ ಯೋಗ್ಯ ಮೌಲ್ಯಗಳನ್ನು ವಿಂಗಡಿಸಲಾಗುತ್ತದೆ.

- \* **ಹಂತ -1 :** ತದ್ರುಪ ಆಸ್ತಿಗಳು ಮತ್ತು ಜವಾಬ್ದಾರಿಗಳಿಗಾಗಿ ಸಕ್ರೀಯ ಮಾರುಕಟ್ಟೆಯಲ್ಲಿ ನಮೂದಿತ ಬೆಲೆಗಳು (ಹೊಂದಾಣಿಕೆ ಮಾಡದಿರುವುದು)
- \* **ಹಂತ -2 :** ನೇರವಾಗಿಯಾಗಲೀ (ಅಂದರೆ ಬೆಲೆಗಳಂತೆ) ಅಥವಾ ಪರೋಕ್ಷವಾಗಿಯಾಗಲೀ (ಬೆಲೆಗಳಿಂದ ಪಡೆದದ್ದು) ಆಸ್ತಿ ಅಥವಾ ಜವಾಬ್ದಾರಿಗಾಗಿ ನಮೂದಿತ ಬೆಲೆಗಳನ್ನು ಹೊರತುಪಡಿಸಿದ ದತ್ತಾಂಶಗಳು.
- \* **ಹಂತ -3 :** ಗಮನಿಸಬಹುದಾದ ಮಾರುಕಟ್ಟೆ ಅಂಕಿ ಅಂಶಗಳ (ಗಮನಿಸಲಾರದ ಅಂಕಿ ಅಂಶಗಳ) ಮೇಲೆ ಆಧರಿಸಿದ ಆಸ್ತಿ ಮತ್ತು ಜವಾಬ್ದಾರಿಗಾಗಿ ದತ್ತಾಂಶಗಳು

ಆಸ್ತಿ ಅಥವಾ ಜವಾಬ್ದಾರಿಯ ಯೋಗ್ಯ ಬೆಲೆಯನ್ನು ಅಳೆಯುವಾಗ, ಕಂಪೆನಿಯು ಸಾಧ್ಯವಾದಷ್ಟೂ ಗಮನಿಸಬಲ್ಲ ಮಾರುಕಟ್ಟೆ ಅಂಕಿ-ಅಂಶಗಳನ್ನು ಉಪಯೋಗಿಸುತ್ತದೆ. ಒಂದು ವೇಳೆ ಆಸ್ತಿ ಅಥವಾ ಜವಾಬ್ದಾರಿಯ ಯೋಗ್ಯ ಮೌಲ್ಯವನ್ನು ಅಳೆಯಲು ಉಪಯೋಗಿಸುವ ದತ್ತಾಂಶಗಳು ಯೋಗ್ಯ ಮೌಲ್ಯ ಶ್ರೇಣಿಯ ವಿವಿಧ ಹಂತಗಳಲ್ಲಿ ಬಂದರೆ ಆಗ ಯೋಗ್ಯ ಮೌಲ್ಯ ಶ್ರೇಣಿಯ ಅದೇ ಮಟ್ಟದಲ್ಲಿ ಅತ್ಯಂತ ಕೆಳ ಹಂತದ ದತ್ತಾಂಶದಂತೆ ಅದರ ಸಮಗ್ರತೆಯಲ್ಲಿ ವಿಂಗಡಿಸಲಾಗುತ್ತದೆ. ಅದು ಇಡೀ ಅಳತೆಗೆ ಮಹತ್ವದ್ದಾಗಿರುತ್ತದೆ.

ಕಂಪೆನಿಯು ಬದಲಾವಣೆಯು ಉಂಟಾದ ವರದಿ ಮಾಡಿದ ಅವಧಿಯ ಕೊನೆಯಲ್ಲಿನ ಯೋಗ್ಯ ಮೌಲ್ಯ ಶ್ರೇಣಿಯ ಮಟ್ಟಗಳ ನಡುವಿನ ವರ್ಗಾಂತರಗಳನ್ನು ಗುರುತಿಸುತ್ತದೆ. ಅಲ್ಲದೇ, ಯೋಗ್ಯ ಮೌಲ್ಯಗಳನ್ನು ಅಳೆಯುವಲ್ಲಿ ಮಾಡಲಾದ ಊಹೆಗಳ ಬಗ್ಗೆ ಮಾಹಿತಿಯು ಸಂಬಂಧಿಸಿದ ಟಿಪ್ಪಣಿಗಳಲ್ಲಿ ಒಳಗೊಳ್ಳುತ್ತದೆ.

### 3. ಮಹತ್ವದ ಲೆಕ್ಕಪತ್ರ ನೀತಿಗಳು

#### 3.1 ವಿದೇಶೀ ವಿನಿಮಯ ವ್ಯವಹಾರಗಳು

ವ್ಯವಹಾರದ ದಿನಾಂಕದಂದು ವಿನಿಮಯ ದರಗಳಲ್ಲಿ ಕಂಪೆನಿಯ ವಿದೇಶೀ ವಿನಿಮಯದ ವ್ಯವಹಾರಗಳನ್ನು ಕಂಪೆನಿಯ ಅಧಿಕೃತ ಕರೆನ್ಸಿಗೆ ಬದಲಾಯಿಸಲಾಗುತ್ತದೆ.

ವಿದೇಶೀ ವಿನಿಮಯಗಳಲ್ಲಿ ವರ್ಗೀಕರಿಸಿದ ಹಣಕಾಸು ಆಸ್ತಿಗಳು ಮತ್ತು ಜವಾಬ್ದಾರಿಗಳನ್ನು ವರದಿ ಮಾಡಿದ ದಿನಾಂಕದಂದು ವಿನಿಮಯ ದರದಲ್ಲಿ ಪರಿವರ್ತಿಸಲಾಗುತ್ತದೆ. ನಗದು ಹರಿವು ಅಡಚಣೆಗಳು ಪರಿಣಾಮಕಾರಿಯಾಗುವ ಪ್ರಮಾಣಕ್ಕೆ ಅರ್ಹವಾಗಿರುವ ನಗದು ಹರಿವು ಅಡಚಣೆಗಳ ವ್ಯವಹಾರದಿಮದ ಉದ್ಭವಿಸುವ ವಿನಿಮಯ ವ್ಯತ್ಯಾಸಗಳನ್ನು ಹೊರತುಪಡಿಸಿ - ವಿನಿಮಯ ವ್ಯತ್ಯಾಸಗಳನ್ನು ಲಾಭ ಅಥವಾ ನಷ್ಟದಲ್ಲಿ ಗುರುತಿಸಲಾಗುತ್ತದೆ. ಸದರಿ - ಅಡಚಣೆಗಳನ್ನು 'ಇತರ ವ್ಯಾಪಕ - ಆದಾಯ' ಶೀರ್ಷಿಕೆಯಲ್ಲಿ ಗುರುತಿಸಲಾಗುತ್ತದೆ.

ವಿದೇಶೀ ವಿನಿಮಯದಲ್ಲಿ ವರ್ಗೀಕರಿಸಿದ ಮತ್ತು ಹಿಂದಿನ ವೆಚ್ಚದಲ್ಲಿ ಅಳತೆ ಮಾಡಿದ ಹಣಕಾಸೇತರ ಆಸ್ತಿಗಳು ಮತ್ತು ಹಣಕಾಸೇತರ ಜವಾಬ್ದಾರಿಗಳನ್ನು ವ್ಯವಹಾರದ ದಿನಾಂಕದಂದು ವಾಡಿಕೆಯಲ್ಲಿರುವ ವಿನಿಮಯ ದರದಲ್ಲಿ ಪರಿವರ್ತಿಸಲಾಗುತ್ತದೆ.

### 3.2 ಹಣಕಾಸು ಪತ್ರಗಳು

ಹಣಕಾಸು - ಆಸ್ತಿಗಳು

ಗುರುತಿಸುವಿಕೆ ಮತ್ತು ಅಳತೆ

ಕಂಪೆನಿಯು ಪತ್ರದ ಒಪ್ಪಂದದ ಷರತ್ತಿನ ಪಕ್ಷಾರ್ಥನಾಗಿದ್ದಾಗ, ಹಣಕಾಸು ಆಸ್ತಿಗಳನ್ನು ಗುರುತಿಸಲಾಗುತ್ತದೆ.

ಆರಂಭಿಕ ಗುರುತಿಸುವಿಕೆಯಲ್ಲಿ, ಹಣಕಾಸು ಆಸ್ತಿಯನ್ನು ನ್ಯಾಯೋಚಿತ ಬೆಲೆಯಲ್ಲಿ ಗುರುತಿಸಲಾಗುತ್ತದೆ. ಒಂದು ವೇಳೆ ಹಣಕಾಸು ಆಸ್ತಿಗಳು 'ಲಾಭ ಮತ್ತು ನಷ್ಟದ ಮೂಲಕ ನ್ಯಾಯೋಚಿತ ಮೌಲ್ಯ'ದಲ್ಲಿ (FVTPL) ಗುರುತಿಸಲ್ಪಡುತ್ತಿದ್ದರೆ, ಆಗ ಅದರ ಲಾಭ ಮತ್ತು ನಷ್ಟ ಪತ್ರಿಕೆಯಲ್ಲಿ ಅದರ ವ್ಯವಹಾರ ಮೌಲ್ಯವು ಗುರುತಿಸಲ್ಪಡುತ್ತದೆ. ಇತರ ಸಂದರ್ಭಗಳಲ್ಲಿ, ವ್ಯವಹಾರ ಮೌಲ್ಯವನ್ನು ಹಣಕಾಸು ಆಸ್ತಿಯ ಸಂಪಾದನಾ ಮೌಲ್ಯಕ್ಕೆ ಹೊರಿಸಲಾಗುತ್ತದೆ.

ಹಣಕಾಸು ಆಸ್ತಿಗಳನ್ನು ಈ ಕೆಳಗೆ ಅಳತೆ ಮಾಡಿದಂತೆ ಹಣಕಾಸು ಆಸ್ತಿಗಳನ್ನು ಈ ಕೆಳಗೆ ಅಳತೆ ಮಾಡಿದಂತೆ ಆನಂತರದಲ್ಲಿ ವರ್ಗೀಕರಿಸಲಾಗುತ್ತದೆ.

- \* ಪರಭಾರೆ ವೆಚ್ಚ
- \* ಲಾಭ ಮತ್ತು ನಷ್ಟ ಮೂಲಕ ನ್ಯಾಯೋಚಿತ ಮೌಲ್ಯ (FVTPL)
- \* ಇತರ ವ್ಯಾಪಕ ಆದಾಯ ಮೂಲಕ ನ್ಯಾಯೋಚಿತ ಮೌಲ್ಯ (FVOCI)

ಕಂಪೆನಿಯು ಹಣಕಾಸು ಆಸ್ತಿಗಳನ್ನು ನಿರ್ವಹಿಸುವುದಕ್ಕಾಗಿ ತನ್ನ ವ್ಯವಹಾರ ಮಾದರಿಯನ್ನು ಆ ಅವಧಿಯಲ್ಲಿ ಬದಲಾಯಿಸಿದರೆ, ಆಗ ಅದನ್ನು ಹೊರತುಪಡಿಸಿ, ಹಣಕಾಸು ಆಸ್ತಿಗಳನ್ನು ಅವುಗಳ ಗುರುತಿಸುವಿಕೆಯ ನಂತರ ಮರುವಿಂಗಡಣೆ ಮಾಡಲಾಗುವುದಿಲ್ಲ.

ಬರತಕ್ಕ ವ್ಯಾಪಾರಿ ಶಿಲ್ಕುಗಳನ್ನು ಆರಂಭದಲ್ಲಿ ಯೋಗ್ಯ ಮೌಲ್ಯದಲ್ಲಿ ಗುರುತಿಸಲಾಗುತ್ತದೆ. ಆನಂತರದಲ್ಲಿ, ನಿರೀಕ್ಷಿತ ಜಮಾ ನಷ್ಟಗಳ ನಿವ್ವಳವನ್ನು ಪರಿಣಾಮಕಾರಿ ಬಡ್ಡಿದರ (EIR) ವಿಧಾನ ಬೆಲೆಯಲ್ಲಿ ಉಪಯೋಗಿಸಿ ಈ ಆಸ್ತಿಗಳನ್ನು ಪರಭಾರೆ ಬೆಲೆಯಲ್ಲಿ ಇಟ್ಟುಕೊಳ್ಳಲಾಗುತ್ತದೆ. EIR ದರವು ಅಂದಾಜಿಸಿದ ಭವಿಷ್ಯದ ನಗದು ಆದಾಯವನ್ನು ಹಣಕಾಸು ಸಾಧನದ ನಿರೀಕ್ಷಿತ ಉರ್ಜಿತತೆಯ ಮೂಲಕ ರಿಯಾಯಿತಿಗೊಳಿಸುತ್ತದೆ.

(i) ಹಣಕಾಸು ಆಸ್ತಿಗಳನ್ನು ನಿರ್ವಹಿಸುವುದಕ್ಕಾಗಿ ಸಂಸ್ಥೆಯ ವ್ಯವಹಾರ ಮಾದರಿ (ii) ಹಣಕಾಸು ಆಸ್ತಿಯ ಒಪ್ಪಂದ ಷರತ್ತಿನ ನಗದು ಹರಿವು ಲಕ್ಷಣಗಳು ಇವುಗಳ ಆಧಾರದ ಮೇಲೆ ಪರಿಗಣಿಸದಿರುವವರೆಗೆ - ಸಾಲ ಪತ್ರಗಳನ್ನು ಪರಭಾರೆ ಬೆಲೆ, 'ಇತರ ವ್ಯಾಪಕ ಆದಾಯದ ಮೂಲಕ ನ್ಯಾಯೋಚಿತ ಮೌಲ್ಯ' (FVOCI) ಅಥವಾ 'ಲಾಭ ಅಥವಾ ನಷ್ಟದ ಮೂಲಕ ನ್ಯಾಯೋಚಿತ ಮೌಲ್ಯ' ಇವುಗಳಲ್ಲಿ ಆರಂಭದಲ್ಲಿ ಅಳೆಯಲಾಗುತ್ತದೆ.

ಅಸಲು ಮತ್ತು ಬಡ್ಡಿಯ ಒಟ್ಟಾರೆ ಸಂದಾಯಗಳಾದ ಒಪ್ಪಂದ ಷರತ್ತು ನಗದು ಹರಿವುಗಳನ್ನು ಸಂಗ್ರಹಿಸುವುದಕ್ಕಾಗಿ ಹಣಕಾಸು ಆಸ್ತಿಗಳನ್ನು ಇಟ್ಟುಕೊಳ್ಳುವ ಉದ್ದೇಶವಿರುವ ವ್ಯವಹಾರ ಮಾದರಿಯೊಳಗೆ ಇಟ್ಟುಕೊಂಡ ಹಣಕಾಸು ಆಸ್ತಿಗಳನ್ನು 'ಪರಿಣಾಮಕಾರಿ ಬಡ್ಡಿದರ (EIR) ವಿಧಾನ' ವಜಾ ಕುಂದಗಳು, ಏನಾದರೂ ಇದ್ದರೆ, ಉಪಯೋಗಿಸಿ ಆನಂತರದಲ್ಲಿ ಪರಭಾರೆ

ಬೆಲೆಯಲ್ಲಿ ಅಳಿಯುವ ಪರಭಾರೆ ಮತ್ತು ಆ ಕುಂದುಗಳಿಂದ ಉಂಟಾದ ನಷ್ಟವಿದ್ದರೆ, ಅದನ್ನು ಲಾಭ ಮತ್ತು ನಷ್ಟ ಪತ್ರಿಕೆಯಲ್ಲಿ ಗುರುತಿಸಲಾಗುತ್ತದೆ. ಹಣಕಾಸು ಆಸ್ತಿಗಳನ್ನು ಮಾರುವುದರಿಂದ ಮತ್ತು ಅಸಲು ಹಾಗೂ ಬಡ್ಡಿಯ ಏಕ ಸಂದಾಯಗಳಾದ ಒಪ್ಪಂದ ಷರತ್ತು ನಗದು ಹರಿವುಗಳನ್ನು ಸಂಗ್ರಹಿಸುವುದರಿಂದ ಸಾಧಿಸುವ ಉದ್ದೇಶವಿರುವ ವ್ಯವಹಾರ ಮಾದರಿಯಲ್ಲಿ ಇಟ್ಟುಕೊಂಡ ಹಣಕಾಸು ಆಸ್ತಿಗಳನ್ನು 'ಇತರ ವ್ಯಾಪಕ ಆದಾಯದ ಮೂಲಕ ನ್ಯಾಯೋಚಿತ ಬೆಲೆ'ಯ (OCI) ಮೂಲಕ ಆನಂತರದಲ್ಲಿ ಗುರುತಿಸಲಾಗುತ್ತದೆ. ವಿಧಾನ ಮತ್ತು ಕುಂದ್ರ ನಷ್ಟಗಳನ್ನು ಉಪಯೋಗಿಸಿ ಅಳಿದ ನಷ್ಟಗಳನ್ನು ಉಪಯೋಗಿಸಿ ಅಳಿದ ಬಡ್ಡಿ ಆದಾಯವಿದ್ದರೆ ಅದನ್ನು ಲಾಭ ಮತ್ತು ನಷ್ಟ ಪತ್ರಿಕೆಯಲ್ಲಿ ಗುರುತಿಸಲಾಗುತ್ತದೆ. ಗುರುತಿಸದಿರುವಿಕೆಯ ಬಗ್ಗೆ, OCI ದಲ್ಲಿ ಹಿಂದೆ ಗುರುತಿಸಲ್ಪಟ್ಟ ಸಂಯುಕ್ತ ಲಾಭ ಅಥವಾ ಹಾನಿಯನ್ನು ಲಾಭ ಮತ್ತು ನಷ್ಟ ಪತ್ರಿಕೆಯಲ್ಲಿ ಈಕ್ಷಿಪೆಯಿಂದ 'ಇತರ ಆದಾಯ'ಕ್ಕೆ ಮರುವಿಂಗಡಣೆ ಮಾಡಲಾಗುತ್ತದೆ.

ಪರಭಾರೆ ಬೆಲೆ ಅಥವಾ FVOCI ನಂತೆ ವರ್ಗೀಕರಿಸಲಾಗದ ಹಣಕಾಸು ಆಸ್ತಿಯನ್ನು FVTPLನಂತೆ ವರ್ಗೀಕರಿಸಲಾಗುತ್ತದೆ. ಅಂತಹ ಹಣಕಾಸು ಆಸ್ತಿಗಳನ್ನು ಬಡ್ಡಿ ಆದಾಯ ಮತ್ತು ಲಾಭಾಂಶ ಆಧಾಯಗಳಿದ್ದರೆ ಅವುಗಳನ್ನು ಒಳಗೊಂಡ ನ್ಯಾಯೋಚಿತ ಮೌಲ್ಯದಲ್ಲಿನ, ಎಲ್ಲ ಬದಲಾವಣೆಗಳೊಂದಿಗೆ ಯೋಗ್ಯ ಮೌಲ್ಯದಲ್ಲಿ ಅಳೆಯಲಾಗುತ್ತದೆ. ಮತ್ತು ಅವುಗಳನ್ನು ಲಾಭ ಮತ್ತು ನಷ್ಟ ಪತ್ರಿಕೆಯಲ್ಲಿ 'ಇತರ ಆದಾಯ' ದಂತೆ ಗುರುತಿಸಲಾಗುತ್ತದೆ.

ಈ ಆಸ್ತಿಗಳನ್ನು ಆನಂತರದಲ್ಲಿ ನ್ಯಾಯೋಚಿತ ಮೌಲ್ಯದಲ್ಲಿ ಗುರುತಿಸಲಾಗುತ್ತದೆ. ಲಾಭಾಂಶಗಳನ್ನು ಲಾಭ ಅಥವಾ ನಷ್ಟದಲ್ಲಿನ ಆದಾಯದಂತೆ ಗುರುತಿಸಲಾಗುತ್ತದೆ. ಇತರ ನಿವ್ವಳ ಗಳಿಕೆಗಳನ್ನು ಮತ್ತು ನಷ್ಟಗಳನ್ನು ದಲ್ಲಿ ಗುರುತಿಸಲಾಗುತ್ತದೆ. ಮತ್ತು ಅವುಗಳನ್ನು ಲಾಭ ಅಥವಾ ನಷ್ಟಕ್ಕೆ ಗುರುತಿಸಲಾಗುವುದಿಲ್ಲ.

#### ಹಣಕಾಸು ಆಸ್ತಿಗಳನ್ನು ಗುರುತಿಸದಿರುವಿಕೆ

ಹಣಕಾಸು ಆಸ್ತಿಯಿಂದ ನಗದು ಹರಿವುಗಳಿಗೆ ಒಪ್ಪಂದದ ಹಕ್ಕುಗಳು ಮುಕ್ತಾಯವಾದಾಗ ಅಥವಾ ಆ ಆಸ್ತಿಯಿಂದ ನಗದು ಹರಿವುಗಳನ್ನು ಪಡೆಯಲು ಒಪ್ಪಂದದ ಹಕ್ಕುಗಳನ್ನೂ ವರ್ಗಾಯಿಸಿದಾಗ ಕಂಪೆನಿಯು ಹಣಕಾಸು ಆಸ್ತಿಯನ್ನು ಗುರುತಿಸುವುದಿಲ್ಲ.

#### ಹಣಕಾಸು ಜವಾಬ್ದಾರಿಗಳು

ಗುರುತಿಸುವುದು ಮತ್ತು ಅಳಿಯುವುದು.

ಕಂಪೆನಿಯು ಒಪ್ಪಂದ ಪತ್ರದ ಷರತ್ತುಗಳಿಗೆ ಒಂದು ಸೂಕ್ಷ್ಮವಾಗಿದ್ದಾಗ ಹಣಕಾಸು ಜವಾಬ್ದಾರಿಗಳನ್ನು ಗುರುತಿಸಲಾಗುತ್ತದೆ. ಆರಂಭಿಕ ಹಣಕಾಸು ಜವಾಬ್ದಾರಿಗಳನ್ನು 'ಲಾಭ ಮತ್ತು ನಷ್ಟದ ಮೂಲಕ ಮಾತ್ರ ಮೌಲ್ಯ' ವರ್ಗೀಕರಿಸಿದ್ದರೆ, ಅವುಗಳನ್ನು ಪರಭಾರೆ ಬೆಲೆಯಲ್ಲಿ ಕೊಡತಕ್ಕ ವ್ಯವಹಾರ ಬಾಕಿಗಳಿದ್ದಾಗ, ಅವುಗಳನ್ನು ಆರಂಭದಲ್ಲಿ ಯೋಗ್ಯ ಬೆಲೆಯಲ್ಲಿ ಗುರುತಿಸಲಾಗುತ್ತದೆ ಮತ್ತು ಆನಂತರದಲ್ಲಿ 'ಪರಿಣಾಮಕಾರಿ ಬಡ್ಡಿ ವಿಧಾನ' ಉಪಯೋಗಿಸಿ ಈ ಹೊಣೆಗಾರಿಕೆಗಳನ್ನು ಪರಭಾರೆ ಬೆಲೆಯಲ್ಲಿ ಗುರುತಿಸಲಾಗುತ್ತದೆ.

ಹಣಕಾಸು ಜವಾಬ್ದಾರಿಗಳನ್ನು ಆನಂತರದಲ್ಲಿ EIR ವಿಧಾನ ಉಪಯೋಗಿಸಿ ಪರಭಾರೆ ಬೆಲೆಯಲ್ಲಿ ಗುರುತಿಸಲಾಗುತ್ತದೆ. ಲಾಭ ಅಥವಾ ನಷ್ಟದ ಮೂಲಕ ಯೋಗ್ಯ ಬೆಲೆಯಲ್ಲಿ ತೆಗೆದುಕೊಂಡ ಹಣಕಾಸು ಜವಾಬ್ದಾರಿಗಳನ್ನು ಲಾಭ ಮತ್ತು ನಷ್ಟದ ಪತ್ರಿಕೆಯಲ್ಲಿ ಗುರುತಿಸಿದ ಯೋಗ್ಯ ಮೌಲ್ಯದಲ್ಲಿನ ಎಲ್ಲ ಬದಲಾವಣೆಗಳೊಂದಿಗೆ ಯೋಗ್ಯ ಮೌಲ್ಯದಲ್ಲಿ ಗುರುತಿಸಲಾಗುತ್ತದೆ.

#### ಹಣಕಾಸು ಜವಾಬ್ದಾರಿಗಳನ್ನು ಗುರುತಿಸದಿರುವಿಕೆ

ಕಂಪೆನಿಯು ತನ್ನ ಒಪ್ಪಂದ ಷರತ್ತುಗಳನ್ನು ಪೂರೈಸಿದಾಗ, ಅಥವಾ ರದ್ದುಪಡಿಸಿದಾಗ ಅಥವಾ ಅವುಗಳು ಮುಕ್ತಾಯವಾದಾಗ ಹಣಕಾಸು ಜವಾಬ್ದಾರಿಗಳನ್ನು ಗುರುತಿಸುವುದಿಲ್ಲ. ಮತ್ತು ಪರಿಷ್ಕೃತ ಷರತ್ತುಗಳ ಅಡಿಯಲ್ಲಿನ ನಗದು ಹರಿವುಗಳು ಮೂಲಭೂತವಾಗಿ ವಿಭಿನ್ನವಾಗಿರುತ್ತದೆ. ಈ ಪ್ರಸಂಗದಲ್ಲಿ ಪರಿಷ್ಕೃತ ಷರತ್ತುಗಳನ್ನು ಆಧರಿಸಿದ ನೂತನ ಹಣಕಾಸು ಜವಾಬ್ದಾರಿಯನ್ನು ನ್ಯಾಯೋಚಿತ ಮೌಲ್ಯದಲ್ಲಿ ಗುರುತಿಸಲಾಗುತ್ತದೆ. ರದ್ದಾದ ಹಣಕಾಸು ಹೊಣೆಗಾರಿಕೆಯ ಚಾಲ್ತಿ ಮೊತ್ತ ಪರಿಷ್ಕೃತ ನಿಬಂಧನೆಗಳಿಂದ ಕೂಡಿದ ನೂತನ ಹಣಕಾಸು ಹೊಣೆಗಾರಿಕೆಯ ವ್ಯತ್ಯಾಸವನ್ನು ಲಾಭ ಮತ್ತು ನಷ್ಟಗಳಲ್ಲಿ ಗುರುತಿಸಲಾಗುತ್ತದೆ.



**ಹಣಕಾಸು ಆಸ್ತಿಗಳು ಮತ್ತು ಜವಾಬ್ದಾರಿಗಳನ್ನು ಸರಿದೂಗಿಸುವುದು.**

ಕಂಪೆನಿಯ ಹಣಕಾಸು ಆಸ್ತಿಗಳನ್ನು ಮತ್ತು ಜವಾಬ್ದಾರಿಗಳನ್ನು ಸರಿದೂಗಿಸಲಾಗುತ್ತದೆ. ಮತ್ತು ಕಂಪೆನಿಯ ಅಂತಹ ಮೊತ್ತಗಳನ್ನು ವಜಾಗೊಳಿಸಲು ಕಾನೂನಾತ್ಮಕವಾಗಿ ಜಾರಿಗೊಳಿಸಬಲ್ಲ, ಹಕ್ಕನ್ನು ಚಾಲ್ತಿಯಾಗಿ ಹೊಂದಿದಾಗ ಮಾತ್ರ ಅಥವಾ ಪತ್ರಿಕೆಯಲ್ಲಿ ತೋರಿಸಿದ ಅಂತಹ ನಿವ್ವಳ ಮೊತ್ತಗಳನ್ನು ಸರಿದೂಗಿಸಲಾಗುತ್ತದೆ. ಅವುಗಳನ್ನು ನಿವ್ವಳ ಆಧಾರದ ಮೇಲೆ ತೀರಿಸಲು ಅಥವಾ ಏಕಕಾಲದಲ್ಲಿ ಆ ಆಸ್ತಿಯನ್ನು ನಗದೀಕರಿಸಲು ಮತ್ತು ಆ ಜವಾಬ್ದಾರಿಯನ್ನು ತೀರಿಸಲು ಕಂಪೆನಿಯು ಉದ್ದೇಶಿಸುತ್ತದೆ.

### 3.3. ಸ್ವತ್ತು, ಸ್ಥಾವರ ಮತ್ತು ಸಲಕರಣೆ

**ಗುರುತಿಸುವಿಕೆ ಮತ್ತು ಅಳಿಯುವಿಕೆ**

ಸ್ವತ್ತು, ಸ್ಥಾವರ ಮತ್ತು ಸಲಕರಣೆಗಳನ್ನು ಮೂಲ ಬೆಲೆ ವಜಾ ಸಂಚಿತ ಸವಕಳಿ ಮತ್ತು ಸಂಚಿತ ಕುಂದ್ರ ನಷ್ಟಗಳಲ್ಲಿ ಹೇಳಲಾಗುತ್ತದೆ. ಮೂಲ ಬೆಲೆಯ ಸ್ವಾಧೀನತೆಗೆ ಸಂಬಂಧಿಸಿದ ಸಂಭವನೀಯ ವೆಚ್ಚಗಳನ್ನೂ ಒಳಗೊಳ್ಳುತ್ತದೆ. ಅರ್ಹವಾದ ಆಸ್ತಿಯ ನಿರ್ಮಾಣ ಮತ್ತು ಉತ್ಪಾದನೆಗೆ ಹೊರಸಬಹುದಾದ ಸಾಲ ವೆಚ್ಚಗಳನ್ನು ಬಂಡವಾಳಕರಿಸಲಾಗುತ್ತದೆ. ಸ್ವತ್ತು, ಸ್ಥಾವರ, ಮತ್ತು ಸಲಕರಣೆಯ ದುರಸ್ತಿ ವೆಚ್ಚಗಳನ್ನು ಅವುಗಳಿಗಾಗಿ ವ್ಯಯಿಸಿದಾಗ ಆದಾಯದ ಎದುರು ಆಕರಿಸಲಾಗುತ್ತದೆ. ಉತ್ಪಾದನೆಯ ನಿರ್ಮಾಣ, ಪೂರೈಕೆ ಮತ್ತು ಆಡಳಿತಾತ್ಮಕ ಉದ್ದೇಶದ ಸಂದರ್ಭಗಳಲ್ಲಿ ಸ್ವತ್ತುಗಳನ್ನು ಮೂಲ ಬೆಲೆಯಲ್ಲಿ ಯಾವುದೇ ಗುರುತಿಸಿದ ಕುಂದ್ರ ನಷ್ಟವನ್ನು ವಜಾಗೊಳಿಸಿ ನಮೂದಿಸಲಾಗುತ್ತದೆ. ಈ ಆಸ್ತಿಗಳ ಮೇಲಿನ ಸವಕಳಿಯು ಇತರ ಆಸ್ತಿಗಳ ಮೇಲೆ ಆಕರಿಸುವಂತೆಯೇ ಇರುತ್ತವೆ ಮತ್ತು ಆ ಆಸ್ತಿಗಳು ಉದ್ದೇಶಿತ ಬಳಕೆಗಾಗಿ ಸಿದ್ಧವಾದಾಗ ಸವಕಳಿಯು ಆರಂಭವಾಗುತ್ತದೆ.

ಸ್ವತ್ತು, ಸ್ಥಾವರ ಮತ್ತು ಸಲಕರಣೆಯ ಅಂಶವನ್ನು ಅವುಗಳನ್ನು ಬೀಸಾಕಿದಾಗ ಗುರುತಿಸಲಾಗದು ಅಥವಾ ಅಂತಹ ಆಸ್ತಿಯ ನಿರಂತರ ಉಪಯೋಗದಿಂದ ಉಂಟಾಗುವ ಯಾವುದೇ ಆರ್ಥಿಕ ಪ್ರಯೋಜನಗಳನ್ನು ನಿರೀಕ್ಷಿಸದಿದ್ದಾಗ ಅವುಗಳನ್ನು ಗುರುತಿಸುವುದಿಲ್ಲ. ಯಾವುದೇ ಸ್ವತ್ತು, ಸ್ಥಾವರ ಮತ್ತು ಸಲಕರಣೆಯ ಅಂಶದ ಬೀಸಾಕುವಿಕೆ ಅಥವಾ ನಿವೃತ್ತಿಯಿಂದ ಉಂಟಾಗುವ ಯಾವುದೇ ಗಳಿಕೆ ಅಥವಾ ನಷ್ಟವನ್ನು - ಮಾರಾಟ ಉತ್ಪನ್ನಗಳು ಮತ್ತು ಆಸ್ತಿಯ ಒಯ್ಯುವ ಮೊತ್ತಗಳ ನಡುವಿನ ವ್ಯತ್ಯಾಸದಂತೆ ನಿರ್ಧರಿಸಲಾಗುತ್ತದೆ ಮತ್ತು ಅದನ್ನು ಲಾಭ ಅಥವಾ ನಷ್ಟದಲ್ಲಿ ಗುರುತಿಸಲಾಗುತ್ತದೆ.

ಆನಂತರದ ವೆಚ್ಚಕ್ಕೆ ಸಂಬಂಧಿಸಿದ ಭವಿಷ್ಯದ ಆರ್ಥಿಕ ಪ್ರಯೋಜನಗಳು ಕಂಪೆನಿಗೆ ಹರಿದುಬರುವವು ಎಂಬುದು ಸಂಭವನೀಯವಾದಾಗ ಅಂತಹ ವೆಚ್ಚವನ್ನು ಬಂಡವಾಳೀಕರಿಸಲಾಗುತ್ತದೆ ಮತ್ತು ಆ ಅಂಶದ ಬೆಲೆಯನ್ನು ವಿಶ್ವಾಸಾರ್ಹವಾಗಿ ಅಳೆಯಲಾಗುತ್ತದೆ.

### ಭಾರತೀಯ ಲೆಕ್ಕಪತ್ರ ಮಾನಕಕ್ಕೆ (Ind As) ಪರಿವರ್ತನೆ

ಕಂಪೆನಿಯು ಹಿಂದಿನ ನಂತೆ ಏಪ್ರಿಲ್ 1, 2016 ರಂದು (ಪರಿವರ್ತನೆ ದಿನಾಂಕ) ಇದ್ದಂತೆ ಗುರುತಿಸಲಾದ ತನ್ನ ಎಲ್ಲ ಸ್ವತ್ತು, ಸ್ಥಾವರ ಮತ್ತು ಸಲಕರಣೆಯ ನಿವ್ವಳ ನಮೂದ್ರ ಮೌಲ್ಯದೊಂದಿಗೆ ಮುಂದುವರಿಯಲು ಮತ್ತು ಆ ನಮೂದು ಮೌಲ್ಯವನ್ನು ತನ್ನ ಪರಿಗಣಿತ ವೆಚ್ಚದಂತೆ ಉಪಯೋಗಿಸಲು ಆಯ್ಕೆ ಮಾಡಿದೆ.

### ಹೂಡಿಕೆ ಸ್ವತ್ತಿಗೆ ಮರುವರ್ಗೀಕರಣ

ಹೂಡಿಕೆ ಸ್ವತ್ತಿಗೆ ಸ್ವಾಧೀನಪಡಿಸಿಕೊಂಡ ಮಾಲೀಕರಿಂದ ಸ್ವತ್ತು ಬದಲಾವಣೆಗಳ ಉಪಯೋಗವಾದಾಗ, ಆಗ ಆ ಸ್ವತ್ತನ್ನು ಮರುವರ್ಗೀಕರಣದ ದಿನಾಂಕದಂದು ಅದರ ನಮೂದಿತ ಮೌಲ್ಯದಲ್ಲಿ 'ಹೂಡಿಕೆ ಸ್ವತ್ತಿ' ನಂತೆ ಆ ಸ್ವತ್ತನ್ನು ಮರುವರ್ಗೀಕರಣ ಮಾಡಲಾಗುತ್ತದೆ.

### ಸವಕಳಿ

ಉತ್ತರಾಧಿಕಾರದ ಜಮೀನಿಗೆ ಸವಕಳಿ ಹಾಕುವುದಿಲ್ಲ. ಇತರ ಸ್ವತ್ತು, ಸ್ಥಾವರ ಮತ್ತು ಸಲಕರಣೆ ಬಾಬುಗಳಿಗೆ ಆ ಆಸ್ತಿಯ ಅಂದಾಜು ಉಪಯುಕ್ತ ಬಾಳಿಕೆ ಮೇಲೆ ಸ್ಟ್ರೇಟ್ ಲೈನ್. ಆಧಾರದ ಮೇಲೆ ಒದಗಿಸಲಾಗುತ್ತದೆ ಅಥವಾ ಕಂಪನಿಗಳ ಅಧಿನಿಯಮ, 2013 ರ ಶೆಡ್ಯೂಲ್ 2 ರಲ್ಲಿ ನಿಗದಿಪಡಿಸಿದಂತೆ ಅಥವಾ ಆಸ್ತಿಯ ತಾಂತ್ರಿಕ ಮೌಲ್ಯಮಾಪನವನ್ನು ಆಧರಿಸಿ ಸವಕಳಿ ಒದಗಿಸಲಾಗುತ್ತದೆ.

ಸ್ವತ್ತು, ಸ್ಥಾವರ ಮತ್ತು ಸಲಕರಣೆಯ ಇತರ ಉಳಿಕೆ ಮೌಲ್ಯಗಳು, ಉಪಯುಕ್ತ ಬಾಳಿಕೆಗಳು ಮತ್ತು ಸವಕಳಿ ವಿಧಾನಗಳನ್ನು ಪ್ರತಿಯೊಂದು ಹಣಕಾಸು ವರ್ಷದ ಕೊನೆಯಲ್ಲಿ ಪರಿಶೀಲಿಸಲಾಗುತ್ತದೆ ಮತ್ತು ಭವಿಷ್ಯಕ್ಕೆ ಅನ್ವಯಿಸುವಂತೆ ಹೊಂದಾಣಿಕೆ ಮಾಡಲಾಗುತ್ತದೆ.

ಕಂಪನಿಯು ತನ್ನಲ್ಲಿ ಯಾವುದಾದರೂ ಆಸ್ತಿ ಅಥವಾ ಆಸ್ತಿಗಳ ಸಮೂಹವು ದುರ್ಬಲಾಗಿದೆ ಎಂಬುದಕ್ಕೆ ಏನದರೂ ವಸ್ತು ನಿಷ್ಠೆ ಪುರಾವೆ ಇದೆಯೆ ಎಂದು ಪ್ರತಿ ಅಥವಾ ಪ್ರತಿ ದಿನಾಂಕದಲ್ಲಿ ನಿರ್ಧಾರಣೆ ಮಾಡುತ್ತದೆ. ಆಸ್ತಿಯ ನಮೂದಿತ ಮೊತ್ತವು ಅಂದಾಜಿಸಿದ ಪುನರ್ವಶ್ಯ ಮೊತ್ತಕ್ಕಿಂತ ಹೆಚ್ಚಾಗಿದ್ದರೆ ಆ ಆಸ್ತಿಯ ನಮೂದಿತ ಮೌಲ್ಯವನ್ನು ಕೂಡಲೇ ಅದರ ಪುನರ್ವಶ್ಯ ಮೊತ್ತಕ್ಕೆ ನಮೂದಿಸಲಾಗುತ್ತದೆ.

### 3.4. ಹೂಡಿಕೆ ಸ್ವತ್ತು

ಧೀರ್ಘಾವಧಿ ಬಾಡಿಗೆ ಗಳಿಕೆಗಾಗಿ ಅಥವಾ ಬಡವಾಳ ಬೆಲೆಕಟ್ಟುವುದಕ್ಕಾಗಿ ಅಥವಾ ಎರಡಕ್ಕೂ ಇಟ್ಟುಕೊಂಡ, ಮತ್ತು ಸರಕು ಹಾಗೂ ಸೇವೆಗಳ ಉತ್ಪಾದನೆಯಲ್ಲಿ ಅಥವಾ ಆಡಳಿತಾತ್ಮಕ ಉದ್ದೇಶಗಳಿಗಾಗಿ ಉಪಯೋಗಿಸಿದ ಸ್ವತ್ತನ್ನು ಹೂಡಿಕೆ ಸ್ವತ್ತಿನಂತೆ ವರ್ಗೀಕರಿಸಲಾಗುತ್ತದೆ. ಹೂಡಿಕೆ ಸ್ವತ್ತನ್ನು ವ್ಯವಹಾರ ವೆಚ್ಚಗಳನ್ನು ಒಳಗೊಂಡು ಮೂಲ ಬೆಲೆಯಲ್ಲಿ ಆರಂಭದಲ್ಲಿ ಅಳೆಯಲಾಗುತ್ತದೆ. ಆರಂಭಿಕ ಗುರುತಿಸುವಿಕೆಯ ನಂತರದಲ್ಲಿ ಹೂಡಿಕೆ ಸ್ವತ್ತುಗಳನ್ನು ಮೂಲ ಬೆಲೆಯಲ್ಲಿ ಸಂಚಿತ ಸವಕಳಿ ಮತ್ತು ಸಂಚಿತ ದುರ್ಬಲತೆಯ ನಷ್ಟಗಳು ಇದ್ದರೆ, ಅವುಗಳನ್ನು ವಜಾಗೊಳಿಸಿ ಹೇಳಲಾಗುತ್ತದೆ. ಸ್ವತ್ತಿನ ದುರಸ್ತಿ ವೆಚ್ಚಗಳನ್ನು ವ್ಯಯಿಸಿದಾಗ ಆದಾಯದ ಎದುರು ಆಕರಿಸಲಾಗುತ್ತದೆ.

ಕಟ್ಟಡದಂತೆ ಇಟ್ಟುಕೊಂಡ ಹೂಡಿಕೆ ಸ್ವತ್ತಿಗೆ ಅದರ ಅಂದಾಜು ಉಪಯುಕ್ತ ಬಾಳಿಕೆಯ ಮೇಲೆ ಸ್ಟ್ರೇಟ್-ಲೈನ್ ವಿಧಾನ ಅನುಸರಿಸಿ ಸವಕಳಿ ಹಾಕಲಾಗುತ್ತದೆ. ಕಂಪನಿಯ ಹೂಡಿಕೆಯ ಸ್ವತ್ತಿನ ಉಪಯುಕ್ತ ಬಾಳಿಕೆಯು 60 ವರ್ಷವಿದ್ದು, ಅದರ ಕಂಪನಿ ಅಧಿನಿಯಮ 2013ರ ಶೆಡ್ಯೂಲ್ II ರ ಅಡಿಯಲ್ಲಿ ವ್ಯಾಖ್ಯಾನಿಸಿದಂತೆ ಉಪಯುಕ್ತ ಬಾಳಿಕೆಗೆ ಅನುಗುಣವಾಗಿದೆ.

### ಭಾರತೀಯ ಲೆಕ್ಕಪತ್ರ ನೀತಿಗೆ ಪರಿವರ್ತನೆ

ಕಂಪನಿಯು ಹಿಂದಿನ GAAP ಅನ್ವಯ ಏಪ್ರಿಲ್ 1, 2016 ರಂದು (ಪರಿವರ್ತನೆ ದಿನಾಂಕ) ಇದ್ದಂತೆ ತನ್ನ ಗುರುತಿಸಿದ ಹೂಡಿಕೆ ಸ್ವತ್ತಿನ ನಮೂದಿತ ಮೌಲ್ಯದೊಂದಿಗೆ ಮುಂದುವರಿಯಲು ಮತ್ತು ಆ ನಮೂದಿತ ಬೆಲೆಯನ್ನು ತನ್ನ ಪರಿಗಣಿತ ವೆಚ್ಚದಲ್ಲಿ ಉಪಯೋಗಿಸಲು ಆಯ್ದುಕೊಂಡಿದೆ.

### 3.5 ಅವ್ಯಕ್ತ ಆಸ್ತಿಗಳು

ಭಾರತೀಯ ಲೆಕ್ಕಪತ್ರ ನೀತಿಗೆ ಪರಿವರ್ತನೆ (Transition to Ind As) ಹಿಂದಿನ ಅಡಿಯಲ್ಲಿ ಅಮೂರ್ತ ಆಸ್ತಿಗಳನ್ನು ಪ್ರತ್ಯೇಕವಾಗಿ ಗುರುತಿಸುತ್ತಿದ್ದಿಲ್ಲ. ಅದರನ್ವಯ, ಪರಿವರ್ತನೆಯ ದಿನಾಂಕದಂದು, ಕಂಪನಿಯು ಅವ್ಯಕ್ತ ಆಸ್ತಿಗಳಿಗಾಗಿ ಪರಿಗಣಿತ ವೆಚ್ಚದಂತೆ ಶೂನ್ಯ (NIL) ಮೌಲ್ಯವನ್ನು ಪರಿಗಣಿಸಿದೆ.

ಆದರೆ, ಅವ್ಯಕ್ತ ಆಸ್ತಿಗಳೆಂದು ದಾಖಲಿಸಿದ ಸಾಫ್ಟ್‌ವೇರ್ ಖರೀದಿ ವೆಚ್ಚಗಳನ್ನು ಆ ಆಸ್ತಿಯು ಬಳಕೆಗಾಗಿ ಲಭ್ಯವಿರುವ ಅವಧಿಯ ಮೇಲೆ ಪರಭಾರೆ ಮಾಡಲಾಗುವುದು. ಸಾಫ್ಟ್‌ವೇರ್ ಪ್ರೋಗ್ರಾಂಗಳನ್ನು ನಿರ್ವಹಿಸುವುದಕ್ಕಾಗಿ ತಗಲುವ ವೆಚ್ಚಗಳನ್ನು ವ್ಯಯಿಸಿದವುಗಳೆಂದು ಗುರುತಿಸಲಾಗುತ್ತದೆ.

### ಪರಭಾರೆಗೊಳಿಸುವ ವಿಧಾನಗಳು ಮತ್ತು ಅವಧಿಗಳು

#### (Amortisation Methods and Periods)

ಕಂಪನಿಯು ನಿಯಮಿತ ಉಪಯುಕ್ತ ಬಾಳಿಕೆ ಹೊಂದಿದ ಅವ್ಯಕ್ತ ಆಸ್ತಿಗಳನ್ನು ಸ್ಟ್ರೇಟ್-ಲೈನ್ ವಿಧಾನ ಉಪಯೋಗಿಸಿ ಈ ಕೆಳಕಂಡ ಅವಧಿಗಳಿಗಾಗಿ ಪರಭಾರೆಗೊಳಿಸುತ್ತದೆ.

ಅವ್ಯಕ್ತ ಆಸ್ತಿ	ಉಪಯುಕ್ತ ಬಾಳಿಕೆ (ವರ್ಷಗಳಲ್ಲಿ)
ಕಂಪ್ಯೂಟರ್	5 ವರ್ಷಗಳು



### 3.6 ದುರ್ಬಲತೆ

#### ಹಣಕಾಸು ಆಸ್ತಿಗಳು

ಬರತಕ್ಕ ವ್ಯಾಪಾರಿ ಮೊತ್ತಗಳು ಮತ್ತು ಬರತಕ್ಕ ಗುತ್ತಿಗೆ ಮೊತ್ತಗಳಿಗೆ ಸಂಬಂಧಿಸಿದ ನಷ್ಟವನ್ನು ಬಾಳಿಕೆ ಅವಧಿಯ ನಿರೀಕ್ಷಿತ ಪತ್ತಿನ ನಷ್ಟಗಳಿಗೆ ಸಮನಾದ ಮೊತ್ತದಲ್ಲಿ ಅಳೆಯಲಾಗುತ್ತದೆ. ದುರ್ಬಲಗೊಳ್ಳಲು ಅಗತ್ಯವಿರುವ ಇತರ ಎಲ್ಲ ಹಣಕಾಸು ಆಸ್ತಿಗಳಿಗೆ ಸಂಬಂಧಿಸಿದ ನಷ್ಟ ಭತ್ಯೆಯಲ್ಲಿ

ಆ ಹಣಕಾಸು ಪತ್ರದ ಮೇಲಿನ ಪತ್ತು ಹೊಣೆಗಾರಿಕೆ ಆರಂಭಿಕ ಗುರುತಿಸುವಿಕೆಯಿಂದಲೇ ಗಮನಾರ್ಹವಾಗಿ ಹೆಚ್ಚಾಗಿದ್ದರೆ ಆಗ ಬಾಳಿಕೆ ಅವಧಿ ನಿರೀಕ್ಷಿತ ಪತ್ತು ನಷ್ಟಗಳಿಗೆ ಸಮನಾದ ಮೊತ್ತಕ್ಕೆ ಆ ನಷ್ಟ ಭತ್ಯೆಯನ್ನು ಅಳೆಯಲಾಗುತ್ತದೆ. ಆದರೆ ಆರಂಭಿಕ ಗುರುತಿಸುವಿಕೆಯಿಂದಲೇ ಹಣಕಾಸು ಪತ್ರದ ಮೇಲಿನ ಪತ್ತು ಹೊಣೆಗಾರಿಕೆಯು ಹೆಚ್ಚಾಗಿದ್ದರೆ, ಆಗ ಆ ನಷ್ಟ ಭತ್ಯೆಯನ್ನು 12 ತಿಂಗಳು ನಿರೀಕ್ಷಿತ ಪತ್ತು ನಷ್ಟಗಳಿಗೆ ಸಮನಾದ ಮೊತ್ತದಲ್ಲಿ ಅಳೆಯಲಾಗುತ್ತದೆ.

#### ಹಣಕಾಸೇತರ ಆಸ್ತಿಗಳು

ಜೈವಿಕ ಆಸ್ತಿಗಳು, ದಾಸ್ತಾನುಗಳು ಮತ್ತು ಮುಂದೂಡಿದ ತೆರಿಗೆ ಆಸ್ತಿಗಳು ಹೊರತುಪಡಿಸಿದ ಇತರ ಹಣಕಾಸೇತರ ಆಸ್ತಿಯು ದುರ್ಬಲವಾಗಬಹುದು ಎಂಬ ಯಾವುದೇ ಸೂಚನೆ ಇದೆಯೇ ಎಂಬ ಬಗ್ಗೆ ಪ್ರತಿ ಅಥವಾ ಪತ್ರಿಕೆಯ ದಿನಾಂಕದಂದು ನಿರ್ಧರಣೆ ಮಾಡಲಾಗುತ್ತದೆ. ಅನಿಶ್ಚಿತ ಬಾಳಿಕೆಯ ಅವ್ಯಕ್ತ ಆಸ್ತಿಗಳು ದುರ್ಬಲಗೊಂಡ ಬಗ್ಗೆ ವಾರ್ಷಿಕವಾಗಿ ಪರಿಶೀಲನೆಗೆ ಒಳಪಡಬೇಕು ಅಥವಾ ಘಟನೆಗಳು ಹಾಗೂ ಸಂದರ್ಭಗಳು ಅಗತ್ಯವೆಂದು ಸೂಚಿಸಿದರೆ ಆಗಾಗ್ಗೆ ಪರಿಶೀಲನೆಗೆ ಒಳಪಡಬೇಕು. ದುರ್ಬಲತೆಯನ್ನು ನಿರ್ಧಾರಣೆ ಮಾಡುವ ಉದ್ದೇಶಕ್ಕಾಗಿ ಇತರ ಆಸ್ತಿಗಳು ಮತ್ತು ಆಸ್ತಿಗಳ ಸಮೂಹಗಳಿಂದ ನಗದು ಹರಿವುಗಳ ಬಹುಪಾಲು ಸ್ವತಂತ್ರವೆಂದ ನಿರಂತರ ಬಳಕೆಯಿಂದ ನಗದು ಹರಿವುಗಳನ್ನು ಉಂಟುಮಾಡುವ ಅತ್ಯಂತ ಸಣ್ಣ ಗುರುತಿಸಬಲ್ಲ ಆಸ್ತಿಗಳ ಸಮೂಹವನ್ನು ನಗದು ಉತ್ಪನ್ನ ಮಾಡುವ ಘಟಕವೆಂದು ಪರಿಗಣಿಸಲಾಗುತ್ತದೆ. ಸ್ವಾಧೀನತೆಯ ದಿನಾಂಕದಿಂದ, ವ್ಯವಹಾರ ಸಂಯೋಜನೆಯಲ್ಲಿ ಗಳಿಸಿದ ಸದ್ಭಾವನೆಯನ್ನು ಕಂಪೆನಿಯ ಪ್ರತಿಯೊಂದು ನಗದು - ಉತ್ಪನ್ನಾಕಾರಕ ಗಳಿಗೆ ವಿತರಿಸಲಾಗುತ್ತದೆ. ಆ ಘಟಕಗಳಿಗೆ ಸ್ವಾಧೀನತೆಯ ಇತರ ಆಸ್ತಿಗಳನ್ನು ಅಥವಾ ಜವಾಬ್ದಾರಿಗಳನ್ನು ನಿಯೋಜಿಸಲಾಗುತ್ತದೆಯೇ ಎಂಬ ಪರಿಗಣನೆಯಿಲ್ಲದೇ ಆ ಸಂಯೋಜನೆಯ ಸಹಕ್ರಿಯೆಯಿಂದ ಪ್ರಯೋಜನ ಪಡೆಯಲು ನಿರೀಕ್ಷಿಸಲ್ಪಡುವ ಕಂಪೆನಿಯ ಪ್ರತಿಯೊಂದು ನಗದು-ಉತ್ಪನ್ನಾಕಾರಕ ಘಟಕಗಳಿಗೆ - ಗಳಿಸಿದ ಆ ಸದ್ಭಾವನೆಯನ್ನು ವಿಂಗಡಿಸಲಾಗುತ್ತದೆ.

ಒಂದು ವೇಳೆ ದುರ್ಬಲತೆಯ ಸೂಚನೆ ಅಲ್ಲಿದ್ದರೆ, ಆ ಪ್ರತ್ಯೇಕ ಆಸ್ತಿಯ / ನಗದು ಉತ್ಪನ್ನದ ಘಟಕದ ಪುನರ್ವಶ್ಯ ಮೊತ್ತದ ಅಂದಾಜು ಮಾಡಲಾಗುತ್ತದೆ. ನಮೂದಿತ ಮೌಲ್ಯವು ಪುನರ್ವಶ್ಯ ಮೊತ್ತಕ್ಕಿಂತ ಅಧಿಕವಾಗಿರುವ ಆಸ್ತಿ / ನಗದು ಉತ್ಪನ್ನಾಕಾರಕ ಘಟಕಗಳ ಮೊತ್ತಗಳನ್ನು ಅಂತಹ ದುರ್ಬಲತಾ ಹಾನಿಯನ್ನು ಲಾಭ ಮತ್ತು ಹಾನಿ ಪತ್ರಿಕೆಯಲ್ಲಿ ವೆಚ್ಚದಂತೆ ಗುರುತಿಸುವುದರಿಂದ ಪುನರ್ವಶ್ಯ ಮೊತ್ತಕ್ಕೆ ಬರೆದಿಡಲಾಗುತ್ತದೆ.

ನಗದು ಉತ್ಪನ್ನಾಕಾರಕ ಘಟಕಕ್ಕೆ ಹಂಚಲಾದ ಯಾವುದೇ ಸದ್ಭಾವನೆಯ (ಇದ್ದರೆ) ನಮೂದಿತ ಮೌಲ್ಯವನ್ನು ಕಡಿಮೆ ಮಾಡಲು ದುರ್ಬಲತಾ ಹಾನಿಯನ್ನು ಮೊದಲು ವಿಂಗಡಿಸಲಾಗುತ್ತದೆ ಮತ್ತು ನಂತರ ಆ ಘಟಕದ ಪ್ರತಿಯೊಂದು ಆಸ್ತಿಯ ನಮೂದಿತ ಮೌಲ್ಯದ ಮೇಲೆ ದಾಮಾಷಾ ಪ್ರಕಾರದ ಆಧಾರದ ಮೇಲೆ ಆ ಘಟಕದ ಇತರ ಆಸ್ತಿಗಳಿಗೆ ವಿಂಗಡಿಸಲಾಗುತ್ತದೆ. ಆಸ್ತಿಯ ಅಥವಾ ನಗದು ಉತ್ಪನ್ನಾಕಾರಕ ಘಟಕದ ನಮೂದಿತ ಮೌಲ್ಯದಲ್ಲಿ ವಿಲೇವಾರಿ ವೆಚ್ಚ ಮತ್ತು ಬಳಕೆಯಲ್ಲಿ ಅದರ ಮೌಲ್ಯವನ್ನು ವಜಾಗೊಳಿಸಿದಾಗ ಲಭಿಸುವ ಮೊತ್ತಕ್ಕಿಂತಲೂ ಪುನರ್ವಶ್ಯ ಮೌಲ್ಯವು ಅಧಿಕವಾಗಿರುತ್ತದೆ. ಆಸ್ತಿಯ ಅಥವಾ ನಗದು ಉತ್ಪನ್ನಾಕಾರಕ ಘಟಕದ ನಿರಂತರ ಬಳಕೆಯಿಂದ ಮತ್ತು ಅದರ ಉಪಯುಕ್ತ ಬಾಳಿಕೆಯ ಕೊನೆಯಲ್ಲಿ ಅದರ ವಿಲೇವಾರಿಯಿಂದ ಉಂಟಾಗುವುದು ನಿರೀಕ್ಷಿಸಲಾದ ಅಂದಾಜಿಸಿದ ಭವಿಷ್ಯದ ನಗದು ಹರಿವುಗಳ ಪ್ರಸ್ತುತ ಮೌಲ್ಯವೇ ಬಳಕೆಯಲ್ಲಿನ ಮೌಲ್ಯವಾಗಿರುತ್ತದೆ. ಹಿಂದಿನ ಲೆಕ್ಕವರ್ಷದ ಅವಧಿಗಳಲ್ಲಿ ಬಹುಕಾಲದವರೆಗೆ ಇರಲಾರದ ಅಥವಾ ಕಡಿಮೆ ಮಾಡಿದ ಆಸ್ತಿಗಾಗಿ ಗುರುತಿಸಲ್ಪಟ್ಟ ದುರ್ಬಲತಾ ನಷ್ಟದ ಬಗ್ಗೆ ಸೂಚನೆ ಏನಾದರೂ ಇದೆಯೇ ಎಂಬುದಾಗಿ ಪ್ರತಿಯೊಂದು ಅಥವಾ ಪತ್ರಿಕೆ ದಿನಾಂಕದಂದು ನಿರ್ಧರಣೆಯನ್ನು ಸಹ

ಮಾಡಲಾಗುತ್ತದೆ. ಅದು ಲಾಭ ಮತ್ತು ನಷ್ಟ ಪತ್ರಿಕೆಯಲ್ಲಿ ಗುರುತಿಸಲ್ಪಟ್ಟ ಸದ್ಭಾವನೆಯನ್ನು ಬಿಟ್ಟು ಆಸ್ತಿಗಾಗಿ ದುರ್ಬಲತಾ ನಷ್ಟದ ವಿಪರ್ಯಾಯ ನಿರ್ಧರಣೆಗೆ ಆಧಾರವಾಗುತ್ತದೆ.

### 3.7 ಮಾರಾಟ ಮತ್ತು ಮುಂದುವರಿಸಿದ ಕಾರ್ಯಾಚರಣೆಗಳಿಗಾಗಿ ಇಟ್ಟುಕೊಂಡ ಚಾಲ್ತಿಯೇತರ ಆಸ್ತಿಗಳು

ಆಸ್ತಿಗಳು ಮತ್ತು ಜವಬ್ದಾರಿಗಳನ್ನು ಒಳಗೊಂಡ ಚಾಲ್ತಿಯೇತರ ಆಸ್ತಿಗಳನ್ನು ಮಾರಾಟಕ್ಕಾಗಿ ಇಟ್ಟುಕೊಂಡಂತೆ ವರ್ಗೀಕರಿಸಲಾಗುತ್ತದೆ. ಆದರೆ ಅವುಗಳನ್ನು ನಿರಂತರ ಉಪಯೋಗದ ಮೂಲಕವಷ್ಟೇ ಅಲ್ಲದೇ ಮಾರಾಟದ ಮೂಲಕವೂ ಪುನರ್ವಶ್ಯ ಪಡಿಸಿಕೊಳ್ಳುವ ಸಂಭವನೀಯತೆ ಹೆಚ್ಚಾಗಿದ್ದಾಗ ಮಾತ್ರ ಚಾಲ್ತಿಯೇತರ ಆಸ್ತಿಗಳನ್ನು ಮಾರಾಟಕ್ಕೆ ಇಟ್ಟುಕೊಂಡಂತೆ ವರ್ಗೀಕರಿಸಲಾಗುತ್ತದೆ.

ಅಂತಹ ಆಸ್ತಿಗಳನ್ನು ಸಾಮಾನ್ಯವಾಗಿ ಅವುಗಳ ಬಹು ಕಡಿಮೆ ನಮೂದಿತ ಮೊತ್ತದಲ್ಲಿ ಮತ್ತು ನ್ಯಾಯೋಚಿತ ಬೆಲೆಯಲ್ಲಿ ಮಾರಾಟದ ವೆಚ್ಚಗಳನ್ನು ವಜಾ ಮಾಡಿ ಅಳೆಯಲಾಗುತ್ತದೆ. ಮಾರಾಟಕ್ಕಾಗಿ ಮತ್ತು ಆನಂತರದ ಗಳಿಕೆಗಾಗಿ ಇಟ್ಟುಕೊಂಡಂತೆ ಮಾಡುವ ಆರಂಭಿಕ ವರ್ಗೀಕರಣದ ನಷ್ಟಗಳನ್ನು ಮತ್ತು ಮರು-ಅಳತೆ ಮೇಲಿನ ನಷ್ಟಗಳನ್ನು ಲಾಭ ಅಥವಾ ನಷ್ಟದಲ್ಲಿ ಗುರುತಿಸಲಾಗುತ್ತದೆ. ಒಮ್ಮೆ ಮಾರಾಟಕ್ಕಾಗಿ ಇಟ್ಟುಕೊಂಡಂತೆ ವರ್ಗೀಕರಿಸಿದ ಅವ್ಯಕ್ತ ಆಸ್ತಿಗಳು, ಸ್ವತ್ತುಗಳು, ಸ್ಥಾವರ ಮತ್ತು ಸಲಕರಣೆ ಹಾಗೂ ಹೂಡಿಕೆ ಸ್ವತ್ತುಗಳನ್ನು ಯಾವತ್ತೂ ಪರಭಾರೆ ಮಾಡಲಾಗುವುದಿಲ್ಲ ಮತ್ತು ಸವಕಳಿ ಹಾಕಲಾಗದು.

ವಿಲೆ ಮಾಡಿದ ಅಥವಾ ಮಾರಾಟಕ್ಕಾಗಿ ಇಟ್ಟುಕೊಂಡದ್ದು ಎಂದು ವರ್ಗೀಕರಿಸಿದ ಮತ್ತು ವ್ಯವಹಾರದ ಪ್ರತ್ಯೇಕವಾದ ಪ್ರಮುಖ ಲೈನ್ ಅಥವಾ ಕಾರ್ಯಾಚರಣೆಗಳ ಭೌಗೋಳಿಕ ಪ್ರದೇಶವನ್ನು ತೋರಿಸುವ ಮುಂದುವರಿಸಲಾರದ ಕಾರ್ಯಾಚರಣೆಯು ಸಂಸ್ಥೆಯ ಅಂಗವಾಗಿರುತ್ತದೆ. ಅದು ಅಂತಹ ವ್ಯವಹಾರದ ಲೈನ್‌ನ್ನು ಅಥವಾ ಕಾರ್ಯಕ್ಷೇತ್ರವನ್ನು ವಿಲೇ ಮಾಡಲು ಏಕಮೇವ ಸಂಯೋಜಿತ ಯೋಜನೆಯ ಭಾಗವಾಗಿರುತ್ತದೆ ಅಥವಾ ಅದು ಸಮಗ್ರವಾಗಿ ಏಕಮೇವ ಮರು ಮಾರಾಟದ ಉದ್ದೇಶದಿಂದ ಸ್ವಾಧೀನಪಡಿಸಿಕೊಂಡ ಅಧೀನ ಸಂಸ್ಥೆಯಾಗಿದೆ.

ಈ ಮುಂದುವರಿಸಲಾರದ ಕಾರ್ಯಾಚರಣೆಗಳ ಫಲಿತಾಂಶಗಳನ್ನು ಲಾಭ ಮತ್ತು ನಷ್ಟದ ಖಾತೆಯಲ್ಲಿ ಪ್ರತ್ಯೇಕವಾಗಿ ತೋರಿಸಲಾಗುತ್ತದೆ.

### 3.8 ವರಮಾನ ಗುರುತಿಸುವಿಕೆ

#### ಸರಕುಗಳ ಮಾರಾಟ

ವ್ಯಾಪಾರೀ ರಿಯಾಯಿತಿಗಳು, ಪ್ರಮಾಣ ರಿಯಾಯಿತಿಗಳು ಹಾಗೂ ಮಾರಾಟ ರಿಯಾಯಿತಿಗಳನ್ನು ನಿವ್ವಳ ಲಾಭವಾಗಿ ಗಳಿಸಿದ ನಂತರ ಪಡೆದ ಅಥವಾ ಪಡೆಯತಕ್ಕ ಪ್ರತಿಫಲದ ನ್ಯಾಯೋಚಿತ ಮೌಲ್ಯದಲ್ಲಿ ವರಮಾನವನ್ನು ಅಳೆಯಲಾಗುತ್ತದೆ. ವರಮಾನದ ಮೊತ್ತವನ್ನು ವಿಶ್ವಾಸಾರ್ಹವಾಗಿ ಅಳತೆ ಮಾಡಲು ಸಾಧ್ಯವಾದಾಗ ಕಂಪೆನಿಯು ವರಮಾನವನ್ನು ಗುರುತಿಸಲಾಗುತ್ತದೆ. ಭವಿಷ್ಯದ ಆರ್ಥಿಕ ಪ್ರಯೋಜನಗಳು ಕಂಪೆನಿಗೆ ಹರಿದು ಬರುವುದು ಹಾಗೂ ಮಾರಾಟಕ್ಕೆ ಸಂಬಂಧಿಸಿದ ಗಮನಾರ್ಹ ಹೊಣೆಗಾರಿಕೆಗಳು ಮತ್ತು ಪ್ರತಿಫಲಗಳು ಖರೀದಿದಾರನಿಗೆ ವರ್ಗಾಯಿಸುವುದು ಸಂಭವನೀಯವಾಗಿರುತ್ತದೆ. ಹೊಣೆಗಾರಿಕೆಗಳ ಹಾಗೂ ಪ್ರತಿಫಲಗಳ ವರ್ಗಾವಣೆಯ ಕಾಲಾವಧಿಯು ಮಾರಾಟದ ವೈಯಕ್ತಿಕ ಷರತ್ತುಗಳಿಗೆ ಆಧರಿಸಿ ಬದಲಾಗುತ್ತದೆ. ರಬ್ಬರ್ ಮರಗಳ ಮಾರಾಟದಿಂದ ಬರುವ ವರಮಾನವನ್ನು ಪ್ಲಾಂಟೇಶನ್‌ನಿಂದ ಆ ಮರಗಳ ಬೀಳುವಿಕೆ ಮತ್ತು ಕೀಳುವಿಕೆಯ ಆಧಾರದಲ್ಲಿ ಗುರುತಿಸಲಾಗುತ್ತದೆ.

#### ಬಡ್ಡಿ

ಬಡ್ಡಿ ಆದಾಯವನ್ನು - ಅನ್ವಯವಾದಲ್ಲಿ ಪರಿಣಾಮವಾಗಿ ಬಡ್ಡಿ ವಿಧಾನವನ್ನು ಉಪಯೋಗಿಸುವುದರಿಂದ ಪ್ರಸಕ್ತ ಒಪ್ಪಂದಗಳ ನಿಬಂಧನೆಗಳ - ಅನ್ವಯ ಸಂಚಿತತೆಯ ಆಧಾರದ ಮೇಲೆ ಗುರುತಿಸಲಾಗುತ್ತದೆ.

## ಲಾಭಾಂಶ

ಲಾಭಾಂಶದ ಮೊತ್ತವನ್ನು ಪಡೆಯಲು ಕಂಪೆನಿಯ ಹಕ್ಕು ಪ್ರಮಾಣೀಖ್ಯತವಾದ ದಿನಾಂಕದಿಂದ ಲಾಭಾಂಶವನ್ನು ಲಾಭಾ ಅಥವಾ ನಷ್ಟದಲ್ಲಿ ಗುರುತಿಸಲಾಗುತ್ತದೆ.

## ಬಾಡಿಗೆ

ನಿರೀಕ್ಷಿತ ಸಾಮಾನ್ಯ ಹಣದುಬ್ಬರಕ್ಕೆ ಅನುಗುಣವಾಗಿ ಬಾಡಿಗೆಗಳನ್ನು ಹೆಚ್ಚಿಸಲು ಯೋಜಿಸಿದಾಗ ಹೊರತುಪಡಿಸಿ ಗುತ್ತಿಗೆ ಕಾಲಾವಧಿಯ ಮೇಲೆ ಸ್ಟೇಟ್-ಲೈನ್ ಆಧಾರದ ಮೇಲೆ ಬಾಡಿಗೆ ಆದಾಯವನ್ನು ಹೂಡಿಕೆ ಸ್ವತ್ತಿಯಿಂದ ಲಾಭ ಅಥವಾ ನಷ್ಟದಲ್ಲಿ ಇತರ ಆದಾಯದ ಭಾಗದಂತೆ ಗುರುತಿಸಲಾಗುತ್ತದೆ. ಉಪ-ಗುತ್ತಿಗೆಯ ಬಾಡಿಗೆ ಆದಾಯವನ್ನು ಸಹ ಇದೇ ರೀತಿಯಲ್ಲಿ ಗುರುತಿಸಲಾಗುತ್ತದೆ ಮತ್ತು ಅದನ್ನು 'ಇತರ ಆದಾಯ' ಅಡಿಯಲ್ಲಿ ಸೇರಿಸಲಾಗುತ್ತದೆ.

## ಇತರ ಆದಾಯ

## ಭೂ ಬಾಡಿಗೆ

ಸರಕುಗಳ ಸ್ವಾಧೀನತೆಯ ವರ್ಗಾವಣೆಯಲ್ಲಿನ ವಿಳಂಬವನ್ನು ಗ್ರಾಹಕರಿಂದ 'ಭೂ ಬಾಡಿಗೆ'ಯಂತೆ ವಸೂಲು ಮಾಡಲಾಗುತ್ತದೆ ಮತ್ತು ಅದನ್ನು ಅಂತಹ ಅನಿವಾರ್ಯತೆ ಉಂಟಾದಾಗ ಲಾಭ ಮತ್ತು ನಷ್ಟ ಪತ್ರಿಕೆಗೆ ಜಮಾ ಮಾಡಲಾಗುತ್ತದೆ.

## ಇತರೆ

ಈ ಮೇಲ್ಕಂಡಂತೆ ಸೂಚಿಸಿದ ಇತರ ಆದಾಯವನ್ನು ಸಂಚಿತ ಆಧಾರದ ಮೇಲೆ ಗುರುತಿಸಲಾಗುತ್ತದೆ.

## 3.9 ಸರ್ಕಾರದ ಅನುದಾನಗಳು

### ಹಣಕಾಸೇತರ ಆಸ್ತಿಗಳು

ಯಾವುದೇ ಹಣಕಾಸೇತರ ಆಸ್ತಿಗಳನ್ನು ಒಳಗೊಂಡು ಸರ್ಕಾರಿ ಅನುದಾನಗಳನ್ನು ಮುಂದೂಡಿದ ಆದಾಯವೆಂದು ಗುರುತಿಸಲಾಗುತ್ತದೆ. ಅದರೆ ಅಂತಹ ಅನುದಾನವನ್ನು ಪಡೆಯಲಾಗುವುದು ಮತ್ತು ಅದಕ್ಕೆ ಸಂಬಂಧಿಸಿದ ಷರತ್ತುಗಳನ್ನು ಅನುಸರಿಸಲಾಗುವುದು ಎಂಬ ಸೂಕ್ತ ಭರವಸೆಯಿದ್ದಾಗ ಮಾತ್ರ ಆ ಅನುದಾನವನ್ನು ಗುರುತಿಸಲಾಗುತ್ತದೆ.

## ವರಮಾನ

ಕಂಪೆನಿಯು ಭರಿಸಿದ ವೆಚ್ಚಗಳಿಗಾಗಿ ನೀಡಲ್ಪಡುವ ಪರಿಹಾರಕ ಅನುದಾನಗಳನ್ನು ಅಂತಹ ವೆಚ್ಚಗಳನ್ನು ಗುರುತಿಸಿದ ಕಾಲಾವಧಿಗಳಲ್ಲಿ ವ್ಯವಸ್ಥಿತ ಆಧಾರದ ಮೇಲೆ ಇತರ ಆದಾಯದಂತೆ ಲಾಭ ಮತ್ತು ನಷ್ಟದಲ್ಲಿ ಗುರುತಿಸಲಾಗುತ್ತದೆ.

## ಬಂಡವಾಳ

ಸರ್ಕಾರಿ ಅನುದಾನಕ್ಕೆ ಮುಂದೂಡಿದ ಆದಾಯದಂತೆ ಏರ್ಪಾಡು ಮಾಡುವುದರಿಂದ ಆಸ್ತಿಗಳಿಗೆ ಸಂಬಂಧಿಸಿದ ಸರ್ಕಾರಿ ಅನುದಾನಗಳನ್ನು ಯೋಗ್ಯ ಮೌಲ್ಯದಲ್ಲಿ ತೋರಿಸಲಾಗುತ್ತದೆ.

## 3.10. ದಾಸ್ತಾನು :

ದಾಸ್ತಾನುಗಳನ್ನು ಮೂಲ ಬೆಲೆಯಲ್ಲಿ ಅಥವಾ ನಿವ್ವಳ ನಗದೀಕರಿಸಬಹುದಾದ ಮೌಲ್ಯದಲ್ಲಿ ಅಥವಾ ಅವೆರಡರಲ್ಲಿ ಕಡಿಮೆಯಿರುವ ಮೌಲ್ಯಕ್ಕೆ ಮೌಲ್ಯೀಕರಿಸಲಾಗುತ್ತದೆ. ಆ ಮೂಲ ಬೆಲೆಯನ್ನು ಮೊದಲು - ಒಳಗೆ - ಮೊದಲು - ಹೊರಗೆ (First-in - First - Out) ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ದಾಸ್ತಾನುಗಳ ಸ್ವಾಧೀನತೆ, ಉತ್ಪಾದನೆಯಲ್ಲಿ ವ್ಯಯಿಸಿದ ವೆಚ್ಚ ಅಥವಾ ಪರಿವರ್ತನೆಗಳ ವೆಚ್ಚಗಳ ಅಥವಾ ಅವುಗಳಲ್ಲಿ ಸದ್ಯದ ಸ್ಥಳಕ್ಕೆ ಮತ್ತು ಸ್ಥಿತಿಗೆ ತರುವಲ್ಲಿ ವ್ಯಯಿಸಿದ ಇತರ ವೆಚ್ಚಗಳೂ ಈ ಮೂಲ ಬೆಲೆಯಲ್ಲಿ ಒಳಗೊಳ್ಳುತ್ತದೆ.

ಸಾಮಾನ್ಯ ಬೆಲೆಗಳು ಇಳಿಕೆಯಾದ ಸಂದರ್ಭವನ್ನು ಹೊರತುಪಡಿಸಿ ದಾಸ್ತಾನುಗಳನ್ನು ಮೂಲಬೆಲೆಗಿಂತ ಕಡಿಮೆ ಮೊತ್ತಕ್ಕೆ ನಮೂದಿಸಲಾಗದು. ಮತ್ತು ಅವುಗಳನ್ನು ಮೊದಲು - ಒಳಗೆ - ಮೊದಲು - ಹೊರಗೆ (FIFO) ಆಧಾರದಲ್ಲಿ ಮೌಲ್ಯೀಕರಿಸಲಾಗುತ್ತದೆ.

ಧಾರಕನ ಸ್ಥಾವರದಲ್ಲಿ ಬೆಳೆಯುತ್ತಿರುವ ಉತ್ಪನ್ನವು ಜೈವಿಕ ಆಸ್ತಿಯಾಗಿದೆ ಮತ್ತು ಆರಂಭಿಕ ಗುರುತಿಸುವಿಕೆಯಲ್ಲಿ ಸೂಚಿಸಿದ ಮಾರುಕಟ್ಟೆದರಗಳು ಲಭ್ಯವಿಲ್ಲದಾಗ ಮತ್ತು ಪರ್ಯಾಯ ನ್ಯಾಯೋಚಿತ ಮೌಲ್ಯ ಅಳತೆಗಳು ಸ್ಪಷ್ಟವಾಗಿ ಅವಿಶ್ವಾಸಾರ್ಹವಾಗಿದ್ದಾಗ ಹೊರತುಪಡಿಸಿ ಈ ಜೈವಿಕ ಆಸ್ತಿಗಳನ್ನು ಜೈವಿಕ ಪರಿವರ್ತನೆಯನ್ನು ಆಧರಿಸಿ ನ್ಯಾಯೋಚಿತ ಮೌಲ್ಯದಲ್ಲಿ ಇರುತ್ತದೆ. ಅಂತಹ ಸಂದರ್ಭಗಳಲ್ಲಿ ಆ ಜೈವಿಕ ಆಸ್ತಿಯನ್ನು ಅದರ ಮೂಲ ಬೆಲೆಯಲ್ಲಿ ಯಾವುದೇ ಸಂಚಿತ ಸವಕಳಿ ಮತ್ತು ನಷ್ಟ ದುರ್ಬಲತಾ ನಷ್ಟವನ್ನು ವಜಾಗೊಳಿಸಿ - ಅಳೆಯಲಾಗುತ್ತದೆ. ಆಶೇಷ ಮರ, ನೀಲಗಿರಿ ಮತ, ಬಿದಿರು ಮತ್ತು ರಬ್ಬರ್ ಉತ್ಪನ್ನಗಳನ್ನು (Cenex ಇತ್ಯಾದಿ) IND AS 41 ರ ಅನ್ವಯ ಕೃಷಿ ಉತ್ಪನ್ನದಂತೆ ಹೆಸರಿಸಲಾಗುತ್ತದೆ. ಮತ್ತು ಅವುಗಳ ಮೂಲ ಬೆಲೆಯಲ್ಲಿ ಪ್ರತಿ ವರದಿ ಮಾಡುವ ದಿನಾಂಕದಂದು ಇದ್ದ ಬೆಲೆಯನ್ನು ವಜಾಗೊಳಿಸಿ ಅವುಗಳ ನ್ಯಾಯೋಚಿತ ಮೌಲ್ಯದಲ್ಲಿ ಅಳೆಯಲಾಗುತ್ತದೆ. ನ್ಯಾಯೋಚಿತ ಬೆಲೆಯಲ್ಲಿ ಬದಲಾವಣೆ ಉಂಟಾದ ವರ್ಷದಲ್ಲಿನ ಲಾಭ ಮತ್ತು ನಷ್ಟ ಪತ್ರಿಕೆಯಲ್ಲಿ ಆ ಬದಲಾವಣೆಗಳನ್ನು ಗುರುತಿಸಲಾಗುತ್ತದೆ. ಹೀಗೆ ಬಂದ ನ್ಯಾಯೋಚಿತ ಮೌಲ್ಯವು INDAS -2 ಅನ್ವಯ ದಾಸ್ತಾನಿನ ಮೂಲಬೆಲೆಯಾಗುತ್ತದೆ.

### ಗುತ್ತಿಗೆಗಳು

#### ಗುತ್ತಿಗೆ ಪಡೆದವರು

ಕಂಪೆನಿಯು ಗುತ್ತಿಗೆ ಪಡೆದವರಾಗಿ ಮಾಲೀಕತ್ವದ ಎಲ್ಲ ಹೊಣೆಗಳನ್ನು ಮತ್ತು ಪ್ರತಿಫಲಗಳನ್ನು ಮೂಲಭೂತವಾಗಿ ಊಹಿಸಿದಾಗ, ಆಸ್ತಿಗಳ ಗುತ್ತಿಗೆಯನ್ನು ಹಣಕಾಸು ಗುತ್ತಿಗೆ ಎಂದು ವರ್ಗೀಕರಿಸಲಾಗುತ್ತದೆ. ಹಣಕಾಸು ಗುತ್ತಿಗೆಯ ಮೇಲೆ ಪಡೆದ ಆಸ್ತಿಗಳನ್ನು ಕಂಪೆನಿಯ ಸ್ವತ್ತು, ಸ್ಥಾವರ ಮತ್ತು ಸಲಕರಣೆ ನೀತಿಯ ಅನ್ವಯ ಬಂಡವಾಳೀಕರಿಸಲಾಗುತ್ತದೆ ಮತ್ತು ಸವಕಳಿ ಹಾಕಲಾಗುತ್ತದೆ. ಹಣಕಾಸು ಗುತ್ತಿಗೆಯನ್ನು ಗುತ್ತಿಗೆ ಪಡೆದ ಸ್ವತ್ತಿನ ನ್ಯಾಯೋಚಿತ ಮೌಲ್ಯದ ಮತ್ತು ಗರಿಷ್ಠ ಗುತ್ತಿಗೆ ಸಂದಾಯಗಳ ಪ್ರಸ್ತುತ ಮೌಲ್ಯದ ಕಡಿಮೆ ಮೊತ್ತದಲ್ಲಿ ಗುತ್ತಿಗೆ ಪಡೆದವರ ಉಪಕ್ರಮದಲ್ಲಿ ಅಳೆಯಲಾಗುತ್ತದೆ. ಸಂಬಂಧಿಸಿದ ಗುತ್ತಿಗೆ ಬಾಡಿಗೆ ಅಗತ್ಯತೆ, ನಿವ್ವಳ ಹಣಕಾಸು ಶುಲ್ಕಗಳನ್ನು ಸಾಲಗಳಲ್ಲಿ ಅಥವಾ ಹಣಕಾಸು ಹೊಣೆಗಾರಿಕೆಗಳಲ್ಲಿ ಸೂಕ್ತವಾಗಿರುವಂತೆ ಒಳಗೊಳ್ಳಲಾಗುತ್ತದೆ. ಪ್ರತಿಯೊಂದು ಗುತ್ತಿಗೆ ಸಂದಾಯವನ್ನು ಹೊಣೆಗಾರಿಕೆ ಮತ್ತು ಹಣಕಾಸು ಬೆಲೆ ನಡುವೆ ಹಂಚಲಾಗುತ್ತದೆ. ಪ್ರತಿವರ್ಷಕ್ಕಾಗಿ ಹೊಣೆಗಾರಿಕೆಯ ಉಳಿದ ಶಿಲ್ಕು ಮೊತ್ತದ ಮೇಲೆ ಸ್ಥಿರವಾದ ನಿಯತಕಾಲಿಕ ಬಡ್ಡಿದರವನ್ನು ನಿಗದಿತ ಗೊಳಿಸುವುದಕ್ಕಾಗಿ ಇಡೀ ಗುತ್ತಿಗೆ ಕಾಲಾವಧಿಯ ಮೇಲೆ ಲಾಭ ಅಥವಾ ನಷ್ಟಕ್ಕೆ ಈ ಹಣಕಾಸು ವೆಚ್ಚವನ್ನು ವಿಧಿಸಲಾಗುತ್ತದೆ.

ಮಾಲೀಕತ್ವದ ಹೊಣೆಗಳು ಮತ್ತು ಪ್ರತಿಫಲದ ಮಹತ್ವದ ಭಾಗವನ್ನು ಗುತ್ತಿಗೆ ಪಡೆದವರೆಂದು ಕಂಪೆನಿಗೆ ವರ್ಗಾಯಿಸಿರದ ಗುತ್ತಿಗೆಗಳನ್ನು ಕಾರ್ಯನಿರ್ವಹಣಾ ಗುತ್ತಿಗೆಗಳೆಂದು ವರ್ಗೀಕರಿಸಲಾಗುತ್ತದೆ. ಗುತ್ತಿಗೆದಾರನ ನಿರೀಕ್ಷಿತ ಹಣದುಬ್ಬರ ಸಂಬಂಧಿತ ಬೆಲೆ ಹೆಚ್ಚಳಗಳಿಗಾಗಿ ಪರಿಹಾರ ನೀಡಲು ನಿರೀಕ್ಷಿತ ಸಾಮಾನ್ಯ ಹಣದುಬ್ಬರ ಸಂಬಂಧಿತ ಬೆಲೆ ಹೆಚ್ಚಳಗಳಿಗಾಗಿ ಪರಿಹಾರ ನೀಡಲು ನಿರೀಕ್ಷಿತ ಸಾಮಾನ್ಯ ಹಣದುಬ್ಬರಕ್ಕೆ ಅನುಗುಣವಾಗಿ ಸಂದಾಯಗಳನ್ನು ಹೆಚ್ಚಿಸಲು ರೂಪಿಸುವ ಹೊರತು ಗುತ್ತಿಗೆಯ ಕಾಲಾವಧಿಯ ಮೇಲೆ ಗುತ್ತಿಗೆ ಒಪ್ಪಂದದಲ್ಲಿ ವಿವರಿಸಿದ ಪೂರ್ವನಿರ್ಧಾರಿತ ದರದಲ್ಲಿ ಕಾರ್ಯನಿರ್ವಹಣಾ ಗುತ್ತಿಗೆ ಅಡಿಯಲ್ಲಿ ಮಾಡಲಾದ ಸಂದಾಯಗಳನ್ನು (ಗುತ್ತಿಗೆದಾರರಿಂದ ಪಡೆದ ಯಾವುದೇ ನಿವ್ವಳ ಸೌಲಭ್ಯಗಳು) ಲಾಭ ಮತ್ತು ನಷ್ಟ ಪತ್ರಿಕೆಯಲ್ಲಿ ವಿಧಿಸಲಾಗುತ್ತದೆ.

#### ಗುತ್ತಿಗೆದಾರರು

ಕಂಪೆನಿಯು ಗುತ್ತಿಗೆದಾರನಾಗಿರುವ ಕಾರ್ಯನಿರ್ವಹಣಾ ಗುತ್ತಿಗೆಯಿಂದ ಬರುವ ಗುತ್ತಿಗೆ ಆದಾಯವನ್ನು ನಿರೀಕ್ಷಿತ ಹಣದುಬ್ಬರ ಸಂಬಂಧಿತ ಬೆಲೆ ಹೆಚ್ಚಳಗಳಿಗಾಗಿ ಪರಿಹಾರ ನೀಡಲು ನಿರೀಕ್ಷಿತ ಸಾಮಾನ್ಯ ಹಣದುಬ್ಬರಕ್ಕೆ ಅನುಗುಣವಾಗಿ ಪಡೆದ ಮೊತ್ತಗಳನ್ನು ಹೆಚ್ಚಿಸಲು ರೂಪಿಸುವ ಹೊರತು ಗುತ್ತಿಗೆಯ ಕಾಲಾವಧಿಯ ಮೇಲೆ ಸ್ಟೇಟ್-ಲೈನ್ ಆಧಾರದ ಮೇಲೆ ಆದಾಯವೆಂದು ಲಾಭ ಮತ್ತು ನಷ್ಟ ಪತ್ರಿಕೆಯಲ್ಲಿ ಗುರುತಿಸಲಾಗುತ್ತದೆ.



### 3.11 ಆದಾಯ ತೆರಿಗೆಗಳು

ಆದಾಯ ತೆರಿಗೆಯು ಚಾಲ್ತಿ ಮತ್ತು ಮುಂದೂಡಿದ ತೆರಿಗೆಯನ್ನು ಒಳಗೊಳ್ಳುತ್ತದೆ. ಈ ಕ್ಷೇತ್ರದಲ್ಲಿ ಅಥವಾ ಇತರ ವ್ಯಾಪಕ ಆದಾಯದಲ್ಲಿ ನೇರವಾಗಿ ಗುರುತಿಸಲ್ಪಟ್ಟ ಬಾಬಿಗೆ ಅದು ಸಂಬಂಧಿಸುವ ಪ್ರಮಾಣಕ್ಕೆ ಹೊರತಾಗಿ, ಆದಾಯ ತೆರಿಗೆಯನ್ನು ಲಾಭ ಅಥವಾ ನಷ್ಟದಲ್ಲಿ ಗುರುತಿಸಲಾಗುತ್ತದೆ.

ಅಡಾವೆ ಪತ್ರಿಕೆಯ ದಿನಾಂಕದಂದು ಅನ್ವಯಿಸುವ ತೆರಿಗೆ ದರಗಳನ್ನು ಉಪಯೋಗಿಸಿ ಪ್ರಸಕ್ತ ವರ್ಷಕ್ಕಾಗಿ ತೆರಿಗೆಗೆ ಅರ್ಹವಾದ ಆದಾಯ / ವೆಚ್ಚದ ಮೇಲೆ ಹಾಗೂ ಹಿಂದಿನ ವರ್ಷಗಳಿಗೆ ಸಂಬಂಧಿಸಿದ ಹೊಂದಾಣಿಕೆಗಳನ್ನು ಮಾಡಿದ ನಂತರ ಕೊಡತಕ್ಕ / ಪಡೆಯತಕ್ಕ ನಿರೀಕ್ಷಿತ ತೆರಿಗೆಯು ಚಾಲ್ತಿ ತೆರಿಗೆಯಾಗಿದೆ. ಆದಾಯ ತೆರಿಗೆಗೆ ಸಂಬಂಧಿಸಿದ ಅನಿಶ್ಚಿತತೆಯಿದ್ದರೆ ಅದನ್ನು ಪರಿಗಣಿಸಿದ ನಂತರ ಕೊಡಬೇಕಾದ ಪಡೆಯಬೇಕಾದ ನಿರೀಕ್ಷಿತ ತೆರಿಗೆ ಮೊತ್ತದ ಅತ್ಯುತ್ತಮ ಅಂದಾಜುಗಳನ್ನು ಈ ಚಾಲ್ತಿ ತೆರಿಗೆಯ ಮೊತ್ತವು ಸೂಚಿಸುತ್ತದೆ. ವರದಿ ಮಾಡುವ ದಿನಾಂಕದಿಂದ ವಿಧಿಸಿದ ಅಥವಾ ಮೂಲಭೂತವಾಗಿ ವಿಧಿಸಿದ ತೆರಿಗೆ ದರಗಳನ್ನು (ಮತ್ತು ತೆರಿಗೆ ಕಾನೂನುಗಳನ್ನು) ಉಪಯೋಗಿಸಿ ಈ ಚಾಲ್ತಿ ತೆರಿಗೆ ಮೊತ್ತವನ್ನು ಅಳೆಯಲಾಗುತ್ತದೆ. ಆದಾಯ ತೆರಿಗೆಗೆ ಸಂಬಂಧಿಸಿದ ಬಡ್ಡಿ ಆದಾಯ / ವೆಚ್ಚಗಳು ಮತ್ತು ದಂಡಗಳು ಇದ್ದರೆ ಅವುಗಳನ್ನು ಚಾಲ್ತಿ ತೆರಿಗೆ ವೆಚ್ಚಗಳಲ್ಲಿ ಸೇರಿಸಲಾಗುತ್ತದೆ.

ಗುರುತಿಸಿದ ಮೊತ್ತಗಳನ್ನು ವಜಾಗೊಳಿಸಲು ಕಾನೂನಾತ್ಮಕವಾಗಿ ಜಾರಿಯಾಗಬಲ್ಲ ಹಕ್ಕು ಇದ್ದಾಗ ಮತ್ತು ಆಸ್ತಿ ಮತ್ತು ಜವಾಬ್ದಾರಿಯನ್ನು ನಿವ್ವಳ ಆಧಾರದ ಮೇಲೆ ಇತ್ಯರ್ಥ ಮಾಡಲು ಉದ್ದೇಶವಿದ್ದಾಗ ಚಾಲ್ತಿ ತೆರಿಗೆ ಆಸ್ತಿಗಳನ್ನು ಮತ್ತು ಚಾಲ್ತಿ ತೆರಿಗೆ ಜವಾಬ್ದಾರಿಗಳನ್ನು ಸರಿದೂಗಿಸಲಾಗುತ್ತದೆ.

ಹಣಕಾಸು ವರದಿಯ ಉದ್ದೇಶಗಳಿಗಾಗಿ ಆಸ್ತಿಗಳ ಮತ್ತು ಜವಾಬ್ದಾರಿಗಳ ನಮೂದಿತ ಮೊತ್ತಗಳು ಮತ್ತು ತೆರಿಗೆ ಉದ್ದೇಶಗಳಿಗಾಗಿ ಉಪಯೋಗಿಸಿದ ಸಂವಾದಿ ಮೊತ್ತಗಳ ನಡುವಿನ ತಾತ್ಕಾಲಿಕ ವ್ಯತ್ಯಾಸಕ್ಕೆ ಸಂಬಂಧಿಸಿದಂತೆ ಮುಂದುವರಿದ ತೆರಿಗೆಯನ್ನು ಗುರುತಿಸಲಾಗುತ್ತದೆ. ಮುಂದೂಡಿದ ತೆರಿಗೆಯನ್ನು ಮುಂದಕ್ಕೆ ಒಯ್ದು ತೆರಿಗೆ ನಷ್ಟಗಳು ಮತ್ತು ತೆರಿಗೆ ಜಮೆಗಳಿಗೆ ಸಂಬಂಧಿಸಿದಂತೆ ಸಹ ಗುರುತಿಸಲಾಗುತ್ತದೆ.

ಭವಿಷ್ಯದ ತೆರಿಗೆಯ ಲಾಭಗಳು ಅವುಗಳು ಉಪಯೋಗಿಸಲ್ಪಡುವ ಅಂಶಗಳ ಎದುರು ಲಭ್ಯವಿರುವವು ಎಂದು ಸಂಭವನೀಯವಾಗುವುದರ ಪ್ರಮಾಣಕ್ಕೆ ಮುಂದೂಡಿದ ತೆರಿಗೆ ಆಸ್ತಿಗಳನ್ನು ಗುರುತಿಸಲಾಗುತ್ತದೆ. ಉಪಯೋಗಿಸಿದ ತೆರಿಗೆ ನಷ್ಟಗಳ ಇರುವಿಕೆಯು ಭವಿಷ್ಯದ ತೆರಿಗೆ ಲಾಭವು ಲಭ್ಯವಾಗುವುದಿಲ್ಲ ಎಂಬುದಕ್ಕೆ ಬಲವಾದ ಸಾಕ್ಷ್ಯವಾಗಿದೆ. ಆದ್ದರಿಂದ ಇತ್ತೀಚಿನ ನಷ್ಟಗಳ ಇತಿಹಾಸದ ಸಂದರ್ಭದಲ್ಲಿ, ಕಂಪೆನಿಯು ಸಮರ್ಪಕ ತೆರಿಗೆಯ ತಾತ್ಕಾಲಿಕ ವ್ಯತ್ಯಾಸಗಳನ್ನು ಹೊಂದಿದ ಪ್ರಮಾಣಕ್ಕೆ ಮಾತ್ರ ಮತ್ತು ಅಂತಹ ಮುಂದೂಡಿದ ತೆರಿಗೆ ಆಸ್ತಿಯು ನಗದೀಕರಣಗೊಳ್ಳಬಲ್ಲದು ಎಂಬುದರ ಎದುರು ಸಮರ್ಪಕ ತೆರಿಗೆಯ ಲಾಭವು ಲಭ್ಯವಿರುವುದು ಎಂಬುದಾಗಿ ಇತರ ನಿಖರವಾದ ಪುರಾವೆಯಿದ್ದರೆ ಆಗ ಮಾತ್ರ ಕಂಪೆನಿಯು ಮುಂದೂಡಿದ ತೆರಿಗೆ ಆಸ್ತಿಯನ್ನು ಗುರುತಿಸುತ್ತದೆ. ಗುರುತಿಸಿದ ಅಥವಾ ಗುರುತಿಸಿದ ಮುಂದೂಡಿದ ತೆರಿಗೆ ಆಸ್ತಿಗಳನ್ನು ಪ್ರತಿಯೊಂದು ಸೂಕ್ತ ದಿನಾಂಕದಲ್ಲಿ ಪರಿಶೀಲಿಸಲಾಗುತ್ತದೆ ಮತ್ತು ಅವುಗಳನ್ನು ಸಂಬಂಧಿತ ತೆರಿಗೆ ಪ್ರಯೋಜನವು ನಗದೀಕರಿಸಲಾಗುವುದೆಂದು ಕ್ರಮವಾಗಿ ಬಹುಕಾಲ ಸಂಭವನೀಯವಲ್ಲವೆಂದು ಸಂಭವನೀಯವಾಗಿರುವ ಪ್ರಮಾಣಕ್ಕೆ ಗುರುತಿಸಲಾಗುತ್ತದೆ / ಕಡಿತಗೊಳಿಸಲಾಗುತ್ತದೆ.

ವರದಿ ಮಾಡುವ ದಿನಾಂಕದಿಂದ ಅಧಿನಿಯಮ ಅಥವಾ ಮೂಲಭೂತವಾಗಿ ಅಧಿನಿಯಮಿಸಲ್ಪಟ್ಟ ಕಾನೂನುಗಳ ಮೇಲೆ ಆಧರಿಸಿ ಆಸ್ತಿಯು ನಗದೀಕರಿಸಲ್ಪಟ್ಟಾಗ ಅಥವಾ ಜವಾಬ್ದಾರಿ ತೀರಿಸಲ್ಪಟ್ಟಾಗ ಆ ಕಾಲಾವಧಿಗೆ ಅನ್ವಯಿಸಲು ನಿರೀಕ್ಷಿಸಿದ ತೆರಿಗೆ ದರಗಳಲ್ಲಿ ಮುಂದೂಡಿದ ತೆರಿಗೆಯನ್ನು ಅಳೆಯಲಾಗುತ್ತದೆ.

ಕಂಪೆನಿಯು ತನ್ನ ಆಸ್ತಿಗಳ ಹಾಗೂ ಜವಾಬ್ದಾರಿಗಳ ನಮೂದಿತ ಮೊತ್ತವನ್ನು ವಸೂಲು ಮಾಡಲು ಅಥವಾ ತೀರಿಸಲು ವರದಿಯ ದಿನಾಂಕದಲ್ಲಿ ನಿರೀಕ್ಷಿಸುವ ರೀತಿಯಿಂದ ಅನುಸರಿಸಲಾಗುವ ತೆರಿಗೆ ಪರಿಣಾಮಗಳನ್ನೂ ಮುಂದೂಡಿದ ತೆರಿಗೆಯ ಅಳತೆಯು ಪ್ರತಿಬಿಂಬಿಸುತ್ತದೆ.

ಚಾಲ್ತಿ ತೆರಿಗೆ ಹೊಣೆಗಾರಿಕೆಗಳನ್ನು ಮತ್ತು ಆಸ್ತಿಗಳನ್ನು ಸರಿದೂಗಿಸಲು ಕಾನೂನಾತ್ಮಕವಾಗಿ ಜಾರಿಗೊಳಿಸಬಲ್ಲ ಹಕ್ಕು ಇದ್ದಾಗ ಮತ್ತು ಅವುಗಳು ಅದೇ ತೆರಿಗೆ ಅಧಿಕಾರಿಯಿಂದ ವಿಧಿಸಲ್ಪಟ್ಟ ಆದಾಯ ತೆರಿಗೆಗಳಿಗೆ ಅವು ಸಂಬಂಧಿಸಿದ್ದರೆ, ಆಗ ಮುಂದೂಡಿದ ಆಸ್ತಿಗಳನ್ನು ಮತ್ತು ಹೊಣೆಗಾರಿಕೆಗಳನ್ನು ಸರಿದೂಗಿಸಲಾಗುತ್ತದೆ. ಆದರೆ ಅವು ಚಾಲ್ತಿ ಜವಾಬ್ದಾರಿಗಳನ್ನು ಮತ್ತು ಆಸ್ತಿಗಳನ್ನು ನಿವ್ವಳ ಆಧಾರದ ಮೇಲೆ ತೀರಿಸುವ ಉದ್ದೇಶ ಹೊಂದಿರುತ್ತವೆ ಅಥವಾ ಅವುಗಳ ತೆರಿಗೆ ಆಸ್ತಿಗಳು ಮತ್ತು ಜವಾಬ್ದಾರಿಗಳು ಏಕಕಾಲಕ್ಕೆ ನಗದೀಕರಿಸಲ್ಪಡುವವು.

### 3.12 ಮುನ್ನೇರ್ಪಾಡುಗಳು, ಅನಿಶ್ಚಿತ ಹೊಣೆಗಾರಿಕೆಗಳು ಮತ್ತು ಅನಿಶ್ಚಿತ ಸ್ವತ್ತುಗಳು

#### ಮುನ್ನೇರ್ಪಾಡುಗಳು

ಹಿಂದಿನ ಘಟನೆಯ ಪರಿಣಾಮದಿಂದಾಗಿ ಕಂಪೆನಿಯು ಪ್ರಸಕ್ತ (ಕಾನೂನಾತ್ಮಕ ಅಥವಾ ರಚನಾತ್ಮಕ) ಜವಾಬ್ದಾರಿಯನ್ನು ಹೊಂದಿದ್ದಾಗ ಮುನ್ನೇರ್ಪಾಡುಗಳನ್ನು ಗುರುತಿಸಲಾಗುತ್ತದೆ. ಆರ್ಥಿಕ ಪ್ರಯೋಜನಗಳ ಹೊರಹರಿವಿಗೆ ಹೊಣೆಗಾರಿಕೆಯನ್ನು ತೀರಿಸುವುದು ಸಂಭವನೀಯವಾಗಬಹುದು. ಮತ್ತು ಆ ಹೊಣೆಗಾರಿಕೆಯ ಮೊತ್ತವು ವಿಶ್ವಾಸಾರ್ಹ ಅಂದಾಜನ್ನು ರೂಪಿಸಲು ಕಾರಣವಾಗಬಹುದು.

ಪ್ರಸಕ್ತ ಹೊಣೆಗಾರಿಕೆಯ ಸುತ್ತಲಿನ ಸಂಕಷ್ಟಗಳನ್ನು ಮತ್ತು ಅನಿಶ್ಚಿತತೆಗಳನ್ನು ಪರಿಗಣಿಸುತ್ತ ವರದಿಯ ಕಾಲಾವಧಿಯ ಕೊನೆಯಲ್ಲಿ ಪ್ರಸಕ್ತ ಹೊಣೆಗಾರಿಕೆಯನ್ನು ತೀರಿಸಲು, ಅಗತ್ಯವಿರುವ ಪ್ರತಿಫಲಕ್ಕೆ ಏರ್ಪಾಡು ಎಂದು ಗುರುತಿಸಿದ ಮೊತ್ತವು ಅತ್ಯುತ್ತಮ ಅಂದಾಜು ಆಗಿದೆ.

ಈ ಅಂದಾಜುಗಳನ್ನು ಪ್ರತಿಯೊಂದೂ ವರದಿ ಮಾಡುವ ದಿನಾಂಕದಲ್ಲಿ ಪರಿಶೀಲಿಸಲಾಗುತ್ತದೆ ಮತ್ತು ಚಾಲ್ತಿ ಅತ್ಯುತ್ತಮ ಅಂದಾಜುಗಳನ್ನು ಪ್ರತಿಬಿಂಬಿಸಲು ಹೊಂದಾಣಿಕೆ ಮಾಡಲಾಗುತ್ತದೆ. ಮೌಲ್ಯದ ಪರಿಣಾಮವು ಮುಖ್ಯವಾಗಿದ್ದರೆ, ಆಗ ಏರ್ಪಾಡುಗಳನ್ನು ರಿಯಾಯಿತಿಗೊಳಿಸಲಾಗುತ್ತದೆ. ಮೌಲ್ಯದ ಚಾಲ್ತಿ ಮಾರುಕಟ್ಟೆ ನಿರ್ಧಾರಣೆಗಳನ್ನು ಮತ್ತು ಆ ಜವಾಬ್ದಾರಿಗಳಿಗೆ ನಿಗದಿತವಾದ ಸಂಕಷ್ಟಗಳನ್ನು ಪ್ರತಿಬಿಂಬಿಸುವ ಪೂರ್ವ - ತೆರಿಗೆ ದರವು ಪ್ರಸಕ್ತ ಮೌಲ್ಯದಲ್ಲಿ ನಿರ್ಧರಿಸಲು ಉಪಯೋಗಿಸುವ ರಿಯಾಯಿತಿ ದರವಾಗಿದೆ. ಕಾಲಗತಿಯ ಚಲನೆಯಿಂದಾಗಿ ಏರ್ಪಾಡಿನಲ್ಲಿನ ಹೆಚ್ಚಳವನ್ನು ಬಡ್ಡಿ ವೆಚ್ಚದಂತೆ ಗುರುತಿಸಲಾಗುತ್ತದೆ.

#### ಅನಿಶ್ಚಿತ ಹೊಣೆಗಾರಿಕೆಗಳು

ಹಿಂದಿನ ಘಟನೆಗಳಿಂದ ಹೊಣೆಗಾರಿಕೆ ಉದ್ಭವಿಸುವ ಸಾಧ್ಯತೆ ಇದ್ದಾಗ ಅನಿಶ್ಚಿತ ಹೊಣೆಗಾರಿಕೆಗಳನ್ನು ಪ್ರಕಟಿಸಲಾಗುತ್ತದೆ. ಸಂಪೂರ್ಣವಾಗಿ ಕಂಪೆನಿಯ ನಿಯಂತ್ರಣದಲ್ಲಿ ಇರದ ಒಂದು ಅಥವಾ ಹೆಚ್ಚು ಅನಿರ್ದಿಷ್ಟ ಭವಿಷ್ಯದ ಘಟನೆಗಳ ಉಂಟಾಗುವಿಕೆ ಅಥವಾ ಉಂಟಾಗದಿರುವಿಕೆಯಿಂದ ಮಾತ್ರ ಸಂಭವನೀಯ ಹೊಣೆಗಾರಿಕೆಗಳ ಅಸ್ತಿತ್ವವು ಖಚಿತವಾಗುವುದು. ಸಂಪನ್ಮೂಲಗಳ ಹೊರ ಹರಿವಿಗೆ ಹೊಣೆಗಾರಿಕೆಯನ್ನು ತೀರಿಸುವುದು ಅಗತ್ಯವಾಗುವುದು ಅಥವಾ ಮೊತ್ತ ವಿಶ್ವಾಸಾರ್ಹ ಅಂದಾಜನ್ನು ಮಾಡಲಾಗದಿರುವುದು - ಇವೆರಡರಲ್ಲಿ ಯಾವುದಾದರೂ ಸಂಭವಿಸುವ ಹಿಂದಿನ ಘಟನೆಗಳಿಂದ ಉಂಟಾಗುವ ಪ್ರಸ್ತುತ ಹೊಣೆಗಾರಿಕೆ ಉಂಟಾದಾಗಲೂ ಸಂಭವನೀಯ ಜವಾಬ್ದಾರಿಗಳನ್ನು ಪ್ರಕಟವಾಗುತ್ತದೆ.

#### ಕಾರ್ಯ ನಿಲುಗಡೆ

ಕಾರ್ಯನಿಲುಗಡೆ ವೆಚ್ಚಗಳನ್ನು ಹೊಣೆಗಾರಿಕೆಯನ್ನು ತೀರಿಸಲು ಅಥವಾ ಮೂರನೇ ವರ್ಷಕ್ಕೆ ಹೊಣೆಗಾರಿಕೆಯನ್ನು ವರ್ಗಾಯಿಸಲು ಅತ್ಯುತ್ತಮ ಅಂದಾಜಿನಂತೆ ಅಳತೆ ಮಾಡಲಾಗುತ್ತದೆ. ಕಾರ್ಯನಿಲುಗಡೆ ಹೊಣೆಗಾರಿಕೆಗಾಗಿ ಏರ್ಪಾಡುಗಳನ್ನು ವ್ಯವಸ್ಥೆಯ ಉಪಕ್ರಮದಲ್ಲಿ ಗುರುತಿಸುವ ಅಗತ್ಯವಿದೆ. ವ್ಯವಸ್ಥೆಯ ಕೊನೆಯಲ್ಲಿ ವ್ಯಯಿಸಬೇಕಾದ ಅಂದಾಜಿಸಿದ ವೆಚ್ಚಗಳನ್ನು ರಿಟರ್ನ್‌ನ ಮಾರುಕಟ್ಟೆ ದರವನ್ನು ಉಪಯೋಗಿಸಿ ಅವುಗಳ ಪ್ರಸ್ತುತ ಮೌಲ್ಯಕ್ಕೆ ರಿಯಾಯಿತಿಗೊಳಿಸಲಾಗುತ್ತದೆ.

#### ಅನಿಶ್ಚಿತ ಆಸ್ತಿಗಳು

ಅನಿಶ್ಚಿತ ಆಸ್ತಿಯು ಹಿಂದಿನ ಘಟನೆಗಳಿಂದ ಉಂಟಾಗುವ ಸಂಭವನೀಯ ಆಸ್ತಿಯಾಗಿದೆ. ಸಂಪೂರ್ಣವಾಗಿ ಸಂಸ್ಥೆಯ ನಿಯಂತ್ರಣದಲ್ಲಿರದ ಒಂದು ಅಥವಾ ಹೆಚ್ಚು ಅನಿಶ್ಚಿತ ಭವಿಷ್ಯ ಘಟನೆಗಳ ಉಂಟಾಗುವಿಕೆ ಅಥವಾ ಉಂಟಾಗದಿರುವಿಕೆ ಜರುಗುವಿಕೆಯಿಂದ ಮಾತ್ರ ಅನಿಶ್ಚಿತ ಆಸ್ತಿಯ ಅಸ್ತಿತ್ವ ಖಚಿತವಾಗುತ್ತದೆ. ಕಂಪೆನಿಯು ಅನಿಶ್ಚಿತ ಆಸ್ತಿಯನ್ನು ಗುರುತಿಸುವುದಿಲ್ಲ.



### 3.13 ಅಂಗಸಂಸ್ಥೆಗಳಲ್ಲಿ ಹೂಡಿಕೆ

ಅಂಗ ಸಂಸ್ಥೆಗಳಲ್ಲಿ ಹೂಡಿಕೆ ಮತ್ತು ಜಂಟಿ ವ್ಯವಹಾರವಿದ್ದರೆ ಅದನ್ನು ಅದರ ಮೂಲಬೆಲೆಯಲ್ಲಿ ಸಂಚಿತ ದುರ್ಬಲತಾ ವೆಚ್ಚಗಳನ್ನು ವಜಾಗೊಳಿಸಿ ನಮೂದಿಸಲಾಗುತ್ತದೆ. ದುರ್ಬಲತೆಯ ಸೂಚನೆ ಇದ್ದಾಗ, ಆ ಹೂಡಿಕೆಯ ನಮೂದಿಸುವ ಮೊತ್ತವನ್ನು ನಿರ್ಧಾರಣೆ ಮಾಡಲಾಗುತ್ತದೆ. ಅಂಗ ಸಂಸ್ಥೆಗಳಲ್ಲಿ ಮತ್ತು ಜಂಟಿ ವ್ಯವಹಾರದಲ್ಲಿನ ಹೂಡಿಕೆಯ ವಿಲೆಯ ಮೇಲೆ, ನಿವ್ವಳ ವಿಲೆ ವ್ಯವಹಾರಗಳ ನಡುವಿನ ವ್ಯತ್ಯಾಸದ ಮೊತ್ತ ಮತ್ತು ನಮೂದಿತ ಮೊತ್ತಗಳನ್ನು ಲಾಭ ಮತ್ತು ನಷ್ಟದ ಪತ್ರಿಕೆಯಲ್ಲಿ ಗುರುತಿಸಲಾಗುತ್ತದೆ.

ನೌಕರ ಸೌಲಭ್ಯ ವೆಚ್ಚದಂತೆ ಗುರುತಿಸಲಾಗುತ್ತದೆ.

ಕಂಪೆನಿಯು ಭವಿಷ್ಯ ನಿಧಿ ಯೋಜನೆಯ ಅನ್ವಯ ಪೂರ್ವ ನಿರ್ಧಾರಿತ ದರಗಳಲ್ಲಿ ಪ್ರಾದೇಶಿಕ ಪ್ರಾವಿಡೆಂಟ್ ಆಯುಕ್ತರಿಗೆ ನಿಗದಿತ ವಂತಿಗೆಯ ವೆಚ್ಚಗಳಂತೆ ಗುರುತಿಸಲಾಗುತ್ತದೆ. ಮತ್ತು ಲಾಭ ಹಾಗೂ ನಷ್ಟ ಪತ್ರಿಕೆಗೆ ಆಕರಿಸಲಾಗುತ್ತದೆ.

### ವ್ಯಾಖ್ಯಾನಿತ ಸೌಲಭ್ಯಗಳ ಯೋಜನೆ

ಉಪಧನ ಮತ್ತು ದೀರ್ಘಾವಧಿ ಪರಿಹಾರಕ ಅನುಪಸ್ಥಿತಿ ರೂಪದಲ್ಲಿ ವ್ಯಾಖ್ಯಾನಿತ ಸೌಲಭ್ಯ ಯೋಜನೆ ಸಂಬಂಧಿಸಿದಂತೆ ಹೊಣೆಗಾರಿಕೆಗಳನ್ನು ಅಥಾವೆ ಪತ್ರಿಕೆ ದಿನಂಕದಂದು ಇದ್ದಂತೆ ಯೋಜಿತ ಘಟಕ ಜಮಾ ವಿಧಾನವನ್ನು ಉಪಯೋಗಿಸಿ ಪ್ರತ್ಯೇಕ ವಿಮಾಗಣಿತ ತಜ್ಞರಿಂದ ಮಾಡಲ್ಪಟ್ಟ ವಿಮಾಗಣಿತದ ಮೌಲ್ಯಮಾಪನದ ಮೇಲೆ ನಿರ್ಧರಿಸಲಾಗುತ್ತದೆ. ವಿಮಾಗಣಿತದ ವರಮಾನಗಳು ಮತ್ತು ನಷ್ಟಗಳನ್ನು ಒಳಗೊಳ್ಳುವ ನಿವ್ವಳ ವ್ಯಾಖ್ಯಾನಿತ ಸೌಲಭ್ಯ ಹೊಣೆಗಾರಿಕೆಯ ಮರು ಅಳತೆಗಳನ್ನು OCIನಲ್ಲಿ ಗುರುತಿಸಲಾಗುತ್ತದೆ.

ಯೋಜನೆಯ ಸೌಲಭ್ಯಗಳು ಬದಲಾದಾಗ ಅಥವಾ ಯೋಜನೆಯನ್ನು ಮೊಟಕುಗೊಳಿಸಿದಾಗ, ಅಂತಹ ಮೊಟಕುಗೊಳಿಸುವಿಕೆಯ ಮೇಲೆ ಹಿಂದಿನ ಸೇವೆ ಅಥವಾ ವರಮಾನ ಅಥವಾ ನಷ್ಟಕ್ಕೆ ಸಂಬಂಧಿಸಿದ ಸೌಲಭ್ಯದಲ್ಲಿ ಉಂಟಾಗುವ ಬದಲಾವಣೆಯನ್ನು ಕೂಡಲೇ ಲಾಭ ಮತ್ತು ನಷ್ಟ ಪತ್ರಿಕೆಯಲ್ಲಿ ಗುರುತಿಸಲಾಗುತ್ತದೆ.

### ಇತರೆ ನೌಕರ ಸೌಲಭ್ಯಗಳು

ವರದಿ ದಿನಾಂಕದ ಕೊನೆಯಲ್ಲಿ ಸಂಚಿತವಾದ ಉಪಯೋಗಿಸಿದ ಸಂಚಿತ ಪರಿಹಾರಿತ ಅನುಪಸ್ಥಿತಿಯ ನಿರೀಕ್ಷಿತ ವೆಚ್ಚವನ್ನು ಕಂಪೆನಿಯು ಅಳೆಯುತ್ತದೆ. ಸಂಚಿತವಾಗದ ಪರಿಹಾರಿತ ಅನುಪಸ್ಥಿತಿಗಳನ್ನು ಆ ಅನುಪಸ್ಥಿತಿಗಳು ಉಂಟಾದ ಕಾಲಾವಧಿಯಲ್ಲಿ ಗುರುತಿಸಲಾಗುತ್ತದೆ.

### 3.15 ನಗದು ಮತ್ತು ಅದರ ಸಮಾನಗಳು

ನಗದು ಮತ್ತು ನಗದು ಸಮಾನಗಳು ಬ್ಯಾಂಕಿನಲ್ಲಿನ ಮತ್ತು ಕೈಯಲ್ಲಿನ ನಗದನ್ನು ಒಳಗೊಳ್ಳುತ್ತದೆ. ಕೂಡಲೇ ನಗದು ಮೊತ್ತಕ್ಕೆ ಪರಿವರ್ತಿಸಬಲ್ಲ ಮತ್ತು ಮೌಲ್ಯದಲ್ಲಿನ ಬದಲಾವಣೆಯ ಮುಖ್ಯವಲ್ಲದ ಹೊಣೆಗೆ ಒಳಪಟ್ಟ ಮೂರು ತಿಂಗಳು ಅಥವಾ ಕಡಿಮೆ ಅವಧಿಯ ವಾಯಿದೆ ಮುಕ್ತಾಯದ ಮೂಲ ಪ್ರತಿಗಳೊಂದಿಗೆ ಇರುವ ಕಾಲಾವಧಿ ರೇವಣಿಗಳನ್ನು ಹಾಗೂ ಅಲ್ಪಾವಧಿ ಹಣಕಾಸು ಮಾರುಕಟ್ಟೆ ರೇವಣಿಗಳನ್ನು ಅದು ಒಳಗೊಳ್ಳುತ್ತದೆ.

### 3.16 ನಗದು ಹರಿವು ಪತ್ರಿಕೆ

ನಗದು ಹರಿವುಗಳನ್ನು ಅಪ್ರತ್ಯಕ್ಷ ವಿಧಾನವನ್ನು ಉಪಯೋಗಿಸಿ ವರದಿ ಮಾಡಲಾಗುತ್ತದೆ. ಅದರಿಂದ ನಗದೇತರ ಸ್ವರೂಪದ ಹಿಂದಿನ ಅಥವಾ ಮುಂದಿನ ಕಾರ್ಯನಿರ್ವಾಹಕ ನಗದು ಸ್ವೀಕೃತಿಗಳ ಮತ್ತು ನಗದು ಹರಿವುಗಳಿಗೆ ಹೂಡಿಕೆ ಮಾಡುವುದು ಅಥವಾ ಹಣಕಾಸು ಒದಗಿಸುವುದರೊಂದಿಗೆ ಇರುವ ಆದಾಯ ಅಥವಾ ವೆಚ್ಚದ ಬಾಬಿನ ಯಾವುದೇ ಮುಂದೂಡಿಕೆಗಳು ಅಥವಾ ಸಂಚಿತಗಳ ವ್ಯವಹಾರಗಳ ಪರಿಣಾಮಕ್ಕಾಗಿ ಆ ಕಾಲಾವಧಿಯ ಲಾಭವನ್ನು ಹೊಂದಾಣಿಕೆ ಮಾಡಲಾಗುತ್ತದೆ.

ಕಂಪೆನಿಯ ಕಾರ್ಯನಿರ್ವಾಹಕ, ಹೂಡಿಕೆಯ ಹಾಗೂ ಹಣಕಾಸು ಚಟುವಟಿಕೆಗಳನ್ನು ಬೇರ್ಪಡಿಸಲಾಗುತ್ತದೆ.

### 3.17 ಅಸಾಧಾರಣ ಅಂಶಗಳು

ಅಸಾಧಾರಣ ಬಾಬುಗಳನ್ನು ಹಣಕಾಸು ಪತ್ರಿಕೆಗಳಲ್ಲಿ ಪ್ರತ್ಯೇಕವಾಗಿ ತೋರಿಸಲಾಗುತ್ತದೆ. ಅಲ್ಲಿ ಕಂಪೆನಿಯ ಹಣಕಾಸು ನೆರವೇರಿಕೆಯ ಹೆಚ್ಚಿನ ತಿಳುವಳಿಕೆಯನ್ನು ನೀಡಲು ಹೀಗೆ ಮಾಡುವುದು ಅಗತ್ಯವಾಗಿರುತ್ತದೆ. ಅವು ಆದಾಯ ಅಥವಾ ವೆಚ್ಚದ ವಾಸ್ತವಿಕ ಬಾಬುಗಳಾಗಿದ್ದು, ಅವುಗಳ ಸ್ವರೂಪ ಮತ್ತು ಮೊತ್ತದ ಮಹತ್ವದಿಂದಾಗಿ ಅವುಗಳನ್ನು ಪ್ರತ್ಯೇಕವಾಗಿ ತೋರಿಸಲಾಗಿದೆ.

### 3.18 ವರದಿಯ ದಿನಾಂಕದ ನಂತರ ಘಟನೆಗಳು

ಆಸ್ತಿಗಳು ಮತ್ತು ಜವಾಬ್ದಾರಿಗಳನ್ನು ವರದಿಯ ದಿನಾಂಕದ ನಂತರ ಉಂಟಾಗುವ ಘಟನೆಗಳಿಗಾಗಿ ಹೊಂದಾಣಿಕೆ ಮಾಡಲಾಗುತ್ತದೆ. ಅದು ವರದಿಯ ದಿನಾಂಕದ ಕೊನೆಯಲ್ಲಿ ಅಸ್ತಿತ್ವದಲ್ಲಿರುವ ಸ್ಥಿತಿಗಳಿಗೆ ಸಂಬಂಧಿಸಿದ ಮೊತ್ತಗಳ ಅಂದಾಜಿಗೆ ಸಹಾಯ ಮಾಡಲು ಹೆಚ್ಚಿನ ಪುರಾವೆ ಒದಗಿಸುತ್ತದೆ.

ವರದಿಯ ದಿನಾಂಕದ ನಂತರ ಕಂಪೆನಿಯು ಘೋಷಿಸಿದ ಲಾಭಾಂಶಗಳನ್ನು ವರದಿ ದಿನಾಂಕದ ಕೊನೆಯಲ್ಲಿ ಹೊಣೆಗಾರಿಕೆಯಂತೆ ಗುರುತಿಸುವುದಿಲ್ಲ. ವರದಿಯ ದಿನಾಂಕದ ನಂತರ ಆದರೆ ಹಣಕಾಸು ಪತ್ರಿಕೆಗಳ ನೀಡಿಕೆಗಿಂತ ಮುಂಚೆ ಲಾಭಾಂಶಗಳನ್ನು ಆ ಸಮಯದಲ್ಲಿ ಯಾವುದೇ ಹೊಣೆಗಾರಿಕೆಗಳು ಇರುವುದಿಲ್ಲವಾದ್ದರಿಂದ ಹೊಣೆಗಾರಿಕೆಯಂತೆ ಗುರುತಿಸುವುದಿಲ್ಲ. ಅಂತಹ ಲಾಭಾಂಶಗಳನ್ನು ಹಣಕಾಸು ಪತ್ರಿಕೆಗಳಿಗೆ ಟಿಪ್ಪಣಿಯಲ್ಲಿ ಪ್ರಕಟಿಸಲಾಗುತ್ತದೆ.

### 3.19 ಕಾರ್ಯನಿರ್ವಹಣಾ ಅಂಗಗಳು

ಕಾರ್ಯ ನಿರ್ವಹಣಾ ಅಂಗವು ಕಂಪೆನಿಯ ವ್ಯವಹಾರ ಚಟುವಟಿಕೆಗಳಲ್ಲಿ ತೊಡಗಿದ ಅದರ ಭಾಗವಾಗಿದೆ. ಅದರಿಂದ ತನ್ನ ಇತರ ಯಾವುದೇ ಭಾಗಗಳೊಂದಿಗಿನ ವ್ಯವಹಾರಕ್ಕೆ ಸಂಬಂಧಿಸಿದ ವರಮಾನಗಳನ್ನು ಮತ್ತು ವೆಚ್ಚಗಳನ್ನು ಒಳಗೊಂಡು ಕಂಪೆನಿಯು ವರಮಾನಗಳನ್ನು ಗಳಿಸಬಹುದು. ಮತ್ತು ವೆಚ್ಚಗಳನ್ನು ವ್ಯಯಿಸಬಹುದು. ಅದಕ್ಕಾಗಿ ಪ್ರತ್ಯೇಕ ಹಣಕಾಸು ಮಾಹಿತಿಯು ಲಭ್ಯವಿರುತ್ತದೆ. ಅಂಗಗಳಿಗೆ ಹಂಚಬೇಕಾದ ಸಂಪನ್ಮೂಲಗಳ ಬಗ್ಗೆ ನಿರ್ಣಯಗಳನ್ನು ತೆಗೆದುಕೊಳ್ಳಲು ಕಂಪೆನಿಯ ನಿರ್ದೇಶಕರ ಮಂಡಳಿಯಿಂದ (BODs) ಎಲ್ಲ ಕಾರ್ಯನಿರ್ವಾಹಕ ಅಂಗಗಳ ಕಾರ್ಯನಿರ್ವಹಣಾ ಫಲಿತಾಂಶಗಳನ್ನು ನಿರಂತರವಾಗಿ ಪರಿಶೀಲಿಸಲಾಗುತ್ತದೆ. ಮತ್ತು ಅವುಗಳ ಕಾರ್ಯನೆರವೇರಿಕೆಯನ್ನು ನಿರ್ಧಾರಣೆ ಮಾಡಲಾಗುತ್ತದೆ. ಕಂಪೆನಿಯು ಈ ಮುಂಬರುವ ಕಾರ್ಯನಿರ್ವಹಣಾ ಅಂಗಗಳನ್ನು ಗುರುತಿಸಿದೆ. ಅವುಗಳೆಂದರೆ - ರಬ್ಬರ್ ವಿಭಾಗ, ಪಲ್ವವುಡ್ ವಿಭಾಗ ಮತ್ತು ಇತರೆ (ಹೂಡಿಕೆ ಸ್ವತ್ತಿನಿಂದ ಬಾಡಿಗೆ ಆದಾಯ)

ಸಂಸ್ಥೆಯ ಕಾರ್ಯನಿರ್ವಹಣಾ ಚಟುವಟಿಕೆಯ ಆಧಾರದ ಮೇಲೆ ಆಯಾಯ ಅಂಗಗಳಿಗೆ ವರಮಾನ ಮತ್ತು ವೆಚ್ಚಗಳನ್ನು ಗುರುತಿಸಲಾಗುತ್ತದೆ. ಸೂಕ್ತ ಆಧಾರದ ಮೇಲೆ ಅಂಗಕ್ಕೆ ಹಂಚಲಾರದ ಇಡೀ ಸಂಸ್ಥೆಗೆ ಸಂಬಂಧಿಸಿದ ವರಮಾನ ಮತ್ತು ವೆಚ್ಚಗಳನ್ನು ಹಂಚಲಾರದ ಆಸ್ತಿಗಳು ಮತ್ತು ಜವಾಬ್ದಾರಿಗಳಂತೆ ಪ್ರಕಟಿಸಲ್ಪಟ್ಟಿಲ್ಲ. ಅಂಗ ವರಮಾನ / ವೆಚ್ಚಗಳನ್ನು ಮೂಲಬೆಲೆಯಲ್ಲಿ ಗುರುತಿಸಲಾಗುತ್ತದೆ.

ಕಂಪೆನಿಯ ರವರಿಂದ ಪರಿಶೀಲಿಸಲ್ಪಡುವ ಆಂತರಿಕ ವ್ಯವಸ್ಥಾಪನಾ ವರದಿಗಳಲ್ಲಿ ಒಳಗೊಂಡಂತೆ ಅಂಗ ಲಾಭದ (ತೆರಿಗೆ ಪೂರ್ವ) ಮೇಲೆ ಕಾರ್ಯನೆರವೇರಿಕೆಯನ್ನು ಅಳೆಯಲಾಗುತ್ತದೆ. ಈ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುವ ಇತರ ಅಸ್ತಿತ್ವಗಳಿಗೆ ಇತರ ಅಂಗಗಳ ಸಂಬಂಧದ ಫಲಿತಾಂಶಗಳನ್ನು ಮೌಲ್ಯಮಾಪನ ಮಾಡುವುದರಲ್ಲಿ ಅಂತಹ ಮಾಹಿತಿಯು ಅತ್ಯಂತ ಪ್ರಸ್ತುತವಾಗಿದೆ ಎಂದು ವ್ಯವಸ್ಥಾಪನೆಯು ನಂಬುವುದರಿಂದ ಅಂಗದ ಲಾಭವನ್ನು ಕಾರ್ಯನೆರವೇರಿಕೆಯನ್ನು ಅಳೆಯಲು ಉಪಯೋಗಿಸಲಾಗುತ್ತದೆ. ಅಂತರ್-ಅಂಗ ಬೆಲೆ ನಿಗದಿಯನ್ನು ಮೂಲಬೆಲೆ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

### 3.20 ಪ್ರತಿ ಶೇರಿನ ಗಳಿಕೆಗಳು

ಹೊರಿಸಬಹುದಾದ ಕಾಲಾವಧಿಯಲ್ಲಿ ಬಾಕಿಯಿರುವ ಈಕ್ವಿಟಿ ಶೇರುಗಳ ಒತ್ತು ನೀಡಲ್ಪಟ್ಟ ಸರಾಸರಿ ಸಂಖ್ಯೆಯಿಂದ ಕಂಪೆನಿಯ ಈಕ್ವಿಟಿ ಶೇರುದಾರರಿಗೆ ಹೊರಿಸಬಹುದಾದ ಕಾಲಾವಧಿಗಾಗಿ ನಿವ್ವಳ ಲಾಭವನ್ನು ಭಾಗಿಸುವುದರಿಂದ ಪ್ರತಿ ಶೇರಿಗೆ ಮೂಲ ಗಳಿಕೆಗಳನ್ನು ಲೆಕ್ಕಾಚಾರ ಮಾಡಲಾಗುತ್ತದೆ. ಸಂಪನ್ಮೂಲಗಳಲ್ಲಿ ಸಂಬಂಧಿಸಿದ ಬದಲಾವಣೆಯಿಲ್ಲದೆ ಬಾಕಿಯಿರುವ ಈಕ್ವಿಟಿ

ಶೇರುಗಳ ಸಂಖ್ಯೆಯನ್ನು ಬದಲಾಯಿಸಿದ ಸಮರ್ಥ ಈಕ್ವಿಟಿ ಶೇರುಗಳ ಸಂಖ್ಯೆಯನ್ನು ಬದಲಾಯಿಸಿದ ಸಮರ್ಥ ಈಕ್ವಿಟಿ ಶೇರುಗಳ ಸಂಖ್ಯೆಯನ್ನು ಬದಲಾಯಿಸಿದ ಸಮರ್ಥ ಈಕ್ವಿಟಿ ಶೇರುಗಳ ಪರಿವರ್ತನೆಯನ್ನು ಬಿಟ್ಟು ಬೋನಸ್ ಶೇರು ನಂತಹ ಘಟನೆಗಳಿಗಾಗಿ ಬಾಕಿಯಿರುವ ಈಕ್ವಿಟಿ ಶೇರುಗಳ ಒತ್ತು ನೀಡಿದ ಸರಾಸರಿ ಸಂಖ್ಯೆಗಳನ್ನು ಹೊಂದಾಣಿಕೆ ಮಾಡಲಾಗುತ್ತದೆ.

ಪ್ರತಿ ಶೇರಿಗೆ ಸತ್ವಗುಂದಿದಗಳಿಕೆಗಳ ಲೆಕ್ಕಚಾರದ ಉದ್ದೇಶಕ್ಕಾಗಿ, ಈಕ್ವಿಟಿ ಶೇರುದಾರರಿಗೆ ಹೊರಿಸಬಹುದಾದ ಕಾಲಾವಧಿಗಾಗಿ ಮತ್ತು ಎಲ್ಲ ಸಮರ್ಥ ಈಕ್ವಿಟಿ ಶೇರುಗಳ ಪರಿಣಾಮಗಳಿಗಾಗಿ ಆ ಕಾಲಾವಧಿಯಲ್ಲಿ ಬಾಕಿಯಿರುವ ಶೇರುಗಳ ಒತ್ತು ನೀಡಿದ ಸರ್ಕಾರಿ ಸಂಖ್ಯೆಯನ್ನು ಹೊಂದಾಣಿಕೆ ಮಾಡಲಾಗುತ್ತದೆ.

### 3.21 ಸಾಲದ ವೆಚ್ಚಗಳು

ಇತರ ಜವಾಬ್ದಾರಿಗಳಿಗೆ ಸಂಬಂಧಿಸಿದ ನಿಧಿಗಳ ಸಾಲಗಳು ಮತ್ತು ಬಡ್ಡಿ ಸಂಬಂಧವಾಗಿ ಕಂಪೆನಿಯ ವೆಚ್ಚ ಮಾಡುತ್ತಿರುವ ಬಡ್ಡಿ, ಪೂರಕ ಮತ್ತು ಇತರ ವೆಚ್ಚಗಳನ್ನು ಸಾಲದ ವೆಚ್ಚಗಳು ಒಳಗೊಳ್ಳುತ್ತವೆ. ಈ ಸಾಲದ ವೆಚ್ಚಗಳಿಗೆ ಹೊಂದಾಣಿಕೆಯಂತೆ ಪರಿಗಣಿಸುವ ಪ್ರಮಾಣಕ್ಕೆ ವಿನಿಮಯ ವ್ಯತ್ಯಾಸಗಳನ್ನು ಸಹ ಸಾಲದ ವೆಚ್ಚಗಳು ಒಳಗೊಳ್ಳುತ್ತವೆ.

ಆಸ್ತಿಯ ಉದ್ದೇಶಿತ ಉಪಯೋಗ ಅಥವಾ ಮಾರಾಟಕ್ಕಾಗಿ ಸಿದ್ಧಪಡಿಸಲಿಕ್ಕೆ ಗಣನೀಯ ಕಾಲಾವಧಿಯನ್ನು ಅಗತ್ಯವಾಗಿ ತೆಗೆದುಕೊಳ್ಳುವ ಆಸ್ತಿಯ ಸ್ವಾಧೀನತೆ, ನಿರ್ಮಾಣ ಅಥವಾ ಉತ್ಪಾದನೆಗೆ ನೇರವಾಗಿ ಭರಿಸಬಹುದಾದ ಸಾಲದ ವೆಚ್ಚಗಳನ್ನು ಆ ಆಸ್ತಿಯ ಮೂಲ ಬೆಲೆಯಂತೆ ಬಂಡವಾಳೀಕರಿಸಲಾಗುತ್ತದೆ. ಇತರ ಎಲ್ಲಾ ಸಾಲದ ವೆಚ್ಚಗಳನ್ನು ಅವುಗಳು ಉಂಟಾದ ಅವಧಿಯಲ್ಲಿ ವೆಚ್ಚ ಮಾಡಲಾಗುತ್ತದೆ.

## II ಲೆಕ್ಕಪತ್ರಗಳಿಗೆ ಟಿಪ್ಪಣಿಗಳು

### 1. ಸಂಭವನೀಯ ಜವಾಬ್ದಾರಿಗಳು

(ರೂ. ಲಕ್ಷಗಳಲ್ಲಿ)

ಕ್ರ. ಸಂ.	ವಿವರಗಳು	31.03.2018 ಅಂದರಂತೆ	31.03.2017 ಅಂದರಂತೆ	01.04.2016 ಅಂದರಂತೆ
1	1995-96 ಕ್ಕೆ ಸಂಬಂಧಿಸಿದಂತೆ ಕೊಡತಕ್ಕ ಬೋನಸ್	*	*	*
2	ಸಾಲಗಳೆಂದು ಸ್ವೀಕರಿಸಿದ ಕಂಪೆನಿಯ ವಿರುದ್ಧದ ಹಕ್ಕುಗಳು	-	-	4.23

ಕಂಪೆನಿಯು ಈ ಹಕ್ಕುಗಳಿಗೆ ವ್ಯಾಜ್ಯ ಹೂಡಿದ್ದು, ಅವುಗಳು ಪರಿಮಾಣಿತ / ಪರಿಮಾಣಾರ್ಹವಾಗಿಲ್ಲ. ಆದ್ದರಿಂದ ಈ ಮೇಲ್ಕಂಡ ಅಂಶಗಳನ್ನು ಲೆಕ್ಕದ ಪುಸ್ತಕಗಳಲ್ಲಿ ಏರ್ಪಾಡು ಮಾಡಿಲ್ಲ.

ಈ ವರ್ಷಾವಧಿಯಲ್ಲಿ, 31-3-2001 ರಿಂದ 27-6-2005ರ ನಡುವಿನ ಕಾಲಾವಧಿಗಾಗಿ ಶೇರು ಬಂಡವಾಳಕ್ಕಾಗಿ ಮುಂಗಡದ ಮೇಲೆ ಸಂಚಿತವಾಗುತ್ತಿರುವ ರೂ. 11.96 ಬಡ್ಡಿ ಮೊತ್ತವನ್ನು ಈಕ್ವಿಟಿ ಶೇರು ಬಂಡವಾಳಕ್ಕೆ ಪರಿವರ್ತನೆಗಾಗಿ ಕರ್ನಾಟಕ ಸರ್ಕಾರದಿಂದ Go No. : FEE 62 FPC 2012 ದಿನಾಂಕ : 1-09-2017ರ ಸರ್ಕಾರಿ ಆದೇಶವನ್ನು ಕಂಪೆನಿಯು ಪಡೆದಿದೆ.

## 2. ಸಂಭವನೀಯ ಆಸ್ತಿಗಳು

(ರೂ. ಲಕ್ಷಗಳಲ್ಲಿ)

ಕ್ರ. ಸಂ.	ವಿವರಗಳು	31.03.2018 ಅದರಂತೆ	31.03.2017 ಅದರಂತೆ	01.04.2016 ಅದರಂತೆ
1	ಇಲ್ಲ	-	-	-

## 3. ಬಂಡವಾಳ ಬದ್ಧತೆಗಳು

(ರೂ. ಲಕ್ಷಗಳಲ್ಲಿ)

ಕ್ರ. ಸಂ.	ವಿವರಗಳು	31.03.2018 ಅದರಂತೆ	31.03.2017 ಅದರಂತೆ	01.04.2016 ಅದರಂತೆ
1	ಅಂದಾಜು ಪ್ರಮಾಣದಲ್ಲಿ ಉಳಿದಿರುವ ಒಪ್ಪಂದಗಳಲ್ಲಿ ಒದಗಿಸಿದ ಬಂಡವಾಳ ಖಾತೆಗಳಿಗೆ ದಂಡನೆ	-	-	-

## 4. ವಿದೇಶಿ ಕರೆನ್ಸಿಗಳಲ್ಲಿನ ವ್ಯವಹಾರಗಳು

(ರೂ. ಲಕ್ಷಗಳಲ್ಲಿ)

ಕ್ರ. ಸಂ.	ವಿವರಗಳು	2017-18	2016-17
i)	ವಿದೇಶಿ ಕರೆನ್ಸಿಯಲ್ಲಿನ ಸಂಪಾದನೆಗಳು	-	-
ii)	ಸಿಐಎಫ್ ಮೌಲ್ಯಗಳ ಮೇಲೆ ಲೆಕ್ಕ ಹಾಕಿದ ಆಮದುಗಳ ಮೌಲ್ಯ	-	-
iii)	ವಿದೇಶಿ ಕರೆನ್ಸಿಯ ಇತರ ಖರ್ಚು	-	-
iv)	ವಿದೇಶಿ ಕರೆನ್ಸಿಗೆ ಡಿವಿಡೆಂಡ್ ರವಾನೆ	-	-

## 5. ಲೆಕ್ಕಪರಿಶೋಧಕರ ಸಂಭಾವನೆ :

(ರೂ. ಲಕ್ಷಗಳಲ್ಲಿ)

ಕ್ರ. ಸಂ.	ವಿವರಣೆಗಳು	2017-18	2016-17
9	ಎ) ಶಾಸನಬದ್ಧ ಲೆಕ್ಕಪರಿಶೋಧಕರು	0.17	0.19
	ಬಿ) ತೆರಿಗೆ ಲೆಕ್ಕಾಧಿಕಾರಿಗಳು	-	-
	ಸಿ) ಇತರೆ ದೃಢೀಕರಣ ಶುಲ್ಕಗಳು	-	-
	<b>ಒಟ್ಟು</b>	<b>0.17</b>	<b>0.19</b>

6. ಸಂಬಂಧಿಸಿದ ಸಂಸ್ಥೆಗಳ ವ್ಯವಹಾರಗಳ ವಿವರಣೆ :

i. ಅಂತಿಮ ನಿಯಂತ್ರಣ ಅಧಿಕಾರಿ : ಕರ್ನಾಟಕ ಅರಣ್ಯ ಅಭಿವೃದ್ಧಿ, ನಿಗಮ ನಿಯಮಿತ ಕಂಪೆನಿಯ ಅಂತಿಮ ನಿಯಂತ್ರಣ ಪಕ್ಷವಾಗಿದೆ.

ii. ನಿರ್ವಾಹಕ ಸಿಬ್ಬಂದಿಯ ಜೊತೆ ವಹಿವಾಟುಗಳು

ಪ್ರಮುಖ

(ರೂ. ಲಕ್ಷಗಳಲ್ಲಿ)

ವಿವರಗಳು	ವರ್ಷದ ಕೊನೆ 2017-18	ವರ್ಷದ ಕೊನೆ 2016-17
ಅಲ್ಪಾವಧಿ ಉದ್ಯೋಗಿ ಸೌಲಭ್ಯಗಳು,	Nil	Nil
ಇತರ ದೀರ್ಘಕಾಲಿನ ಲಾಭಗಳು	Nil	Nil
ಮಂಡಳಿ ಸಭೆಗೆ ಹಾಜರಾಗಲು ಶುಲ್ಕ	Nil	Nil

III. ಹಿಡುವಳಿ ಹೊಂದಿದ ಕಂಪೆನಿಯ ವಿವರಗಳು

ಕ್ರ. ಸಂಖ್ಯೆ	ಸಂಬಂಧಿತ ಪಕ್ಷದ ಹೆಸರು	ಸಂಬಂಧ	ವಿವರಣೆ	ಮಾರ್ಚ್ 31, 2018 ಅಡಾವೆ ಪತ್ರ (ಪಾವತಿಸುವುದು / ಸ್ವೀಕಾರಾರ್ಹ)	ಅಡಾವೆ ಪತ್ರ ಮಾರ್ಚ್ 31, 2017
1	ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತ	100% ಹಿಡುವಳಿ	ಇತರೆ ಪ್ರಸಕ್ತ ಹೊಣೆಗಾರಿಕೆಗಳು	(10.35)	

iv. ಸರ್ಕಾರ ಮತ್ತು ಸರ್ಕಾರಿ ಸಂಬಂಧಿತ ಘಟಕಗಳೊಂದಿಗೆ ವ್ಯವಹಾರ :-

ಕಂಪೆನಿಯು ಸರ್ಕಾರಿ ಘಟಕದ ಒಂದು ಅಂಗ ಸಂಸ್ಥೆಯಾಗಿದೆ ಹಾಗೂ ಸರ್ಕಾರದ ನಿಯಂತ್ರಣದಲ್ಲಿರುತ್ತದೆ. ಕಂಪೆನಿಯು ಸರ್ಕಾರಿ ಮತ್ತು ಸರ್ಕಾರಿ ಸಂಬಂಧಿತ ಸಂಸ್ಥೆಗಳೊಂದಿಗೆ ಸಂಬಂಧಿಸಿದಂತೆ ಭಾರತೀಯ ಲೆಕ್ಕಮಾನದಂಡ 24ರ ಅಡಿಯಲ್ಲಿ ಅಗತ್ಯವಾದ ವಿವರವಾದ ಬಹಿರಂಗಪಡಿಸುವಿಕೆಗಳಿಂದ ವಿನಾಯಿತಿಯನ್ನು ಪಡೆಯುತ್ತದೆ. ಹಾಗೂ ಭಾರತೀಯ ಲೆಕ್ಕ ಮಾನದಂಡ ಇಂಡೆನ್ ಎಎಸ್ 24ರ ಅಡಿಯಲ್ಲಿ ಅಗತ್ಯವಿರುವಂತೆ, ಅದರ ಹಿಡುವಳಿ ಸಂಬಂಧಿಸಿದಂತೆ ಕಂಪೆನಿಯೊಂದಿಗೆ ಪ್ರತ್ಯೇಕವಾಗಿ ವ್ಯವಹಾರಗಳನ್ನು ನಡೆಸುತ್ತದೆ.

PF, ESI ಇದರ ಮೊತ್ತ ಅಂದರೆ ಕಂಪನಿಯ ಹಿಡಿತದಲ್ಲಿ ಇರುವುದಕ್ಕೆ ಬಡ್ಡಿ ಮತ್ತು ದಂಡವನ್ನು ಸಹ ಒಟ್ಟು 10,34,635 ರೂಪಾಯಿಗಳನ್ನು ಕಂಪೆನಿಯ ಪರವಾಗಿ ಕೊಟ್ಟಿರುತ್ತೇವೆ ಮತ್ತು ಇದನ್ನು ಇತರ ಪ್ರಸ್ತುತ ಹೊಣೆಗಾರಿಕೆ ಎಂಬುದಾಗಿ ಬಿಂಬಿಸಲಾಗಿದೆ.

- ಉಳಿಕೆ ಹಣ ಅಂದರೆ ಸಾಲ, ಮುಂಗಡ, ನಿಂತಿರುವ ಹೊಣೆಗಾರಿಕೆ ಮತ್ತು ನಿಶ್ಚಿತ ಠೇವಣಿ ಇವುಗಳೆಲ್ಲವೂ ಸಹ, ಖಜಿತತ್ವ ಮತ್ತು ರಾಜಿ ಒಂದು ವೇಳೆ ಇದರ ಮೇಲೆ ಅವಲಂಬಿತವಾಗಿರುತ್ತದೆ.
- ಎಲ್ಲಾ ಹಣಕಾಸಿನ ವ್ಯವಹಾರವನ್ನು ಲಕ್ಷ ರೂಪಾಯಿಗಳ ಹತ್ತಿರಕ್ಕೆ ಸಮಗ್ರವಾಗಿ ಇದರ ಸಂಖ್ಯೆಯನ್ನು ಮಾಡಲಾಗಿದೆ, ಆರ್ಥಿಕ ಹೇಳಿಕೆಯಲ್ಲಿನ ಎಲ್ಲಾ ಅಂಕಿ ಅಂಶಗಳು ಹತ್ತಿರದ ಲಕ್ಷಕ್ಕೆ ಸಮೀಪದಲ್ಲಿರುತ್ತದೆ. ಇದನ್ನು ಈ ರೀತಿಯಾಗಿ ಮಾಡಲಾಗಿದೆ
- ಕಂಪನಿಯು ಆಸ್ತಿತ್ವದಲ್ಲಿ ಬಂದಿರುವಾಗಿನಿಂದಲೂ ಸಹ ಇದರ ಅದಾಯವನ್ನು ಅಂದರೆ ವರಮಾನವನ್ನು ಘೋಷಿಸಿರುವುದಿಲ್ಲ.

10. ಮೈಕ್ರೋ, ಅತಿಸಣ್ಣ, ಮಧ್ಯಮ, ಮತ್ತು ಚಿಕ್ಕಮಟ್ಟದ್ದ ಕಾರ್ಖಾನೆ 45 ದಿವಸದ ಮೇಲ್ಪಟ್ಟು ಯಾವುದೇ ವ್ಯವಹಾರವನ್ನು ಮಾಡಿರುವುದಿಲ್ಲ.

11. ಈ ಕಂಪನಿಯ ವ್ಯವಹಾರ ಎಲ್ಲವೂ ಸಹ, ದಿನಾಂಕ : 07-02-2005 ರಿಂದಲೇ ಮುಚ್ಚಲ್ಪಟ್ಟಿರುತ್ತದೆ.

ವ್ಯವಹಾರ ಎಲ್ಲವೂ ಸಹ ಸ್ಥಗಿತವಾಗಿರುತ್ತದೆ. ಆದ್ದರಿಂದ ಮಾಹಿತಿಯನ್ನು, ಉತ್ಪಾದನೆ ಮತ್ತು ಬಳಸಿರುವುದು ಕಚ್ಚಾವಸ್ತು ಯಾವುದು ಸಹ ಇದಕ್ಕೆ ಅನ್ವಯವಾಗುವುದಿಲ್ಲ.

12. ಹಣಕಾಸಿನ ವ್ಯವಹಾರ ಮತ್ತು ವ್ಯವಸ್ಥೆಯ ಅಪಾಯ ಯಾವುದು ಇರುವುದಿಲ್ಲ.

(ಎ) ಲೆಕ್ಕದ ವರ್ಗೀಕರಣ ಮತ್ತು ನ್ಯಾಯೋಚಿತ ಮೌಲ್ಯ :

ಈ ಕೆಳಕಂಡ ಪಟ್ಟಿಯಂತೆ, ಇದರ ಹಣಕಾಸಿನ ವ್ಯವಹಾರ ಮತ್ತು ನ್ಯಾಯೋಚಿತ ಮೌಲ್ಯ ಮತ್ತು ಹಣಕಾಸಿನ ಆಸ್ತಿ ಮತ್ತು ಹಣಕಾಸಿನ ಹೊಣೆಗಾರಿಕೆ ನ್ಯಾಯವಾದ ಬೆಲೆಯು ಸಹ ಸೇರಿದ್ದಾಗಿರುತ್ತದೆ.

ಅಧಿ ಸೂಚನೆ	ವಿವರಣೆಗಳು	31.03.2018 ರಂತೆ			31.03.2017 ರಂತೆ			01.04.2016 ರಂತೆ		
		ನ್ಯಾಯೋಚಿತ ಮೌಲ್ಯ ಲಾಭ /ನಷ್ಟ (ಎಫ್‌ವಿಐಎಲ್)	ನ್ಯಾಯೋಚಿತ ಮೌಲ್ಯ (ಎಫ್‌ವಿಐ ಸಿಎಲ್)	ನ್ಯಾಯೋಚಿತ ಅಮೋಝಿಂಗ್ ವೆಚ್ಚ ತೆಗೆಯಲಾಗಿದೆ.	ನ್ಯಾಯೋಚಿತ ಮೌಲ್ಯ ಲಾಭ /ನಷ್ಟ (ಎಫ್‌ವಿಐಎಲ್)	ನ್ಯಾಯೋಚಿತ ಮೌಲ್ಯ (ಎಫ್‌ವಿಐ ಸಿಎಲ್)	ನ್ಯಾಯೋಚಿತ ಅಮೋಝಿಂಗ್ ವೆಚ್ಚ ತೆಗೆಯಲಾಗಿದೆ.	ನ್ಯಾಯೋಚಿತ ಮೌಲ್ಯ ಲಾಭ /ನಷ್ಟ (ಎಫ್‌ವಿಐಎಲ್)	ನ್ಯಾಯೋಚಿತ ಮೌಲ್ಯ (ಎಫ್‌ವಿಐ ಸಿಎಲ್)	ನ್ಯಾಯೋಚಿತ ಅಮೋಝಿಂಗ್ ವೆಚ್ಚ ತೆಗೆಯಲಾಗಿದೆ.
I	ಆರ್ಥಿಕ ಸ್ವತ್ತುಗಳನ್ನು ನ್ಯಾಯೋಚಿತ ಮೌಲ್ಯದಲ್ಲಿ ಅಳೆಯಲಾಗುತ್ತದೆ.	-	-	-	-	-	-	-	-	-
II	ನ್ಯಾಯೋಚಿತ ಮೌಲ್ಯದಲ್ಲಿ ಅಳೆಯಲಾಗದ ಹಣಕಾಸಿನ ಸ್ವತ್ತುಗಳು	-	-	-	-	-	-	-	-	-
ಎ.	ನಗದು ಮತ್ತು ನಗದು ಸಮಾನ*			8.06			8.52			8.81
		-	-	8.06	-	-	8.52	-	-	8.81
I	ನ್ಯಾಯೋಚಿತ ಬೆಲೆಯಲ್ಲಿ ಹಣಕಾಸಿನ ಹೊಣೆಗಾರಿಕೆಯಲ್ಲಿ ಅಳೆಯಲಾಗುತ್ತದೆ.	-	-	-	-	-	-	-	-	-
II	ಹಣಕಾಸಿನ ಹೊಣೆಗಾರಿಕೆಯನ್ನು ನ್ಯಾಯೋಚಿತ ಬೆಲೆಯಲ್ಲಿ ಅಳೆಯಲಾಗುತ್ತದೆ.	-	-	-	-	-	-	-	-	-

ಕಂಪನಿಯು ಹಣಕಾಸಿನ ವ್ಯವಹಾರವನ್ನು ತನ್ನ ನ್ಯಾಯಯುತವಾದ ಬೆಲೆಗೆ ಬಹಿರಂಗ ಪಡಿಸಿರುವುದಿಲ್ಲ ಮತ್ತು ನ್ಯಾಯಯುತವಾದ ಬೆಲೆಯಾಗಿರುತ್ತದೆ ಮತ್ತು ಇದು ಸಕಾರಣವಾಗಿ ನ್ಯಾಯಯುತವಾದ ಬೆಲೆಯುಳ್ಳದ್ದಾಗಿರುತ್ತದೆ.



ನ್ಯಾಯಯುತವಾದ ಮೌಲ್ಯ ಕ್ರಮಾನುಗತವಾಗಿ :

ನ್ಯಾಯಯುತವಾದ ಬೆಲೆಯ ಆಳತೆಯು ಕ್ರಮಾನುಗತವಾಗಿ ಹಣಕಾಸಿನ ಉಪಕರಣದ ಮೇಲೆ ಈ ಕೆಳಗೆ ಕಂಡಂತೆ ಇರುತ್ತದೆ.

		ಅಧಿ ಸೂಚನೆ	31.03.2018 ರಂತೆ			31.03.2017 ರಂತೆ			01.04.2016 ರಂತೆ		
			ಮಟ್ಟ 1	ಮಟ್ಟ 2	ಮಟ್ಟ 3	ಮಟ್ಟ 1	ಮಟ್ಟ 2	ಮಟ್ಟ 3	ಮಟ್ಟ 1	ಮಟ್ಟ 2	ಮಟ್ಟ 3
I	ನ್ಯಾಯಯೋಜಿತ ಪುನರಾವರ್ತಿತ ಮೌಲ್ಯದಲ್ಲಿ ಹಣಕಾಸು ಸ್ವತ್ತುಗಳು ಮತ್ತು ಬಾಧ್ಯತೆಗಳನ್ನು ಅಳೆಯಲಾಗುತ್ತದೆ.										
A	ಹಣಕಾಸಿನ ಆಸ್ತಿಗಳು										
i	ಹಣಕಾಸು ಬಂಡವಾಳ ಎಫ್‌ವಿಪಿಎಲ್		-	-	-	-	-	-	-	-	-
ii	ಹಣಕಾಸು ಬಂಡವಾಳದಲ್ಲಿ ಗುರುತಿಸಿದ ಎಫ್‌ವಿಪಿಎಲ್		-	-	-	-	-	-	-	-	-
II	ಅಮೋರ್ಫಸ್ ವೆಚ್ಚದಲ್ಲಿ ಹಣಕಾಸು ಸ್ವತ್ತುಗಳು ಮತ್ತು ಬಾಧ್ಯತೆಗಳನ್ನು ಅಳೆಯಲಾಗುತ್ತದೆ.	ಸ್ವತ್ತುಗಳನ್ನು ಮತ್ತು ಹೊಣೆಗಾರಿಕೆಗಳ ವಹಿವಾಟು ಮೌಲ್ಯವನ್ನು ಅವುಗಳ ಮುಖಬೆಲೆಯನ್ನು ಪ್ರತಿನಿಧಿಸುತ್ತದೆಯೇ ಹೊರತು ಪ್ರತ್ಯೇಕವಾದ ಬೆಲೆಯನ್ನು ಎಲ್ಲೂ ಬಹಿರಂಗಪಡಿಸಲಾಗಿಲ್ಲ.									

**ಹಂತ-1** ಕ್ರಮಾನುಗತವಾಗಿ ಹಣಕಾಸಿನ ವ್ಯವಹಾರವನ್ನು ಇದನ್ನು ಉಲ್ಲೇಖದ ಬೆಲೆಗೆ ಮಾಡಲಾಗಿದೆ.

**ಹಂತ-2** : ಒಂದು ವೇಳೆ ನ್ಯಾಯಯುತವಾದ ಬೆಲೆಯು ಇದನ್ನು ಮಾರ್ಕೆಟಿನಿಂದ ನಿರ್ದಿರಿಸಿ ತೆಗೆದುಕೊಂಡು ಮಾಡಿದ  
ವ್ಯವಹಾರವಾಗಿರುವುದಿಲ್ಲ ಮತ್ತು ಇದನ್ನು ತಾಂತ್ರಿಕವಾಗಿ ಗರಿಷ್ಠ ಮಟ್ಟದಲ್ಲಿ ನಾವುಗಳು ಬೆಲೆಯ ತಾಂತ್ರಿಕತೆಯನ್ನು  
ಉಪಯೋಗಿಸಿಕೊಂಡು ಮಾರ್ಕೆಟ್ ಅಂಕಿ-ಅಂಶದ ಪ್ರಕಾರ ಲೆಕ್ಕಕ್ಕೆ ತೆಗೆದುಕೊಂಡು ಮಾಡಿರುತ್ತದೆ ಮತ್ತು ನಿರ್ದಿಷ್ಟವಾದ  
ಅಂದಾಜುಪಟ್ಟಿಯಂತೆ ಅಸ್ತಿತ್ವದ ಪ್ರಕಾರ ನಂಬುವ ರೀತಿಯಲ್ಲಿ ಸಾಧ್ಯವಾದ ಮಟ್ಟಿಗೂ ಸಹ ಮಾಡಿರುತ್ತೇವೆ.

**ಹಂತ-3:** ಒಂದು ಅಥವಾ ಹೆಚ್ಚಿನದು, ಮುಖ್ಯವಾದ ಆಂಶಗಳನ್ನು ಅವಲೋಕನೆ ಮಾಡಿದಾಗ, ಮಾರ್ಕೆಟ್ ಅಂಕಿ-ಆಂಶಗಳನ್ನು  
ಇದರಲ್ಲಿ ಪರಿಗಣಿಸಿರುವುದಿಲ್ಲ ಹಂತ-3 ಇದು ಸಹ ಸಮಾನದ ಶೇರುಗಳಲ್ಲಿ ಪಟ್ಟಿಯಲ್ಲಿ ಸೇರಿರುವುದಿಲ್ಲ.

(ಬಿ) ಅಪಾಯ ವ್ಯವಸ್ಥೆ : ನಷ್ಟದ ನಿರ್ವಹಣೆ

ಹಣಕಾಸಿನ ಅಪಾಯವು ವ್ಯಾಪಾರದಲ್ಲಿ ಅಸ್ತಿತ್ವವನ್ನು ಮಾರ್ಕೆಟ್ ಅಪಾಯದಂತೆ ವರ್ಗೀಕರಣವನ್ನು ಮಾಡಲಾಗುತ್ತದೆ  
ಕ್ರೆಡಿಟ್ ಅಪಾಯ, ಅಪಾಯ ವ್ಯವಹಾರ ಮಾಡುವ ಅಪಾಯ ಮತ್ತು ಕಾನೂನಿನ ಅಪಾಯ.

ಈ ರೀತಿಯಲ್ಲಿ ಅಪಾಯದ ಸ್ಥಿತಿಯ ಬಗ್ಗೆ ಕಂಪನಿಯವರು ಈಕೆಳಗೆಕಂಡಂತೆ ದಾಖಲಿಸಿರುತ್ತಾರೆ

(ಎ) ಸಾಲದ ಹಾನಿ ಸಂಭವ :-

ಕಂಪನಿಯ ವ್ಯವಹಾರವು ನಿಂತುಹೋಗಿರುತ್ತದೆ, ಅದ್ದರಿಂದ ಕಂಪನಿಯು ಬಹಿರಂಗವಾಗಿ ಚಂಚಲತೆಯ ಮಾರ್ಕೆಟ್ ವ್ಯವಹಾರವನ್ನು ಬಹಿರಂಗಗೊಳಿಸಿಲ್ಲ.

(ಬಿ) ಕ್ರೆಡಿಟ್ ಹಾನಿ ಸಂಭವ :-

2005ನೇ ಇಸ್ವಿಯಿಂದಲೂ ಸಹ ಯಾವುದೇ ವ್ಯಾಪಾರ ವಹಿವಾಟನ್ನು ಕಂಪನಿಯು ನಡೆಸಿರುವುದಿಲ್ಲ ಆದ್ದರಿಂದ, ಕಂಪನಿಯ, ಯಾವ ಗ್ರಾಹಕರುಗಳಿಗೂ ಸಹ ಯಾವುದೇ ಹಣಕಾಸನ್ನು ಕೊಡಬೇಕಾಗಿಲ್ಲ ಮತ್ತು ಕಂಪನಿಯು ಬಹಿರಂಗವಾಗಿ ಯಾವುದೇ ಅಪಾಯಕ್ಕೆ ಈಡು ಮಾಡುವುದಿಲ್ಲ.

(ಸಿ) ದ್ರವ್ಯತ ಹಾನಿ ಸಂಭವ

ಕಂಪನಿಯು ಒಂದು ವೇಳೆ ಸಾಲವನ್ನು ಪಡೆದುಕೊಂಡಿದ್ದಲ್ಲಿ ಅಗ ಇದು ಹಣಕಾಸಿನ ಹೊಣೆಗಾರಿಕೆಯಿಂದ ಎದುರಿಸಲು ತುಂಬಾ ಕಷ್ಟಕರವಾಗಿರುತ್ತದೆ ಮತ್ತು ಇಂತಹವುಗಳನ್ನು ನಗದು ರೂಪದಲ್ಲಿ ಅಥವಾ ಬೇರ ಹಣಕಾಸಿನ ಅಸ್ತಿಯ ಮುಖಾಂತರ ತೀರಿಸಬೇಕಾಗುತ್ತದೆ. ಹಣಕಾಸಿನ ವ್ಯವಹಾರವನ್ನು ಮುಚ್ಚಿಡಲು ಹಣಕಾಸಿನ ಅಸ್ತಿಯ ವ್ಯವಹಾರವು, ಒಳಗೊಂಡಿರುತ್ತದೆ. ಮತ್ತು ಹಣಕಾಸಿನ ಬಂಡವಾಳ ಚಾಲ್ತಿಯಲ್ಲಿರಬೇಕು. ಕಂಪನಿಯ ಎಲ್ಲಾ ವ್ಯವಹಾರವು ಸಂಪೂರ್ಣವಾಗಿ ಸ್ಥಗಿತವಾಗಿರುತ್ತದೆ. ಕಂಪನಿಯು ಒಂದು ವೇಳೆ ಸಾಲ ಎನಾದರೂ ನಿಂತಿಲ್ಲ ಇದನ್ನು ತಿರಿಸಲು ಶಕ್ಯವಾಗಿರುವುದಿಲ್ಲ

(ಡಿ) ಕಾರ್ಯಚರಣೆಯ ಹಾನಿ ಸಂಭವ :-

ಚಲಾವಣೆಯ ಜವಾಬ್ದಾರಿಯ ಅಪಾಯವಾಗಿದ್ದು ಇದು ಚಲಾವಣೆಗೆ ವಿಫಲವಾಗಿರುತ್ತದೆ, ಕಾರಣವೇನೆಂದರೆ, ವ್ಯವಸಾಯ, ಅವ್ಯವಸ್ಥೆಯಾಗಿದ್ದು ಅಥವಾ ತಾಂತ್ರಿಕ ವಿಫಲತೆಯು ಸಹ ಆಗಬಹುದು ಮೋಸ ಮಾಡುವುದು ಜವಾಬ್ದಾರಿ ನಿರ್ವಹಿಸುವುದು ಇತ್ಯಾದಿ ಎಲ್ಲವು ಸಹ ಅಪಾಯವಾಗಿರುತ್ತದೆ. ಕಾರಣವೇನೆಂದರೆ ವ್ಯಾಪಾರ ವಹಿವಾಟುಗಳು ನಡೆಯುತ್ತಾ ಇಲ್ಲಾ ನಡೆದೇ ಇರುವುದಿಲ್ಲ ಕಂಪನಿಯ ಯಾವುದೇ ಚಲಾವಣೆಯ ಚಾಲ್ತಿಯ ಅಪಾಯವನ್ನು ತಗೆದುಕೊಂಡು ಬಹಿರಂಗವನ್ನು ಮಾಡುವುದಕ್ಕೆ ಅಗುವುದಿಲ್ಲ.

(ಇ) ಕಾನೂನು ಸಂಭವ :-

ಕಂಪನಿಯು ಕಂಟ್ರಾಕ್ಟ್ ಜೊತೆಯಲ್ಲಿ ಪ್ರಂದದವಾಗಿರುತ್ತದೆ ವ್ಯಾಪಾರದ ವಹಿವಾಟು, ಕಂಟ್ರಾಕ್ಟ್ ವ್ಯಾಪಾರಕ್ಕೆ ಸಂಬಂಧಿಸಿದಂತೆ ಒಂದು ವೇಳೆ ವ್ಯಾಪಾರದಲ್ಲಿ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾಗಿದ್ದಲ್ಲಿ, ಅಂತಹ ಸಂದರ್ಭದಲ್ಲಿ ಮಾತ್ರ ಕಾನೂನಿನ ಅಭಿಪ್ರಾಯವನ್ನು ಪಡೆದುಕೊಳ್ಳಬೇಕಾಗುತ್ತದೆ ಮತ್ತು ಕಾನೂನು ತಜ್ಞರ ಅಭಿಪ್ರಾಯವನ್ನು ಹೊರಗಡೆಯಿಂದ ಪಡೆದು ಕೊಳ್ಳಬೇಕಾದ ಅನಿರ್ವಾಯಿತೆ ಅಗುತ್ತದೆ ಕಂಪನಿಯ ಹಾಲೀ ಸ್ಥಿತಿಯಲ್ಲಿ ಇರುವುದು, ಯಾವುದೇ ರೀತಿಯಲ್ಲಿ ಅಪಾಯವನ್ನು ತಡೆದುಕೊಳ್ಳುವ ರೀತಿಯಲ್ಲಿ ಇರುತ್ತದೆ.

13. ಪ್ರಥಮ ಬಾರಿ ಭಾರತದ ಲೆಕ್ಕಮಾನದಂಡಗಳ (IND-AS) ಅಳವಡಿಕೆಯ ಟಿಪ್ಪಣಿಗಳು :-

(1) ಕರ್ನಾಟಕ ಪಲ್ಫ್‌ವುಡ್ ನಿಯಮಿತ ಈ ಕಂಪನಿಯನ್ನು ಜಂಟಿ ವಲಯದಲ್ಲ ಸ್ಥಾಪಿಸಲಾಯಿತು ಇದರ ಉದ್ದೇಶವೇನೆಂದರೆ ನೀಲಗಿರಿಯ ಮರವನ್ನು ಕೊಯ್ಯುವುದು ಮತ್ತು ಮಾರಾಟ ಮಾಡುವುದಕ್ಕಾಗಿ, ಮರದ ತಿರುಳುಗಳನ್ನು ಶೀಘ್ರವಾಗಿ ಬೆಲೆಯುವ ಇಂತಹ ವರ್ಗದ ಮರಗಳನ್ನು ಇದು, ಮರದ ತಿರುಳು (ಪಲ್ಫ್) ಆರ್ಥಿಕ ಮತ್ತು ಸಾಮರ್ಥ್ಯದ ದೃಷ್ಟಿಯಿಂದ ಬೆಳೆಸಬೇಕಾಗುತ್ತದೆ ಆದಾಗ್ಯೂ, ಸಂಯೋಜನೆಯ ತರುವಾಯ, ಕಂಪನಿಯು ಜನಗಳಿಂದ ವಿರೋಧವನ್ನು ಕಟ್ಟಿಕೊಳ್ಳಲಾಯ್ತು.

ಸ್ಥಳೀಯ ಜನಗಳು ಇದರ ವಿರುದ್ಧವಾಗಿ ಕಂಪನಿಯ ಹಗೆತನವನ್ನು ಬೆಳೆಸಿದರು, ಜನಗಳು (ಜನಗಳು) ಗ್ರಾಮದ ಹಕ್ಕನ್ನು ಸರ್ಕಾರದ ಮೂಲಕ ನಿರ್ದೇಶಿಸಿ ನಮಗೆ ತೊಂದರೆಯನ್ನು ಕೊಡುತ್ತಾ ಇರುತ್ತಾರೆಂಬ ಭಾವನೆಯ, ಸ್ಥಳೀಯ ಜನಗಳಲ್ಲ ಬೇರೂರಿತು, ಸಾರ್ವಜನಿಕ ಹಿತಾಸಕ್ತಿಯ ಕೇಸನ್ನು ಸಹ ನ್ಯಾಯಾಲಯದಲ್ಲಿ ಕಂಪನಿಯ ವಿರುದ್ಧವಾಗಿ ಹಾಕಲಾಯ್ತು ಇದು ಅರಣ್ಯಇಲಾಖೆಯವರು ಗುತ್ತಿಗೆ ನೀಡಿರುವುದರ ಬಗ್ಗೆ ಹಾಕಲಾಯ್ತು ಸಾಲದಕ್ಕೆ ಅರಣ್ಯ (ಸಂರಕ್ಷಣೆ) ಕಾಯ್ದೆ, 1980ರ,

ಕಾನೂನುನ್ನು ಈ ಕಂಪನಿಯು ಸ್ವಾಧೀನದ ಬಗ್ಗೆ ತದರೂಜ್ಜಯ ಅದೇಶವನ್ನು ಕೊಡಲಾಯ್ತು ಕೆಪಿಎಲ್ ಪ್ರಾಜೆಕ್ಟ್ ಯೋಜನೆಯ ವ್ಯಾಪಾರಿ ದಾರಿಯ ಪರಿಣಾಮವು ಕಾನೂನು ಹೋರಾಟದಲ್ಲಿ ನಿಧಾನವಾಗುತ್ತದೆ. ಇದರಿಂದ ಕಂಪನಿಯು, ಬ್ಯಾಂಕಿನ ಸಾಲವನ್ನು ಪಡೆಯಲು ಮತ್ತು ಪ್ಲಾಟಿಂಷನ್ (ಮರಗಳ ತೂಪು) ಬೆಳೆಯಲು ನಿರ್ವಹಣೆಮಾಡಲು ಸಾಧ್ಯವಾಗಲಿಲ್ಲ.

3) ಆಸ್ತಿಗಳನ್ನು ಅಂದರೆ ಆಸ್ತಿಯ ಮೌಲ್ಯವನ್ನು ಸಾಗಿಸುವುದಕ್ಕೆ ಉಪಯೋಗಿಸಿ, ಸ್ಥಾವರ ಮತ್ತು ಉಪಕರಣ ಸ್ಪರ್ಶಾತೀತ ಆಸ್ತಿಗಳು (ಮುಟ್ಟಲಾಗದ ಆಸ್ತಿಗಳು) ಮತ್ತು ಬಂಡವಾಳದ ಆಸ್ತಿಗಳು, ಇದು ಭಾರತೀಯ ಲೆಕ್ಕ ಮಾನದಂಡ (IND-AS) ಇಂಡಎಸ್ (ಐಎನ್‌ಡಿ ಎಸ್) ಸ್ಥಿತ್ಯಂತರದ ದಿನಾಂಕದವರೆಗೂ ಸಹ ಅನ್ವಯವಾಗುತ್ತದೆ. (ಇದನ್ನು ಈ ಹಿಂದಿನ, ಜಿಎಎಪಿಯ ಜೊತೆಗೆ ಹೊಂದಿಕೆಯ ಲೆಕ್ಕದಂತೆ ಪರಿಗಣಿಸಲಾಗುತ್ತದೆ ಮತ್ತು ಇಂಡಎಸ್ 101(ಇಂಡಎಸ್ 101) ರಂತೆ, ಇದನ್ನು ಸರಿದೂಗಿಸಿದ ಮೇಲೆ, ಆದೇಶವಾಗಿಲ್ಲದ ದಿವಸದ ಹೊಣೆಗಾರಿಕೆಗೆ ಸಂಬಂಧಿಸಿದಂತೆ ಆಗಿರುತ್ತದೆ).

ಭಾರತೀಯ ಲೆಕ್ಕ ಮಾನದಂಡ (IND-AS 101) ಅನುಮತಿಯಂತೆ, ಕಂಪನಿಯ ಎಲ್ಲಾ ಆಸ್ತಿಗಳಿಗೂ ಸಹ, ಹಿಂದಿನ ಜಿಎಎಪಿಯಂತೆಯ, ಮೌಲ್ಯವನ್ನು ನಿರ್ಧರಿಸಲು ನಿರ್ಧರಿಸಿತು. ಸ್ಥಾವರ ಮತ್ತು ಉಪಕರಣಗಳು, ಇದೇ ರೀತಿಯಾನ ಬಂಡವಾಳದ ಆಯ್ಕೆಯನ್ನು ಸಹ ಇದೇ ರೀತಿಯಲ್ಲಿ ಮಾಡಲಾಯ್ತು. ಆಸ್ತಿಯನ್ನು ಮುಂದುವರಿಸಿ, ಇದರ ಮೌಲ್ಯವನ್ನು ಸ್ಥಾವರ ಮತ್ತು ಉಪಕರಣ ಮೇಲ್ಕಂಡಂತೆ ಸರಿಪಡಿಸಿಕೊಂಡು, ಹೊಣೆಗಾರಿಕೆಯನ್ನು ಆದೇಶದ ಪೂರ್ವದಲ್ಲಿ ಮಾಡಲಾಗಿದೆ.

3) ಗುತ್ತಿಗೆಯು ಒಪ್ಪಿರುವ ಬಗ್ಗೆ ನಿರ್ಧರಿಸುವುದು.

Ind As 101, ಇದು, ಐಚ್ಛಿಕ ವಿನಾಯ್ತಿ ಅನುಮತಿ ಅಸ್ತಿತ್ವದ ಮೇಲೆ ಬರುತ್ತದೆ Ind As (Ind As 17) ರ ಸಂಬಂಧಿಸಿದ ಕೋರಿಕೆಯು ಅನ್ವಯವಾಗುತ್ತದೆ ಇದನ್ನು ಹಾಲೀ ಇರುವ ತಾರೀಖಿನ ಬದಲಾವಣೆಯ ಹಾಲೀ ಇರುವ ತಾರೀಖಿನವರೆಗೂ ವಾಸ್ತವಿಕ ಅಂಶವನ್ನು ಮತ್ತು ಸಂಧರ್ಭವನ್ನು ಪರಿಗಣಿಸಲಾಗುವುದು (ವ್ಯವಸ್ಥೆಯನ್ನು ತೂಡಿಗಿರುವ ತನಕದವರೆಗೂ ಸಹ)

4) Ind As 101(Ind As 101) ಅನುಮತಿ ವಿಶೇಷವಾಗಿ ಸಮಾನಾದ ಬಂಡವಾಳಕ್ಕೆ ಅಸ್ತಿತ್ವದ ಹೊಂದಾಣಿಕೆಯಾಗುತ್ತದೆ. (ಇದು, ಜಂಟಿ ಒಡೆತನದ ಏರ್ಪಡಿಸುವುದು ಸಂಸ್ಥೆ, ಸಬ್ಸಿಡರಿ ಸಮಾನದ ಬಂಡವಾಲವನ್ನು ಅಥವಾ ಇತರೆ) ಇದು, ನ್ಯಾಯಯುತವಾದ ಬೆಲೆಯಾಗಿರುತ್ತದೆ. ಇದು, ವಿಸ್ತಾರವಾದ ವರಮಾನಕ್ಕೆ (FVOCIL) ವಾಸ್ತವಿಕ ಅಂಶ ಮತ್ತು ಸಂಧರ್ಭಕ್ಕೆ ಅನುಗುಣವಾಗಿ ಇಂಡಎಸ್ (ಐಎನ್‌ಡಿ ಎಎಸ್ ಇದು ಪ್ರಾರಂಭವಾದ ಅಸ್ತಿತ್ವದ್ದಾಗಿರುತ್ತದೆ. ಇತರೇ ಅಸ್ತಿತ್ವದ ವರ್ಗೀಕರಣವನ್ನು ನ್ಯಾಯಯುತವಾದ ಬೆಲೆಯಂತೆ. ಲಾಭಾ ಅಥವಾ ನಷ್ಟದಂತೆ ವರ್ಗೀಕರಿಸಲಾಗಿದೆ. (FVTPL) ಕಂಪನಿಯು, ತನ್ನ ರಿಯಾಯ್ತಿಯನ್ನು, ಬಂಡವಾಳವನ್ನು ಸಮಾನಾದ ಶೇರಿನ ಮುಖಾಂತರ ಅಂದರೆ FVOCIL ಬದಲಾವಣೆಯ ತಾರೀಖಿನಿಂದ ಎಫ್‌ವಿಒಸಿಐ ನಂತೆ ಶೇರಿನಂತೆ ಪಡೆದಿರುತ್ತದೆ.

5) ಆಸ್ತಿಯ ಬೆಲೆ, ಸ್ಥಾವರ ಮತ್ತು ಉಪಕರಣ ಸಹ ಸೇರಿ ಹೊಣೆಗಾರಿಕೆಯು ಆದೇಶವಾಗದಿರುವ ಬಗ್ಗೆ :

Ind As -101ರಂತೆ ಅಸ್ತಿತ್ವಕ್ಕೆ ಅನುಮತಿಸಲಾರಿದ, ಮತ್ತು ಇದರ ಬದಲಾವಣೆಯನ್ನು ವ್ಯತ್ಯಾಸವಾಗುವ ಕೋರಿಕೆಯಂತೆ ಹೊಣೆಗಾರಿಕೆ, ಇದು, IndAs ಬದಲಾವಣೆಯಂತೆ ಅಂದರೆ ಬದಲಾವಣೆಯ ಮುಂಜಿಗೆ ಇದರ ಹೊಣೆಗಾರಿಕೆಯಾಗಿರುತ್ತದೆ.

ಇದರ ಅಸ್ತಿತ್ವವು ಈ ಕೆಳಗೆ ಕಂಡಂತೆ ಇರುತ್ತದೆ.

1. ಇದು IND-AS 37 ಮತ್ತು ಭಾರತೀಯ ಲೆಕ್ಕಮಾನದಂಡ (IND-AS) ಅಸ್ತಿತ್ವದ ತಾರೀಖಿನಿಂದ ಹೊಣೆಗಾರಿಕೆಯಾಗಿರುತ್ತದೆ.
- 2) ಅನುಬಂಧ-ಎ ಮತ್ತು ಭಾರತೀಯ ಲೆಕ್ಕಮಾನದಂಡ (IND - AS) 16 ಹೊಣೆಗಾರಿಕೆಯು ಅನ್ವಯವಾಗುತ್ತದೆ. ಯಾವಾಗ ಹೊಣೆಗಾರಿಕೆಯು, ಸಂಬಂಧಿಸಿದ್ದು ಆಗಿದ್ದು, ಇದು, ಅಂದಾಜು ಮಾಡುವ ಹಣವು, ಸಂಬಂಧಿಸಿದ ಅಸ್ತಿಯನ್ನು ಸಹ ಸೇರಿಲೆಕ್ಕವನ್ನು ಹಾಕಬೇಕಾಗುತ್ತದೆ. ಇದನ್ನು ಲೆಕ್ಕ ಹಾಕುವಾಗ, ಅಪಾಯದ ಚಾರಿತ್ರಕ ರಿಯಾಯ್ತಿಯ ತಾರೀಖಿನ ಹೊಣೆಗಾರಿಕೆಯನ್ನು ಪಡೆದುಕೊಂಡು, ಮತ್ತು ವಿದಾಯದ (ವಿರಾಮದ) ಹೊಣೆಗಾರಿಕೆಯನ್ನು ಸಹ ಪರಿಣಾಮ ಬೇಕಾಗುತ್ತದೆ.
- 3) ಇದರ ಹಣವನ್ನು ಒಟ್ಟಾಗಿ ಸಂಗ್ರಹವಾಗಿರುವ ಹಣದಂತೆ, ಸವಕಳಿಯನ್ನು ಸಹ ಲೆಕ್ಕ ಹಾಕತಕ್ಕದ್ದು, ಅಸ್ತಿತ್ವದ ತಾರೀಖಿನ ಭಾರತೀಯ ಲೆಕ್ಕಮಾನದಂಡ (IND - AS) ತಾರೀಖಿನವರೆಗೂ ಸಹ, ಚಾಲ್ತಿಯ ಅಂದಾಜು ಪಟ್ಟಿಯಂತೆ (ಅಂದಾಜು), ಇದು

ಆಸ್ತಿಯ ಉಪಯೋಗ ಲೆಕ್ಕಚಾರದಂತೆ ಮಾಡಬೇಕು, ಭಾರತೀಯ ಲೆಕ್ಕಮಾನದಂಡ (IND - AS) ನಂತೆ ಸವಕಳಿಯ ಕಾರ್ಯಾನುಸೂಚಿ ಅಥವಾ ಕಾರ್ಯನೀತಿಯನ್ನು ಅನುಸರಿಸಿ ಮಾಡತಕ್ಕದ್ದು. ಕಂಪನಿಯು ಇದನ್ನು ಆಯ್ಕೆ ಮಾಡಿಕೊಂಡಿತು.

### 1.) ಅಂದಾಜು ಪಟ್ಟಿ :

ಭಾರತೀಯ ಲೆಕ್ಕಮಾನದಂಡ 101 (IND - AS 101), ಅಸ್ತಿತ್ವದ ಅಂದಾಜು ಪಟ್ಟಿ, ಇದರ ಜೊತೆಗೆ Ind As ತಾರೀಖಿನ, ಅಸ್ತಿತ್ವ ಮತ್ತು ಭಾರತೀಯ ಲೆಕ್ಕಮಾನದಂಡ (IND - AS) ಇದು ಹೊಲಿಕೆಯ ಅವಧಿಯ ಕೊನೆಯ ತನಕ ಇದನ್ನು ಅಸ್ತಿತ್ವದ ಮೊದಲನೆಯದಾಗಿ, ಭಾರತೀಯ ಲೆಕ್ಕಮಾನದಂಡ (IND - AS) ಹಣಕಾಸಿನ ಹೇಳಿಕೆಯಂತೆ ಇದು ಸಂಧರ್ಬಕ್ಕೆ ಅನುಗುಣವಾಗಿ ಆಗುತ್ತದೆ. ಹಿಂದಿನ GAAPಯಂತೆ ಒಳಗೊಂಡಿರತಕ್ಕ ಅಂದಾಜು ಪಟ್ಟಿಯಂತೆ ಅದೇ ತಾರೀಖಿನಂತೆ ಮಾಡತಕ್ಕದ್ದು, ಇದು ಒಂದು ವೇಳೆ ಅಂದಾಜುಪಟ್ಟಿಯಲ್ಲಿ ತಪ್ಪು ಕಂಡುಬಂದಲ್ಲಿ, ಆದಾಗ್ಯೂ ಇದರಲ್ಲಿ ಆಕ್ಷೇಪಣೆಯು ಸಾಕ್ಷ್ಯದಾರರ ಸಮೇತವಾಗಿರತಕ್ಕದ್ದು, ಆದಾಗ್ಯೂ ಸಹ, ಇದು ಲೆಕ್ಕಚಾರದ ಪಾಲಿಸಿಗೆ ಅಂದರೆ ಕಾರ್ಯ ನೀತಿಗೆ, ಅನುಸರಿಸಿಕೊಂಡು ಇದು ವ್ಯತ್ಯಾಸ ಹೆಚ್ಚಿನ ಮಟ್ಟದಲ್ಲಿ ಆಗದೇ ಇರತಕ್ಕದ್ದು.

ಭಾರತೀಯ ಲೆಕ್ಕಮಾನದಂಡ 101 (IND - AS 101), ಅರ್ಜಿಯ, ಕೋರಿಕೆಯಂತೆ ಕೆಲವು ಅಂದಾಜುಪಟ್ಟಿ, ಇದು ಈ ಹಿಂದಿನ GAAP ಕೋರಿಕೆಯಂತೆ, ಕೆಲವು ಅಂದಾಜು ಪಟ್ಟಿಯಂತೆ ಮಾಡತಕ್ಕದ್ದು, ಇದು ಕೆಲವು ಷರತ್ತುಗಳನ್ನು ಅನ್ವಯವಾಗುವಂತೆ ಬೆಳಕು ಚೆಲ್ಲಬೇಕಾಗುತ್ತದೆ. ಇದು ಅ ಬದಲಾವಣೆಯ ತಾರೀಖಿನಿಂದ ಅನ್ವಯವಾಗುತ್ತದೆ. (IND - AS) ಪ್ರಾರಂಭವಾಗಿ ಬಾಲನ್ಸ್ ಶೀಟ್‌ನ್ನು ತಯಾರು ಮಾಡತಕ್ಕದ್ದು ಅಥವಾ ಕೊನೆಯ ಹೊಲಿಕೆಯ ಅವಧಿಯಾಗಿರುತ್ತದೆ (ಭಾರತೀಯ ಲೆಕ್ಕಮಾನದಂಡ ಮಾಹಿತಿಯ ಹೊಲಿಕೆಯಂತೆ, ಹಾಲೀ ಲೆಕ್ಕ ಹಾಕುವುದು)

(3):, ದಿನಾಂಕ :- 07-02-2005 ರಂದು ಕಂಪನಿಯ ಎಲ್ಲಾ ವಹಿವಾಟನ್ನು ಮುಚ್ಚಲಾಯ್ತು ಕರ್ನಾಟಕ ಸರ್ಕಾರದ ಅದೇಶದ ಅನ್ವಯ ಇದರ ನಡುವಳಿಕೆ ಅದೇಶದ ನಂಬರು DPAER 56 ARU 2002, ಬೆಂಗಳೂರು ದಿನಾಂಕ: 27ನೇ ಜೂನ್, 2005 ರಂದು ಅದೇಶವನ್ನು ಮಾಡಿರುತ್ತಾರೆ ಕಂಪನಿಯನ್ನು ನಿರ್ದೇಶನದ ಅನ್ವಯ ಮುಚ್ಚಲಾಯ್ತು ಅದಾಗ್ಯೂ ಸಹ ಕಂಪನಿಯು ಹಣದ ಹೊಣೆಗಾರಿಕೆಯ ನಡುವಳಿಕೆಯ ಹಂಚಿಕೆಯು ಇನ್ನೂ ಇತ್ಯರ್ಥವಾಗಿರುವುದಿಲ್ಲ ಮತ್ತು ಸರ್ಕಾರಿ ನೌಕರರ ವೇತನ ಮತ್ತು ಬಾಕಿ ಹಣವನ್ನು ಸಹ ಇನ್ನೂ ಇತ್ಯರ್ಥಪಡಿಸಿರುವುದಿಲ್ಲ.

### (ಬಿ) ಇಂಡ್ ಎಎಸ್‌ಯ ಬಗ್ಗೆ ಸ್ಥಿತಿತ್ವದ ವಿವರಣೆ :-

10 (1) ಇದನ್ನು ಟಿಪ್ಪಣಿಯಲ್ಲಿ ಹೇಳಿರುವಂತೆ ಇದು ಕಂಪನಿಯ ಮೊದಲನೆಯ ಹಣಕಾಸಿನ ಸ್ಥಿತಿಯಾಗಿದ್ದು, ಇದನ್ನು ಭಾರತೀಯ ಲೆಕ್ಕಮಾನದಂಡ (IND - AS) ರೀತಿಯಲ್ಲಿ, ತಯಾರು ಮಾಡಲಾಯ್ತು ಕಂಪನಿಯ ತನ್ನ ಹಣಕಾಸಿನ ಹೇಳಿಕೆಯಂತೆ ಕಂಪನಿಯು ಇದನ್ನು ತಯಾರು ಮಾಡಿ, ಇದನ್ನು ಕಂಪನಿಯ ನಿಯಮ, 2006 ರಂತೆ, (ಲೆಕ್ಕದ ಪ್ರಕಾರ) ಮಾಡಲಾಗಿರುತ್ತದೆ. ಇದನ್ನು ಸೆಕ್ಷನ್ 133 ಅಧಿನಿಯಮ ಮತ್ತು ಈ ಅಧಿನಿಯಮ ಕಾಯ್ದೆ ಪ್ರಕಾರ, ಇದಕ್ಕೆ ಸಂಬಂಧಪಟ್ಟ ಹಾಗೇ ಮಾಡಲಾಗಿರುತ್ತದೆ ದಿನಾಂಕ :- 24-10-1991 ರಂದು ಕರ್ನಾಟಕ ರಾಜ್ಯದವರು ಒಂದು ನಿಶ್ಚಯಿಸಿರುವುದು

ಏನೆಂದರೆ ಇದರ ಕಾರಣವೇನೆಂದರೆ, ಕರ್ನಾಟಕ ಪಲ್ಫ್‌ವುಡ್ ನಿಯಮಿತದ ಕಂಪನಿಯನ್ನು ಮುಚ್ಚಲು ನಿರ್ದೇಶಿಸಿದರು ಎಂಬುದಾಗಿ ತಿಳಿದು ಬಂತು ಕಂಪನಿಯ 13:91 ಕೋಟಿರೂಪಾಯಿಗಳ ಸಾಲವನ್ನು ಕರ್ನಾಟಕ ಸರ್ಕಾರದ ಅದೇಶದ ನಂಬರು FEE143 AFPC 98 ಬೆಂಗಳೂರು ದಿನಾಂಕ : 27-03-2001 ರಂದು ಇದರ ಅದೇಶಾನ್ವಯ, ಸಂಬಳವನ್ನು ಬಟಾವಡ ಮಾಡಿದೇ ಇರುವವರಿಗೂ ಮತ್ತು ಶಾಸನತ್ಮಕವಾಗಿ ಬಾಕಿ ಇರುವವರಿಗೂ ಸಹ ಕೊಡಬೇಕಾಗುತ್ತದೆ. ಕಂಪನಿಯನ್ನು ಮುಚ್ಚಲು ಇದರ ಅನುಕೂಲಕ್ಕಾಗಿ ಕರ್ನಾಟಕ ಸರ್ಕಾರದವರು ಇದರ ಅದೇಶದ ಅನ್ವಯ ದಿನಾಂಕ: 15ನೇ ಜೂನ್, 2005 ರಂದು, ಕೆಎಫ್‌ಡಿಎಲ್ ಮುಖಾಂತರ ಸಾಲವನ್ನು ಇದು ಪರಿವರ್ತನಾ ಸಾಲವೆಂದು ಪರಿಗಣಿಸಿ 13:91 ಕೋಟಿ ರೂಪಾಯಿಗಳ ಸಮಾನಾದ ಶೇರು ಬಂಡಾವಾಳಕ್ಕಾಗಿ ಕೊಡಲಾಯ್ತು ಇದನ್ನು ಶೇರು ಅರ್ಜಿಯ ಹಣವೆಂದು ತೀರ್ಮಾನವಾಗಿಲ್ಲದ ಹಂಚಿಕೆಯ ಹಣವೆಂದು ತೋರಿಸಲಾಗಿದೆ. ಕಂಪನಿಯು ಇದರಂತೆ 2018-19ನೇ ಸಾಲಿಗೆ ಅಧಿಕೃತ ಶೇರಿನ ಬಂಡಾವಳವನ್ನು ತದನಂತರ ಹೆಚ್ಚಿಸಲಾಯ್ತು ಮತ್ತು ಶೇರುಗಳನ್ನು ಹಂಚಲು ಪ್ರಾರಂಭಿಸಿದರು ಈ ರೀತಿಯಾಗಿ ಕಂಪನಿಯ ನೆಟವರ್ಕ್ ಸಂಪೂರ್ಣವಾಗಿ

ಕಸೆದುಕೂಂಡಿತು.

ಕಂಪೆನಿಯು, ಮೇಲ್ಕಂಡ ಕೋರಿಕೆಗೆ ಅನುಗುಣವಾಗಿ ಸಮಂಜಸವಾಗಿ ಲೆಕ್ಕಚಾರವನ್ನು ಮಾಡತಕ್ಕದ್ದು, ಅರ್ಥ ಬರುವ ರೀತಿಯಲ್ಲಿ ಅಂದಾಜು ಪಟ್ಟಿಯನ್ನು ತಯಾರು ಮಾಡಿ, ಹಣಕಾಸಿನ ಹೇಳಿಕೆಯನ್ನು ಈ ಹಿಂದಿನ ಜಿಎಎಪಿಯಂತ, ಕೋರಿಕೊಂಡಿರುವುದಿಲ್ಲಾ ಅದು ಈ ಕೆಳಕಂಡಂತೆ ಇರುತ್ತದೆ.

- \* ನ್ಯಾಯಯುತವಾದ ಬೆಲೆಯು, FVTPL ಮತ್ತು ಅಥವಾ IFVOCL ಹಣಕಾಸಿನ ವ್ಯವಹಾರವಾಗಿರುತ್ತದೆ.
- \* ನ್ಯಾಯಯುತವಾದ ಬೆಲೆಯು, ಬಾಯಾಲಾಜಿಕಲ್ ಆಸ್ತಿಯಾಗಿದ್ದು, ನ್ಯಾಯಯುತವಾದ ಮಾರಾಟವಾದ ಬೆಲೆಗಿಂತ, ಕಮ್ಮಿಗೆ ಲೆಕ್ಕಹಾಕತಕ್ಕದ್ದು.
- \* ಸಾಲದ ವ್ಯವಹಾರದಲ್ಲಿ ನೀರಿಕ್ಷ ಮಟ್ಟದಲ್ಲಿ, ಹಾನಿಯನ್ನು ಹಣಕಾಸಿನ ಆಸ್ತಿಯ ಮೌಲ್ಯವು ಹಾಕಬೇಕಾಗುತ್ತದೆ. (ಬೆಲೆ ನಿರ್ಧರಿಸಬೇಕಾಗುತ್ತದೆ).
- \* ಹಣಕಾಸಿನ ಉಪಕರಣದ ಬಗ್ಗೆ ವಿನಯಿಯನ್ನು ನಿರ್ಧರಿಸಲಾಗುವುದು.
- \* ಆದೇಶದ ಪೂರ್ವಕ್ಕೆ ಆದರದೇ ಆದೇಶವಾಗುವ ಮುಂಚೆ ಹೊಣೆಗಾರಿಕೆಯ ರಿಯಾಯಿತಿ ಬೆಲೆಗೆ ನಿರ್ಧರಿಸಲಾಗುವುದು.

## 2) ವರ್ಗೀಕರಣ ಮತ್ತು ಹಣಕಾಸಿನ ಆಸ್ತಿಯ ಬಗ್ಗೆ :

ಭಾರತೀಯ ಲೆಕ್ಕಮಾನದಂಡ 101 (IND - AS 101) . ಇದರ ಕೋರಿಕೆಯ ಅಸ್ತಿತ್ವದ ವರ್ಗೀಕರಣವು, ವಾಸ್ತವಿಕ ಅಂಶ ಮತ್ತು ಸಂದರ್ಭಕ್ಕೆ ಅನುಗುಣವಾಗಿ, ಬದಲಾವಣೆಯ ತಾರೀಖಿಗೆ ಮತ್ತು ಹಾಲೀ ತಾರೀಖಿನಿಂದ, ಲೆಕ್ಕಹಾಕತಕ್ಕದ್ದು, ಆದರೆ, ಈ ಹಿಂದಿನ ಅರ್ಜಿಯ ವಾಸ್ತವಿಕವಾಗಿ ಕೂಡಿರುವುದಿಲ್ಲಾ, ಆದ್ದರಿಂದ ಕಂಪೆನಿಯು, ಹಣಕಾಸಿನ ವರ್ಗೀಕರಣವನ್ನು ಅಂದರೆ ಹಣಕಾಸಿನ ಆಸ್ತಿಯ ವರ್ಗೀಕರಣವನ್ನು ನಿಶ್ಚಯಿಸುವುದು ವಾಸ್ತವಿಕ ಅಂಶ ಮತ್ತು ಸಂದರ್ಭಕ್ಕೆ ತಕ್ಕಂತೆ ಅನುಗುಣವಾಗಿ ಬದಲಾವಣೆಯ ತಾರೀಖಿನಿಂದ ಮಾಡತಕ್ಕದ್ದು, ಹಣಕಾಸಿನ ಆಸ್ತಿಯ, ಹಿಂದಿನ ಲೆಕ್ಕಚಾರದಂತೆ ಮಾಡುವುದಕ್ಕೆ ಆಗುವುದಿಲ್ಲ. ಇದು ಈಗಿನ ಪರಿಸ್ಥಿತಿಗೆ ಅನುಗುಣವಾಗತಕ್ಕದ್ದು.



ಇಕ್ವಿಟಿಯ ಸಾಮರಸ್ಯ

(ರೂ. ಲಕ್ಷಗಳಲ್ಲಿ)

	ವಿವರಗಳು	ಹಿಂದಿನ ಜಿಎಎಪಿ	IND - AS ಮೇಲೆ ಪರಿವರ್ತನೆ ಹೊಂದಾಣಿಕೆ	IND - AS	ಹಿಂದಿನ ಜಿಎಎಪಿ	IND - AS ಮೇಲೆ ಪರಿವರ್ತನೆ ಹೊಂದಾಣಿಕೆ	IND - AS
		31-3-2017			1-ಏಪ್ರಿಲ್-2016		
I	ಆಸ್ತಿಗಳು						
1	ಪ್ರಸಕ್ತ ವರ್ಷವಲ್ಲದ ಆಸ್ತಿಗಳು						
a	ಹಣಕಾಸು ಆಸ್ತಿಗಳು	-	-	-	-	-	-
(i)	ಸಾಲಗಳು	-	-	-	-	-	-
b	ಇತರೆ ಪ್ರಸಕ್ತ ವಲ್ಲದ ಆಸ್ತಿಗಳು	0.12	-	0.12	0.12	-	0.12
	ಒಟ್ಟು ಪ್ರಸಕ್ತವಲ್ಲದ ಆಸ್ತಿಗಳು	0.12	-	0.12	0.12	-	0.12
2	ಪ್ರಸ್ತುತ ಆಸ್ತಿಗಳು						
a	ಹಣಕಾಸು ಆಸ್ತಿಗಳು	-	-	-	-	-	-
(i)	ನಗದು ಮತ್ತು ನಗದು ಸಮಾನ	8.52	-	8.52	8.81	-	8.81
	ಒಟ್ಟು ಪ್ರಸ್ತುತ ಆಸ್ತಿಗಳು	8.52	-	8.52	8.81	-	8.81
	ಒಟ್ಟು ಆಸ್ತಿಗಳು	8.64	-	8.64	8.93	-	8.93
II	ಇಕ್ವಿಟಿ ಮತ್ತು ಹೊಣೆಗಾರಿಕೆಗಳು						
1	ಈಕ್ವಿಟಿ						
a	ಈಕ್ವಿಟಿ ಷೇರು ಬಂಡವಾಳ	125.00	-	125.00	125.00	-	125.00
b	ಇತರೆ ಈಕ್ವಿಟಿ	(697.34)	-	(697.34)	-696.50	-	(696.50)
	ಒಟ್ಟು ಈಕ್ವಿಟಿ	(572.34)	-	(572.34)	-571.50	-	(571.50)
2	ಹೊಣೆಗಾರಿಕೆಗಳು						
a	ಪ್ರಸಕ್ತ ವರ್ಷದಲ್ಲದ ಹೊಣೆಗಾರಿಕೆಗಳು						
	ಇತರೆ ಪ್ರಸಕ್ತ ವರ್ಷದಲ್ಲದ ಹೊಣೆಗಾರಿಕೆಗಳು	570.39	-	570.39	570.39	-	570.39
	ಒಟ್ಟು ಪ್ರಸಕ್ತ ವರ್ಷದಲ್ಲದ ಹೊಣೆಗಾರಿಕೆಗಳು	570.39	-	570.39	570.39	-	570.39
3	ಪ್ರಸಕ್ತ ಹೊಣೆಗಾರಿಕೆಗಳು						
a	ಇತರೆ ಪ್ರಸಕ್ತ ಹೊಣೆಗಾರಿಕೆಗಳು	10.59	-	10.59	10.04	-	10.04
	ಇತರೆ ಪ್ರಸಕ್ತ ಹೊಣೆಗಾರಿಕೆಗಳು	10.59	-	10.59	10.04	-	10.04
	ಒಟ್ಟು ಈಕ್ವಿಟಿ ಮತ್ತು ಹೊಣೆಗಾರಿಕೆಗಳು	8.64	-	8.64	8.93	-	8.93

ಹಿಂದಿನ ಉದ್ದೇಶಕ್ಕಾಗಿ ಜಿಎಎಪಿ ಅಂಕಿಅಂಶಗಳನ್ನು IND - AS ಪ್ರಸ್ತುತಿ ಅಗತ್ಯತೆಗಳಿಗೆ ಅನುಗುಣವಾಗಿ ಮರುಹಂಚಿಕೆ ಮಾಡಿ ಕೊಳ್ಳಲಾಗಿದೆ.



ಎ. ವರ್ಷದ 31-3-2017ಕ್ಕೆ ಕೊನೆಗೊಂಡಂತೆ, ಒಟ್ಟು ಸಮಗ್ರ ಆದಾಯದ ಸಮನ್ವಯೀಕರಣ.

(ರೂ. ಲಕ್ಷಗಳಲ್ಲಿ)

	ವಿವರಣೆಗಳು	ಹಿಂದಿನ ಜಿಎಎಪಿ 31-3-2017	ಇಂಡಿಯಾಸ್ ಮೇಲೆ ಪರಿವರ್ತನೆ ಹೊಂದಾಣಿಕೆ	ಇಂಡಿಯಾಸ್ 31-ಮಾರ್ಚ್-2018
I	ಕಾರ್ಯಚಾರಣೆಗಳಿಂದ ಬಂದ ಆದಾಯ	-	-	-
II	ಇತರೆ ಆದಾಯಗಳು	10.35	-	10.35
III	ಒಟ್ಟು ಆದಾಯಗಳು (I + II)	10.35	-	10.35
IV	ಖರ್ಚುಗಳು			
	ಇತರೆ ಖರ್ಚುಗಳು	11.19	-	11.19
	ಒಟ್ಟು ಖರ್ಚುಗಳು (IV)	11.19	-	11.19
V	ತೆರಿಗೆ ಹೊರತುಪಡಿಸಿವಸ್ತುಗಳು ಹಾಗೂ ತೆರಿಗೆ (III - IV)	(0.84)	-	(0.84)
VI	ಅಸಾಧಾರಣ ವಸ್ತುಗಳು	-	-	-
VII	ತೆರಿಗೆಯ ಮೊದಲ ತೆರಿಗೆ (V - VI)	(0.84)	-	(0.84)
VIII	ತೆರಿಗೆ ಶುಲ್ಕ			
	ಪ್ರಸ್ತುತ ತೆರಿಗೆ	-	-	-
	ಮೂಂದುಡಲ್ಪಟ್ಟ ತೆರಿಗೆ	-	-	-
	ಹಿಂದಿನ ವರ್ಷಕ್ಕೆ ಸಂಬಂಧಿಸಿದ ವರಮಾನ ತೆರಿಗೆ	-	-	-
IX	ವರ್ಷದ ಲಾಭ / ನಷ್ಟ (VIII -VII)	(0.84)	-	(0.84)
X	ಇತರ ಸಮಗ್ರ ಆದಾಯ			
	A (i) ಮರು ಸಂಗ್ರಹಿಸಲಾಗದ ವಸ್ತುಗಳ ಲಾಭ / ನಷ್ಟ	-	-	-
	(ii) ವಸ್ತುಗಳಿಗೆ ಸಂಬಂಧಿಸಿದ ಆದಾಯ ತೆರಿಗೆಯ ಲಾಭ / ನಷ್ಟವನ್ನು ಮರುಸೃಷ್ಟಿಸಬಹುದು.	-	-	-
	B (i) ಲಾಭಕ್ಕೆ ಸಂಗ್ರಹಿಸಲಾಗುವ ವಸ್ತುಗಳ ನಷ್ಟ	-	-	-
	(ii) ಮರುಹಂಚಿಕೆಕೊಳ್ಳುವಂತಹ ವಸ್ತುಗಳಿಗೆ ಸಂಬಂಧಿಸಿದ ತೆರಿಗೆಯ ಲಾಭ / ನಷ್ಟ	-	-	-
XI	ಒಟ್ಟು ಸಮಗ್ರ ಆದಾಯ (IX+ X)	(0.84)	-	(0.84)

ಹಿಂದಿನ ಉದ್ದೇಶಕ್ಕಾಗಿ ಜಿಎಎಪಿ ಅಂಕಿಅಂಶಗಳನ್ನು IND - AS ಪ್ರಸ್ತುತಿ ಅಗತ್ಯತೆಗಳಿಗೆ ಅನುಗುಣವಾಗಿ ಮರುಹಂಚಿಕೆ ಮಾಡಿ ಕೊಳ್ಳಲಾಗಿದೆ.

ಸಿ. 2018 ಮಾರ್ಚ್ 31ಕ್ಕೆ ಕೊನೆಗೊಂಡ ನಗದು ಹರಿವಿನ ವಿವರಗಳು

(ರೂ. ಲಕ್ಷಗಳಲ್ಲಿ)

ವಿವರಗಳು	ಹಿಂದಿನ ಜಿಎಎಪಿ	ಇಂಡಿಯಾಸ್ ಹೊಂದಾಣಿಕೆ	ಇಂಡಿಯಾಸ್
ವ್ಯಾಪಾರದ ಚಟುವಟಿಕೆಯಿಂದ ಬಂದ ನಗದು ಹರಿವು	(-0.28)	(0.62)	(0.90)
ಕಾರ್ಯಚಟುವಟಿಕೆಯಿಂದ ನಿವ್ವಳ ನಗದು ಹಣ	-	0.62	0.62
ಹಣಕಾಸಿನ ಚಟುವಟಿಕೆಗಳಿಂದ ಬಂದ ನಗದು ಹರಿವು	-	-	-
ಸಮಾನಗಳ ಹೆಚ್ಚುವರಿ / ಕಮ್ಮಿ	(-0.28)	-	(0.28)
ಪ್ರಾರಂಭದ ಶಿಲ್ಕು ನಗದು ಮತ್ತು ನಗದು ಸಮಾನ-1-4-2016	8.81	-	8.81
ಮುಕ್ತಾಯದ ಶಿಲ್ಕು ನಗದು ಮತ್ತು ನಗದು ಸಮಾನ -31-3-2017	8.52	-	8.52

ಡಿ. 1-4-2016 ಹಾಗೂ 31-3-2017ರಂತೆ ಒಟ್ಟು ಸಮನ್ವಯೀಕರಣದ ಈಕ್ವಿಟಿ.

(ರೂ. ಲಕ್ಷಗಳಲ್ಲಿ)

ವಿವರಗಳು	31 ಮಾರ್ಚ್ 2017	1 ಏಪ್ರಿಲ್ 2016
ಒಟ್ಟು ಈಕ್ವಿಟಿ (ಷೇರುದಾರರ ನಿಧಿಗಳು) ಅದರಂತೆ		
ಹಿಂದಿನ GAAP	(572.34)	(571.50)
ಹಿಂದಿನ ಬದಲಾವಣೆಗೆ ಹೊಂದಾಣಿಕೆ	-	-
ದಾಸ್ತಾನು ಹೊಂದಾಣಿಕೆ	-	-
ಹಿಂದಿನ ಅವಧಿಯ ಹೊಂದಾಣಿಕೆಗಳು	-	-
ಯೋಜಿತ ಆಸ್ತಿಗಳ ಹೊಂದಾಣಿಕೆ	-	-
ಬದಲಾವಣೆಗಳ ಮೇಲೆ ತೆರಿಗೆಯ ಹೊಂದಾಣಿಕೆ	-	-

ಒಟ್ಟು ಈಕ್ವಿಟಿ (ಷೇರುದಾರರ ನಿಧಿಗಳು) IND - AS ರಂತೆ

ಇ. ಒಟ್ಟು ಸಮಗ್ರ ವರಮಾನದ ಸಂಧಾನ IND - AS ಮಾರ್ಚ್ 31, 2017ಕ್ಕೆ ಕೊನೆಗೊಂಡಂತೆ.

(ರೂ. ಲಕ್ಷಗಳಲ್ಲಿ)

ಸೂಚನೆ	31.03.2017 ರಂತೆ
ಹಿಂದಿನ GAAP ಪ್ರಕಾರ ತೆರಿಗೆಯ ನಂತರದ ಲಾಭ	(0.84)
ನಿಬಂಧನೆಗಳಿಗೆ ಹೊಂದಾಣಿಕೆಗಳು	-
ದಾಸ್ತಾನು ಹೊಂದಾಣಿಕೆ	-
ಹಿಂದಿನ ಅವಧಿಯ ಹೊಂದಾಣಿಕೆಗಳು	-
ಯೋಜಿತ ಆಸ್ತಿಗಳ ಹೊಂದಾಣಿಕೆ	-
ಬದಲಾವಣೆಗಳ ಮೇಲೆ ತೆರಿಗೆಯ ಹೊಂದಾಣಿಕೆ	-
ಭಾರತೀಯಲೆಕ್ಕಮಾನದಂಡಗಳ ಪ್ರಕಾರ ಒಟ್ಟು ಸಮಗ್ರಆದಾಯ	(0.84)

ಎ) ಸಂಪಾದನೆಯನ್ನು ಉಳಿಸಿಕೊಂಡಿರುವುದು :

ದಿನಾಂಕ : 1ನೇ ಏಪ್ರಿಲ್‌ನಿಂದ 31ನೇ ಮಾರ್ಚ್ 2017 ರಂತೆ, ಅಂದರೆ ಇದುವರೆಗೂ ಇದರ ಹೊಂದಾಣಿಕೆಯು, ಯಾವುದೇ ರೀತಿಯಲ್ಲಿ ಹೊಂದಾಣಿಕೆಯಾಗಿರುವುದಿಲ್ಲ.

ಬಿ) ನಗದು ಹಣದ ಹರಿವು :

(ಹಣದ ಸಮೃದ್ಧಿ) ಈ ಹಿಂದಿನ GAAPಯು, ಹಣದ ಹರಿವು ಅಥವಾ ಸಮೃದ್ಧಿಯ, ಯಾವುದೇ ರೀತಿಯಲ್ಲಿ ಮುಖ್ಯವಾಗಿ ಬಂದಿರುವುದಿಲ್ಲ ಮತ್ತು IND - AS ಕೆಳಗಡೆ ಕೇವಲ 0.46 ಲಕ್ಷದವರೆಗೂ ನೀರಿಕ್ಷಿಸಿದ್ದು, (ಈ ಹಿಂದಿನ ವರ್ಷ 0.62 ಲಕ್ಷ ರೂಪಾಯಿಗಳು) ಇದನ್ನು ಪುನರ್ ವರ್ಗೀಕರಣವಾಗಿ, ಚಾಲ್ತಿಯ ಕಾರ್ಯಕ್ರಮಕ್ಕೆ, ಅಂದರೆ 2017-18ನೇ ಸಾಲಿನ ಬಂಡವಾಳದ ಕಾರ್ಯಚಟುವಟಿಕೆಗೆ ವರ್ಗಾಯಿಸಲಾಗಿದೆ.

ಮೇಲ್ಕಂಡ ಟಿಪ್ಪಣಿಗಳು, ಹಣಕಾಸಿನ ಹೇಳಿಕೆಗೆ ಸಮಗ್ರವಾದ ಭಾಗವಾಗಿರುತ್ತದೆ.

ನಿರ್ದೇಶಕ ಮಂಡಳಿಯ ಪರವಾಗಿ

ಸಹಿ/-  
ಅವತಾರ್ ಸಿಂಹ್  
ನಿರ್ದೇಶಕರು

ಸಹಿ/-  
ಸಂಜಯ್ ಮೋಹನ್  
ಅಧ್ಯಕ್ಷರು ಮತ್ತು  
ವ್ಯವಸ್ಥಾಪಕ ನಿರ್ದೇಶಕರು

ಅಖಿಲಾಂಡಂ ಅಂಡ್ ಅಸೋಸಿಯೇಟ್ಸ್  
ಚಾರ್ಟೆಡ್ ಅಕೌಂಟೆಂಟ್ಸ್ ಪರವಾಗಿ  
ನೋಂದಣಿ ಸಂಖ್ಯೆ : 006030S


ಸಹಿ/-  
ಜಯಲಕ್ಷ್ಮೀ ವೆಂಕಟರಾಮ್  
ಪಾಲುದಾರರು  
ಸದಸ್ಯತ್ವ ಸಂಖ್ಯೆ : 0233104

ಸ್ಥಳ : ಬೆಂಗಳೂರು  
ದಿನಾಂಕ : 10.09.2018

ಸ್ಥಳ : ಬೆಂಗಳೂರು  
ದಿನಾಂಕ : 12.09.2018

# **KARNATAKA PULPWOOD LIMITED**

(A Subsidiary Company of Karnataka Forest Development Corporation Limited)



## **33<sup>rd</sup> ANNUAL REPORT 2017-2018**

### **Registered Office :**

'Vanavikas', 18<sup>th</sup> Cross, Malleswaram, Bangalore-560 003.  
Phone : 91-80-23345192, 23345711 Fax : 91-80-23461647  
email : [info@kfdcl.com](mailto:info@kfdcl.com) Website : [www.kfdcl.kar.nic.in](http://www.kfdcl.kar.nic.in)

**KARNATAKA PULPWOOD LIMITED, BANGALORE**  
(A Subsidiary Company of Karnataka Forest Development Corporation Limited)

**I N D E X**

<b>Sl. No.</b>	<b>Descriptions</b>	<b>Page No</b>
1.	Board's Directors	: 63
2.	Notice of the Annual General Meeting	: 64
3.	Board's Report	: 65
4.	Annexure to the Board Report	: 70
5.	Comments of Comptroller & Auditor General of India	: 74
6.	Independent Auditor Report	: 75
7.	Balance Sheet as at 31st March, 2018	: 88
8.	Profit & Loss as at 31st March, 2018	: 89
9.	Statement of Equity Shares for the Year 31st March 2018	: 90
10.	Cash Flow as at 31st March, 2018	: 91
11.	Notes Forming part of Accounts 1 to 10	: 92

## **KARNATAKA PULPWOOD LIMITED, BANGALORE**

*(A Subsidiary Company of Karnataka Forest Development Corporation Limited)*

### **BOARD OF DIRECTORS**

#### ***Srimathi / Sriyuths***

Chairman cum Managing Director	:	<b>Sri Sanjai Mohan, IFS</b> PCCF & Managing Director, KFDC Ltd.,
Director	:	<b>Sri Awtar Singh, IFS</b> <b>Sri R.D. Naik</b> <b>Sri Bhaskar Rao</b> <b>Sri S.T. Murulidhara</b> <b>Sri T. Rajanna</b>
Auditors	:	<b>Akhilandam &amp; Associates,</b> Chartered Accountants, # 34, Renuka Complex, New Thippasandra Road, Bangalore. E-mail : akhilandamassociates@yahoo.com
Registered office	:	"Vanaviaks" 18th Cross, Malleswaram, Bangalore-560 003.
Bankers	:	Syndicate Bank



## **KARNATAKA PULPWOOD LIMITED**

(A Subsidiary Company of Karnataka Forest Development Corporation Limited)

Corporate Identity No: U85110KA1985PLC006711  
e-mail :info@kfdcl.com

1st Floor, Vana Vikas, 18th Cross,  
Malleswaram, Bangalore-560 003.  
Phone Off.:+91-080-23345192, 23345711  
Fax :+91-080-23461647

Ref No : KPL/AGM/33/2017-18

Date : 10.09.2018

### **NOTICE OF THE ANNUAL GENERAL MEETING**

NOTICE is hereby given that the 33rd Annual General Meeting of the members of the Karnataka Pulpwood Limited will be held at 11.00 AM on Tuesday, the 13th day of November 2018 at the registered office of the Company to transact the following business:

#### **ORDINARY BUSINESS:**

1. To receive, consider and adopt the Balance Sheet as at 31st March 2018, Profit and Loss Account for the financial year ended 31st March 2018, Cash Flow Statement, together with the Board's and Auditors report thereon, including the certificate issued by the Comptroller and Auditor General of India for the year ended 31st March 2018.
2. To determine the remuneration of the Statutory Auditors as per the provisions of Section 142 of the Companies Act, 2013.

*For Karnataka Pulpwood Ltd.,*

Place : Bangalore  
Date : 10.09.2018

*Sd/-*  
**Chairman & Managing Director**

#### **Notes :**

1. A member entitled to attend and vote at the meeting, is entitled to appoint a proxy to attend and vote, instead of himself and a proxy need not be a member. Proxy Form must be lodged with the Company not less than 48 hours before the meeting.
2. The powers of appointment of Statutory Auditors vest with the Comptroller and Auditor General of India.

*For Karnataka Pulpwood Ltd.,*

Place : Bangalore  
Date : 10.09.2018

*Sd/-*  
**Chairman & Managing Director**

**KARNATAKA PULPWOOD LIMITED**

(A Subsidiary Company of Karnataka Forest Development Corporation Limited)

1st Floor, Vana Vikas, 18th Cross,  
Malleswaram, Bangalore-560 003.Corporate Identity No: U85110KA1985PLC006711  
e-mail :info@kfdcl.comPhone Off.:+91-080-23345192, 23345711  
Fax :+91-080-23461647**BOARD'S REPORT**

To

**The Shareholders,**Karnataka Pulpwood Limited,  
Bangalore-560 003.

Your Directors present the **THIRTY-THIRD** Annual Report of the Company for the year ended 31st March 2018. The Audited Accounts together with certificate issued by the Comptroller and auditor General of India are enclosed to this report.

**FINANCIAL HIGHLIGHTS**

(Rs. in lakhs)

Particulars	2017-2018	2016-2017
Gross Income	0.52	10.35
<b>Total Revenue</b>	<b>0.52</b>	<b>10.35</b>
Expenses	0.90	11.19
<b>Total Expenses</b>	<b>0.90</b>	<b>11.19</b>
Net Profit Before Tax	(0.38)	(0.84)
Provision for Tax	-	-
Net Profit After Tax	(0.38)	(0.84)
Balance of Profit brought forward	(2088.72)	(2088.34)
Balance available for appropriation	-	-
Proposed Dividend on Equity Shares	-	-
Tax on proposed Dividend	-	-
Transfer to General Reserve	-	-
<b>Surplus carried to Balance Sheet</b>	<b>(2088.72)</b>	<b>(2088.34)</b>

## **STATE OF COMPANY'S AFFAIRS AND FUTURE OUTLOOK**

The Company did not carry out any commercial activity and no income was generated during the financial year ended 31st March 2018. The Audited accounts together with certificate issued by the Comptroller and auditor General of India are enclosed to this report.

## **CHANGE IN NATURE OF BUSINESS, IF ANY**

During the year 2017-18, there was no change in the nature of business, as there were no commercial activities during the year.

## **DIVIDEND**

Since the company is incurring accumulated losses, the Directors do not recommend any dividend.

## **AMOUNTS TRANSFERRED TO RESERVES**

The Company has not transferred any amount to its reserves.

## **CHANGES IN SHARE CAPITAL, IF ANY**

During the year 2017-18, the share capital of Company has not changed.

## **INFORMATION ABOUT SUBSIDIARY/ JV/ ASSOCIATE COMPANY**

Company does not have any Subsidiary, Joint venture or Associate Company.

## **TRANSFER OF UNCLAIMED DIVIDEND TO INVESTOR EDUCATION AND PROTECTION FUND**

The provisions of Section 125(2) of the Companies Act, 2013 do not apply as there was no dividend declared and paid last year.

## **MATERIAL CHANGES AND COMMITMENTS**

No material changes and commitments affecting the financial position of the Company occurred between the ends of the financial year to which these financial statements relate on the date of this report

## **THE EXTRACT OF ANNUAL RETURN**

The Extract of Annual Return as required under section 92(3) of the Companies Act, 2013 and rule 12(1) of the Companies (Management and Administration) Rules, 2014, in Form MGT-9 is annexed herewith for your kind perusal and information.

## **MEETINGS OF THE BOARD OF DIRECTORS**

During the Financial Year 2017-18, the Company held 5 board meetings of the Board of Directors as per Section 173 of Companies Act, 2013 which is summarized below. The provisions of Companies Act, 2013 and listing agreement were adhered to while considering the time gap between two meetings.

SI No.	Date of Meeting	Board Strength	No. of Directors Present
1	30.06.2017	6	2
2	11.08.2017	6	6
3	30.08.2017	6	2
4	02.11.2017	6	2
5	27.02.2018	6	2

## **DIRECTORS' RESPONSIBILITY STATEMENT**

Pursuant to Section 134(5) of the Companies Act, 2013 the Board of Directors of the Company confirms that-

- (a) In the preparation of the annual accounts, the applicable accounting standards had been followed along with proper explanation relating to material departures;
- (b) The directors had selected such accounting policies and applied them consistently and made judgments and estimates that are reasonable and prudent so as to give a true and fair view of the state of affairs of the company at the end of the financial year and of the profit and loss of the company for that period;
- (c) The directors had taken proper and sufficient care for the maintenance of adequate accounting records in accordance with the provisions of this Act for safeguarding the assets of the company and for preventing and detecting fraud and other irregularities;
- (d) The directors had prepared the annual accounts on a going concern basis; and
- (e) Company being unlisted sub clause (e) of section 134(3) is not applicable.
- (f) The directors had devised proper systems to ensure compliance with the provisions of all applicable laws and that such systems were adequate and operating effectively.

## **AUDITORS and REPORT thereon**

M/s. Akhilandam & Associates., Chartered Accountants, Bangalore, have been appointed as Statutory Auditor for the financial year ended 31.03.2018 by the Comptroller and Auditor General of India as per provision of Section 139 of the Companies Act 2013.

## **LOANS, GUARANTEES AND INVESTMENTS**

There were no loans, guarantees or investments made by the Company under Section 186 of the Companies Act, 2013 during the year under review and hence the said provision is not applicable.

## **RELATED PARTY TRANSACTIONS**

The Company has not entered into any Related Parties Transactions as defined under Section 188 of the Companies Act, 2013.

## **CONSERVATION OF ENERGY, TECHNOLOGY ABSORPTION AND FOREIGN EXCHANGE OUTGO:**

### **(A) Conservation of energy and Technology absorption**

The particulars as required under the provisions of Section 134(3) (m) of the Companies Act, 2013 in respect of conservation of energy and technology absorption have not been furnished, because there is no activity undertaken by the Company during the year under review.

### **(B) Foreign exchange earnings and Outgo**

There were no foreign exchange earnings and outgo during the year under review.

## **RISK MANAGEMENT**

The Company does not have any Risk Management Policy as the elements of risk threatening the Company's existence is very minimal.

## **DIRECTORS and KMP**

List of the Directors as on the closure of financial year

<b>S.No</b>	<b>Name of the Director</b>	<b>Designation</b>
01	Sanjai Mohan	Managing Director
02	Awtar Singh	Director
03	R.D. Naik	Director
04	Bhaskar Rao	Director
05	S.T. Murulidhara	Director
06	T. Rajanna	Director

There were no changes in the Directors during the year.

## **DEPOSITS**

The Company has not accepted any deposits during the year.

## **CORPORATE SOCIAL RESPONSIBILITY**

The Company does not meet the criteria of Section 135 of Companies Act, 2013 read with the Companies (Corporate Social Responsibility Policy) Rules, 2014 so there is no requirement to constitute Corporate Social Responsibility Committee.

## **ANNUAL EVALUATION**

The provision of Section 134(3) (p) relating to Board evaluation is not applicable to the Company.

## **INDEPENDENT DIRECTORS and DECLARATION**

The provisions of Section 149 pertaining to the appointment of Independent Directors do not apply to our Company.

## **NOMINATION AND REMUNERATION COMMITTEE**

The provisions of Section 178(1) relating to constitution of Nomination and Remuneration Committee are not applicable to the Company and hence the Company has not devised any policy relating to appointment of Directors, payment of Managerial remuneration, Directors qualifications, positive attributes, independence of Directors and other related matters as provided under Section 178(3) of the Companies Act, 2013.

## **REMUNERATION POLICY**

### **Remuneration to Executive Directors:**

The Executive Directors are nominated and appointed by the Holding Company i.e., Karnataka Forest Development Corporation Ltd., and the remuneration paid to them are as per rules of Karnataka Civil Service Rules by Karnataka Forest Development Corporation Ltd.

### **Remuneration to Non-Executive Directors:**

The Non-Executive Directors are paid remuneration by way of Sitting Fees and Commission. The Non-Executive Directors are paid sitting fees for each meeting of the Board and Committee of Directors attended by them. But during the year no sitting fees was paid.



## **AUDIT COMMITTEE**

The provisions of Section 177 of the Companies Act, 2013 read with Rule 6 and 7 of the Companies (Meetings of the Board and its Powers) Rules, 2013 is not applicable to the Company.

## **SECRETARIAL AUDIT REPORT**

The Company is not required to avail Secretary Audit Report.

## **COST AUDIT**

The provisions of Section 148 of the Companies Act, 2013 is not applicable to the Company.

## **VIGIL MECHANISM**

As per Section 177(9) and (10) of the Companies Act, 2013, and as per the Clause 49 of the Listing Agreement, the provision is not applicable.

## **SHARES**

### **a. BUY BACK OF SECURITIES**

The Company has not bought back any of its securities during the year under review.

### **b. SWEAT EQUITY**

The Company has not issued any Sweat Equity Shares during the year under review.

### **c. BONUS SHARES**

No Bonus Shares were issued during the year under review.

### **d. EMPLOYEES STOCK OPTION PLAN**

The Company has not provided any Stock Option Scheme to the employees.

## **ORDER OF COURT**

There are no material orders passed by the regulators or courts or Tribunals impacting the going concern status and Company's operation in future.

## **DETAILS OF ADEQUACY OF INTERNAL FINANCIAL CONTROLS**

The Company is defunct and therefore, the necessity of the Internal Financial Control does not arise.

## **ACKNOWLEDGMENT**

The Directors would like to record their appreciation of the continuous and unstinted support accorded by the Government of Karnataka, Karnataka Forest Development Corporation Limited, the DDPER, the statutory Auditor, the Accountant General and all others who have continued to give their active co-operation, support and advice.

*For Karnataka Pulpwood Ltd.,*

Place : Bangalore  
Date : 10.09.2018

Sd/-  
**Awatar Singh**  
Director

Sd/-  
**Sanjai Mohan**  
Chairman cum Managing Director

**ANNEXURE**

**Form No. MGT-9**

**EXTRACT OF ANNUAL RETURN**

**As on the financial year ended on 31.03.2018**

**[Pursuant to section 92(3) of the Companies Act, 2013 and rule 12(1) of  
the Companies (Management and Administration) Rules, 2014]**

**I. REGISTRATION AND OTHER DETAILS:**

- i. CIN : U85110KA1985PLC006711
- ii. Registration Date : 14.02.1985
- iii. Name of the Company : Karnataka Pulp Wood Limited
- iv. Category / Sub-Category of the Company : Unlisted Company
- v. Address of the Registered office and contact details : 'Vanavikas', First Floor, Malleswaram,  
18th Cross, Bangalore-560003.  
080-23345711
- vi. Whether listed Company : No
- vii. Name, Address and Contact details of Registrar and Transfer Agent, if any : NA

**II. PRINCIPAL BUSINESS ACTIVITIES OF THE COMPANY:**

The Company is defunct and is not carrying out any business activities from several years.

**III. PARTICULARS OF HOLDING, SUBSIDIARY AND ASSOCIATE COMPANIES**

Sl. No.	Name And Address Of The Company	CIN/GLN	Holding/ subsidiary / Associate	% of shares held	Applicable Section
1	Karnataka Forest Development Corporation Limited	U02001 KA1971SGC001999	Holding Company	100%	

**IV. SHARE HOLDING PATTERN (Equity Share Capital Breakup as percentage of Total Equity)****i. Category-wise Share Holding**

Category of Shareholders	No. of Shares held at the beginning of the year				No. of Shares held at the end of the year				%Change during the year
	Demat	Physical	Total	% of Total Shares	Demat	Physical	Total	% of Total Shares	
<b>A. Promoters</b>									
(1) Indian Bodies Corp.	-	125000	125000	100%	-	125000	125000	100%	NIL
<b>B. Public Shareholding</b>	-	-	-	-	-	-	-	-	-
<b>C. Shares held by Custodian for GDRs &amp; ADRs</b>	-	-	-	-	-	-	-	-	-
<b>GrandTotal (A+B+C)</b>	-	125000	125000	100%	-	125000	125000	100%	NIL

**II. Shareholding of Promoters**

		Shareholding at the beginning of the year			Share holding at the end of the year			
SI No.	Shareholder's Name.	No. of Shares	%of total Shares of the company	%of Shares Pledged / encumbered to total shares	No. of Shares	%of total Shares of the company	%of Shares Pledged / encumbered to total shares	% change in share holding during the year
1.	Karnataka Forest Development Corporation Limited	125000	100%	-	125000	100%	-	NIL
	<b>Total</b>	125000	100%	-	125000	100%	-	NIL

**iii. Change in Promoters' Shareholding ( please specify, if there is no change)**

There is no change in the Promoters Shareholding during the year.

iv. **Shareholding Pattern of top ten Shareholders (other than Directors, Promoters and Holders of GDRs and ADRs):**

NA

v. **Shareholding of Directors and Key Managerial Personnel:**

NA

**V. INDEBTEDNESS**

**Indebtedness of the Company including interest outstanding/accrued but not due for payment**

	Secured Loans excluding deposits	Unsecured Loans	Deposits	Total Indebtedness
<b>Indebtedness at the beginning of the financial year</b>				
i) Principal Amount				
ii) Interest due but not paid				
iii) Interest accrued but	-	-	-	-
<b>Total( i +ii + iii)</b>	-	-	-	-
<b>Change in Indebtedness during the financial year</b>				
• Addition				
• Reduction	-			
<b>Net Change</b>	-	-	-	-
<b>Indebtedness at the beginning of the financial year</b>				
i) Principal Amount				
ii) Interest due but not paid				
iii) Interest accrued but not due	-	-	-	-
<b>Total( i +ii + iii)</b>	-	-	-	-

**VI. REMUNERATION OF DIRECTORS AND KEY MANAGERIAL PERSONNEL**

Remuneration to Executive Directors:

The Executive Directors are nominated and appointed by the Holding Company i.e., Karnataka Forest Development Corporation Ltd., and the remuneration paid to them are as per rules of Karnataka Civil Service Rules by Karnataka Forest Development Corporation Ltd.

Remuneration to Non-Executive Directors:

The Non-Executive Directors are paid remuneration by way of Sitting Fees and Commission. The Non-Executive Directors are paid sitting fees for each meeting of the Board and Committee of Directors attended by them. But during the year no sitting fees was paid.

There are no other Key managerial personnel appointed in the Company.

**VII. PENALTIES / PUNISHMENT/ COMPOUNDING OF OFFENCES:**

There were no penalties, punishment and compounding of offences against the Company levied during the year.

*For Karnataka Pulpwood Ltd.,*

Place : Bangalore  
Date : 10.09.2018

*Sd/-*  
**Awtar Singh**  
Director

*Sd/-*  
**Sanjai Mohan**  
Chairman cum Managing Director



**COMMENTS OF THE COMPTROLLER AND AUDITOR GENERAL OF INDIA UNDER SECTION 143(6)(b) OF THE COMPNIYS ACT, 2013 ON THE FINANCIAL STATEMENTS OF KARNATAKA PULPWOOD LIMITED, BANGALORE FOR THE YEAR ENDED 31 MARCH 2018.**

The preparation of financial statements of **Karnataka Pulpwood Limited, Bangalore** for the year ended **31 March 2018** in accordance with the financial reporting framework prescribed under the Companies Act, 2013 is the responsibility of the management of the company. The statutory auditor/ auditors appointed by the Comptroller and Auditor General of India under section 139(5) the Act is responsible for expressing opinion on the financial statements under section 143 of the Act based on independent audit in accordance with the standards on auditing prescribed under section 143(10) of the Act. This is stated to have been done by them vide their Audit Report dated **12th September 2018**.

I, on behalf of the Comptroller and Auditor General of India, have conducted a supplementary audit of the financial statements of **Karnataka Pulpwood Limited, Bangalore**, for the year ended **31 March 2018** under section 143(6)(a) of the Act. This supplementary audit has been carried out independently without access to the working papers of the statutory auditors and is limited primarily to inquiries of the statutory auditors and company personnel and a selective examination of some of the accounting records.

On the basis of my supplementary audit nothing significant has come to my knowledge which would give risk to any comment upon or supplement to statutory auditors' report under Section 143(6)(b) of the Act.

For and on behalf of the  
Comptroller and Auditor General of India

Sd/-  
**(BIJIT KUMAR MUKHERJEE)**  
Accountant General  
**(Economic & Revenue Sector Audit)**  
Karnataka, Bengaluru

Place : Bangalore  
Date : 07.11.2018

## **AKHILANDAM & ASSOCIATES**

Chartered Accountants

# 34, Renuka Complex, New Thippasandra Road, Bangalore.

---

### **INDEPENDENT AUDITORS' REPORT**

#### **TO THE MEMBERS OF M/S. KARNATAKA PULP WOOD LIMITED (THE COMPANY)**

##### **Report on the Financial Statements:**

We have audited the accompanying financial statements of M/s. **KARNATAKA PULP WOOD LIMITED (THE COMPANY)**, which comprise the Balance Sheet as at 31 March 2018, the Statement of Profit and Loss, the statement of changes in Equity and the statement of Cash Flows for the year then ended and a summary of significant accounting policies and other explanatory information.

##### **Management's Responsibility for the Financial Statements:**

The Company's Board of Directors is responsible for the matters in section 134(5) of the Companies Act, 2013 ("the Act") with respect to the preparation of these financial statements that give a true and fair view of the financial position, financial performance including other comprehensive income, cash flows and changes in equity of the Company in accordance with the Indian Accounting Standards (Ind AS) prescribed under section 133 of the Act read with the Companies (Indian Accounting Standards) Rules, 2015, as amended, and other accounting principles generally accepted in India.

This responsibility also includes the maintenance of adequate accounting records in accordance with the provision of the Act for safeguarding of the assets of the Company and for preventing and detecting the frauds and other irregularities; selection and application of appropriate accounting policies; making judgments and estimates that are reasonable and prudent; and design, implementation and maintenance of adequate internal financial controls, that were operating effectively for ensuring the accuracy and completeness of the accounting records, relevant to the preparation and presentation of the financial statements that give a true and fair view and are free from material misstatement, whether due to fraud or error.

##### **Auditor's Responsibility:**

Our responsibility is to express an opinion on these financial statements based on our audit.

In conducting our audit, we have taken into account the provisions of the Act, the accounting and auditing standards and matters which are required to be included in the audit report under the provisions of the Act and the Rules made thereunder and the Order issued under section 143(11) of the Act.

We conducted our audit in accordance with the Standards on Auditing specified under section

143(10) of the Act. Those Standards require that we comply with ethical requirements and plan and perform the audit to obtain reasonable assurance about whether the financial statements are free from material misstatement.

An audit involves performing procedures to obtain audit evidence about the amounts and disclosures in the financial statements. The procedures selected depend on the auditor's judgment, including the assessment of the risks of material misstatement of the financial statements, whether due to fraud or error. In making those risk assessments, the auditor considers internal financial control relevant to the Company's preparation of the financial statements that give true and fair view in order to design audit procedures that are appropriate in the circumstances. An audit also includes evaluating the appropriateness of accounting policies used and the reasonableness of the accounting estimates made by Company's Directors, as well as evaluating the overall presentation of the financial statements.

We believe that the audit evidence we have obtained is sufficient and appropriate to provide a basis for our audit opinion on the financial statements.

**Opinion:**

In our opinion and to the best of our information and according to the explanations given to us, the aforesaid financial statements, give the information required by the Act in the manner so required and give a true and fair view in conformity with the accounting principles generally accepted in India;

- a) In the case of the Balance Sheet, of the state of affairs of the Company as at March 31, 2018;
- b) In the case of the Statement of Profit and Loss, of the loss for the year ended on that date;
- c) In the case of the changes in the Equity for the year ended on that date; and
- d) In the case of the cash flow statement of the cash flows for the year ended as on that date.

**Emphasis of Matters:**

We draw attention to the following matters in the Notes to the financial statements:

- a) Note 5 in the financial statement which indicates that the Company has accumulated losses of Rs. 2088.72 lakhs and its Net Worth has been fully eroded, the Company's current and Non-current liabilities exceeded its current and Non-current assets as at the Balance Sheet date. These conditions, along with other matters set forth in Note II(13)(A), indicate the existence of a material uncertainty that cast significant doubt about the Company's ability to continue as a going concern.
- b) Note 6 to the financial statements which, describes the amount due to Government of Karnataka to the extent of Rs. 380.06 Lakhs and unpaid employee benefits to the extent of Rs. 186.75 Lakhs has not been paid so far.

- c) Note 5 Share application money pending for allotment of Rs. 1391.00 Lakhs.
- d) Contingent Liabilities

Note 10(II)1 No provision made for Bonus payment to employees for the year 1995-96.

Our opinion is not qualified in respect of the above stated Emphasis of Matters.

### **Report On Legal and Regulatory Requirements**

1. As required by the companies (Auditor Report) order. 2016 ("the order") issued by the central government of India interns sub section (11) of section 143 of the Act. We give in Annexure -A a statement on the matters specified in the paragraph 3 and 4 pf the order to extent applicable.
2. As per the directions issued by the Principal Accountant General (E&RSA), Karnataka in terms of Sub- Section (5) of Section 143 of the Companies Act, 2013, we give in Annexure-A a statement on the matters specified based on our observations.
3. As required by section 143(3) of the Act, we report that:
  - a) We have sought and obtained all the information and explanations which to the best of our knowledge and belief were necessary for the purposes of our audit.
  - b) In our opinion proper books of account as required by law have been kept by the Company so far as appears from our examination of those books and
  - c) The Balance Sheet, Statement of Profit and Loss, Statement of Changes in Equity and the Cash Flow Statement, dealt with by this Report are in agreement with the Books of Account;
  - d) In our opinion, the aforesaid financial statements comply with the Indian Accounting Standards specified under Section 133 of the Act.
  - e) Section 164(2) of the Companies Act, 2013 regarding disqualification of Board of Directors is not applicable to the Company, being a Government Company as per MCA notification F No.1/2 2014-CL.V, GSR 463(E) dated 05.06.2015.
  - f) With respect to the adequacy of the internal financial controls over financial reporting of the company and operating effectiveness of such controls, refer to our separate report in Annexure-C.
  - g) With respect to the other matters to be included in the Auditor's Report in accordance with Rule 11 of the Companies ( Audit and Auditors ) Rule,2014, in our opinion and to the best of our information and according to the explanations given to us :
    - i. The Company does not have any pending litigations which would impact its financial position.

- ii. There are no material foreseeable losses assessed during the year and hence no provision is required to be made at the reporting date by the Company, as required under the applicable Law or accounting standards, for material foreseeable losses, if any, on long term contracts including derivative contracts.
- iii. The Company does not have any amounts to be transferred to Investor Education and Protection Fund.

*For*  
**For Akhilandam & Associates**  
Chartered Accountants  
FRN No: 006030S

*Sd/-*  
**Jayalakshmi Venkatram**  
Partner  
Membership No.023304

Place: Bangalore  
Dated: 12.09.2018



**AKHILANDAM & ASSOCIATES**

Chartered Accountants

#34, Renuka Complex, New Thippasandra Road, Bangalore.

**ANNEXURE-A TO THE AUDITORS REPORT**

(Referred to in paragraph 3 under 'Report on Other Legal and Regulatory Requirements' section of our report to the members of Karnataka Pulpwood Limited of even date)

The Annexure referred to in our report to the members of **M/S. KARNATAKA PULP WOOD LIMITED** ('The Company') for the year ended 31st March 2018. We report that:

(i)	<p>(a) Whether the company is maintaining proper records showing full particulars, including quantitative details and situation of fixed assets;</p> <p>(b) Whether these fixed assets have been physically verified by the management at reasonable intervals; whether any material discrepancies were noticed on such verification and if so, whether the same have been properly dealt with in the books of account;</p> <p>(c) Whether the title deeds of immovable properties are held in the name of the company. If not, provide the details thereof;</p>	As the company is not having any fixed assets, hence this area of reporting would not be applicable.
(ii)	Whether physical verification of inventory has been conducted at reasonable intervals by the management and whether any material discrepancies were noticed and if so, whether they have been properly dealt with in the books of account	We have been informed that there is no inventory neither in the form of Finished Goods nor in the form of Work in progress during the Financial year 2017-18, hence this area of reporting would not be applicable.
(iii)	Whether the company has granted any loans, secured or unsecured to companies, firms or other parties covered in the register maintained under section 189 of the Companies Act. If so,	The Company has not granted any loan, secured or unsecured to companies, firms or other parties covered in the register maintained under Section 189 of the Companies Act 2013 ('the Act')

	<p>a. Whether the terms and conditions of the grant of such loans are not prejudicial to the company's interest</p> <p>b. Whether the schedule of repayment of principal and payment of interest has been stipulated and whether the repayments or receipts are regular</p> <p>c. If the amount is overdue, state the total amount overdue for more than ninety days, and whether reasonable steps have been taken by the company for recovery of the principal and interest</p>	
(iv)	In respect of loans, investments, guarantees, and security whether provisions of section 185 and 186 of the Companies Act, 2013 have been complied with. If not, provide the details thereof.	In our opinion and accordance to the information and explanations given to us, the company has not granted any loans and no investments made.
(v)	In case the company has accepted deposits, whether the directives issued by the Reserve Bank of India and the provisions of sections 73 to 76 or any other relevant provisions of the Companies Act and the rules framed there under, where applicable, have been complied with? if not, the nature of contraventions should be stated; If an order has been passed by Company Law Board or National Company Law Tribunal or Reserve Bank of India or any court or any other tribunal, whether the same has been complied with or not?	In our opinion and according to the information and explanations given to us, the Company has not accepted any deposits, hence this area of reporting would not be applicable
(vi)	Where maintenance of cost records has been specified by the Central Government under sub-section (1) of section 148 of the Companies Act, whether such accounts and records have been made and maintained	The Central government has not prescribed for maintenance of any kind of cost records under sub-section (1) of section 148 of the Companies Act.

(vii)	<p>(a) Is the company regular in depositing undisputed statutory dues including provident fund, employees' state insurance, income-tax, sales-Lax, wealth tax, service tax, duty of customs, duty of excise, value added tax, cess and any other statutory dues with the appropriate authorities and if not, the extent of the arrears of outstanding statutory dues as at the last day of the financial year concerned for a period of more than six months from the date they became payable, shall be indicated by the auditor</p>	<p>i. There has been a significant delay in remitting the Forest Development Tax which is amounting to Rs.19.82 Lakhs, details are as below</p> <p>Statute: The Karnataka Forest Act 1963</p> <p>Nature of Dues: Forest Development Tax</p> <p>Amount: Rs. 19.82 Lakhs</p> <p>Period of which the amount related: Prior to 2005</p> <p>Date of payment: Not paid till date.</p> <p>The said tax has become due for payment for more than 6 months, hence it is disclosed separately.</p> <p>ii. As per the information and explanation given to us, as there is no activity in the company, there will be no liability towards Sales Tax, service tax, customs duty, excise duty, Value added tax.</p> <p>iii. As there are no employees reported in the company, there will be no liability of statutory duty under provident fund, employees' state insurance.</p> <p>iv. As the company is not having any fixed assets and wealth, wealth tax would not be applicable.</p> <p>v. There is no activity in the company, and the net-worth of company is eroded, there will be no liability towards Income tax.</p> <p>vi. Company has not filed its income tax returns since its incorporation.</p>
-------	---------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------	------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------------

	(b) In case dues of income tax or sales tax or wealth tax or service tax or duty of customs or duty of excise or value added tax or cess have not been deposited on account of any dispute, then the amounts involved and the forum where dispute is pending shall be mentioned. (A mere representation to the concerned Department shall not constitute a dispute).	Nil
(viii)	Whether the company has defaulted in repayment of loans or borrowing to a financial institution, bank, Government or dues to debenture holders? If yes, the period and the amount of default to be reported (in case of defaults to banks, financial institutions, and Government, lender wise details to be provided).	The company does not have any loans or borrowings from any financial institution, banks, Government or debenture holders during the year. Accordingly, paragraph 3(viii) of the order is not applicable.
(ix)	Whether moneys raised by way of initial public offer or further public offer (including debt instruments) and term loans were applied for the purposes for which those are raised. If not, the details together with delays or default and subsequent rectification, if any, as may be applicable, be reported;	The Company did not raise any money by way of initial public offer or further public offer (including debt instruments) and term loans during the year. Accordingly, paragraph 3(ix) of the order is not applicable to the company.
(x)	Whether any fraud on or by the company has been noticed or reported during the year; If yes, the nature and the amount involved is to be indicated.	Based upon the audit conducted and as per our review of financials and operations of the company, we report that no fraud on the company or by the company has been noticed during the year.
(xi)	Whether managerial remuneration has been paid or provided in accordance with the requisite approvals mandated by the provisions of section 197 read with Schedule V to the Companies Act? If not, state the amount involved and steps taken	As informed to us, no managerial remuneration has been paid during the year

	by the company for securing refund of the same;	
(xii)	Whether the Nidhi Company has complied with the Net Owned Funds to Deposits in the ratio of 1: 20 to meet out the liability and whether the Nidhi Company is maintaining ten per cent unencumbered term deposits as specified in the Nidhi Rules, 2014 to meet out the liability	As informed to us, the Company is not a Nidhi company
(xiii)	Whether all transactions with the related parties are in compliance with sections 177 and 188 of Companies Act, 2013 where applicable and the details have been disclosed in the Financial Statements etc., as required by the applicable accounting standards;	The Holding Company has paid Interest and Penalty charges for late payment of PF, ESI aggregating to Rs. 10.35 Lakhs on behalf of the company and is reflected under "Other Current Liabilities".
(xiv)	Whether the company has made any preferential allotment or private placement of shares or fully or partly convertible debentures during the year under review and if so, as to whether the requirement of section 42 of the Companies Act, 2013 have been complied with and the amount raised have been used for the purposes for which the funds were raised. If not, provide the details in respect of the amount involved and nature of non-compliance;	According to the information and explanations given to us and based on our examination of the records of the company, the company has not made any preferential allotment/ private placement of shares or fully or partly convertible debentures during the year
(xv)	Whether the company has entered into any non-cash transactions with directors or persons connected with him and if so, whether the provisions of section 192 of Companies Act, 2013 have been complied with;	According to the information and explanations given to us and based on our examination of the records of the company, the company has not entered into any non-cash transactions with directors or persons connected with him

(xvi)	Whether the company is required to be registered under section 45-IA of the Reserve Bank of India Act, 1934 and if so, whether the registration has been obtained.	The company is not required to be registered under section 45-IA of the Reserve Bank of India Act, 1934.
-------	--------------------------------------------------------------------------------------------------------------------------------------------------------------------	----------------------------------------------------------------------------------------------------------

**For Akhilandam & Associates**  
Chartered Accountants  
FRN No: 006030S

Sd/-  
**Jayalakshmi Venkatram**  
Partner  
Membership No: 023304

Place: Bangalore  
Dated: 12.09.2018



**KARNATAKA PULPWOOD LIMITED**

(A Subsidiary Company of Karnataka Forest Development Corporation Limited)  
1st Floor, Vana Vikas, 18th Cross, Malleswaram, Bangalore- 560 003

**Annexure-B to The Auditors Report**

(Referred to in paragraph 1 under 'Report on Other Legal and Regulatory Requirements' section of our report to the members of Karnataka Pulpwood Limited of even date)

Directions under section 143(5) of Companies Act 2013 for the Financial Year 2017-18

Sl. No.	Directions
1	<p>If the Company has been selected for disinvestment, a complete status report in terms of valuation of Assets (including intangible assets and land) and Liabilities (including Committed &amp; General Reserves) may be examined including the mode and present stage of disinvestment process.</p> <p>NotApplicable</p>
2	<p>Please report whether there are any cases of waiver/ write off of debts/loans/interest etc., if yes, the reasons there for and the amount involved.</p> <p>There are no cases of waiver/write off of debt/loans/interest etc.,</p>
3	<p>Whether proper records are maintained for inventories lying with third parties &amp; assets received as gift from Govt. or other authorities.</p> <p>No inventories lying with third parties &amp; no assets received as gift from Govt. or other authorities.</p>
4	<p>A report on age-wise analysis of pending legal/ arbitration cases including the reasons of pendency and existence/ effectiveness of a monitoring mechanism for expenditure on all legal cases(foreign and local) may be given.</p> <p>As per records provided to us there exists a monitoring mechanism for expenditure on legal cases if any.</p>

## **ANNEXURE 'C' TO THE REPORT OF THE AUDITORS**

(Referred to in paragraph 2(f) under 'Report on Other Legal and Regulatory Requirements' section of our report to the members of Karnataka Pulpwood Limited of even date)

### **Report on the Internal Financial Controls under Clause (i) of sub-section 3 of Section 143 of the Companies Act, 2013 ('the Act')**

We have audited the internal financial controls over financial reporting of M/s. **KARNATAKA PULP WOOD LIMITED (THE COMPANY)**, as of March 31, 2018 in conjunction with our audit of the financial statements of the Company for the year ended on that date.

#### **Management's Responsibility for Internal Financial Controls:**

The Board of Directors of the Company is responsible for establishing and maintaining internal financial controls based on the internal control over financial reporting criteria established by the Company considering the essential components of internal control stated in the Guidance Note on Audit of Internal Financial Controls over Financial Reporting issued by the Institute of Chartered Accountants of India.

These responsibilities include the design, implementation and maintenance of adequate internal financial controls that were operating effectively for ensuring the orderly and efficient conduct of its business, the safeguarding of its assets, the prevention and detection of frauds and errors, the accuracy and completeness of the accounting records, and the timely preparation of reliable financial information, as required under the Companies Act, 2013.

#### **Auditors' Responsibility:**

Our responsibility is to express an opinion on the internal financial controls over financial reporting of the Company based on our audit.

We conducted our audit in accordance with the Guidance Note on Audit of Internal Financial Controls Over Financial Reporting (the "Guidance Note") issued by the Institute of Chartered Accountants of India and the Standards on Auditing prescribed under Section 143(10) of the Companies Act, 2013, to the extent applicable to an audit of internal financial controls. Those Standards and the Guidance Note require that we comply with ethical requirements and plan and perform the audit to obtain reasonable assurance about whether adequate internal financial controls over financial reporting was established and maintained and if such controls operated effectively in all material respects.

Our audit involves performing procedures to obtain audit evidence about the adequacy of the internal financial controls system over financial reporting and their operating effectiveness. Our audit of internal financial controls over financial reporting included obtaining an understanding of internal financial controls over financial reporting, assessing the risk that a material weakness exists, and testing and evaluating the design and operating effectiveness of internal control based on the assessed risk. The procedures selected depend on the auditor's judgement, including the assessment of the risks of material misstatement of the financial statements, whether due to fraud or error.

We believe that the audit evidence we have obtained is sufficient and appropriate to provide a

basis for our audit opinion on the Company's internal financial controls system over financial reporting.

### **Meaning of Internal Financial Controls over Financial Reporting:**

A company's internal financial control over financial reporting is a process designed to provide reasonable assurance regarding the reliability of financial reporting and the preparation of financial statements for external purposes in accordance with generally accepted accounting principles. A company's internal financial control over financial reporting includes those policies and procedures that

- (1) Pertain to the maintenance of records that, in reasonable detail, accurately and fairly reflect the transactions and dispositions of the assets of the company;
- (2) provide reasonable assurance that transactions are recorded as necessary to permit preparation of financial statements in accordance with generally accepted accounting principles, and that receipts and expenditures of the company are being made only in accordance with authorisations of management and directors of the company; and
- (3) Provide reasonable assurance regarding prevention or timely detection of unauthorised acquisition, use, or disposition of the company's assets that could have a material effect on the financial statements.

### **Limitations of Internal Financial Controls over Financial Reporting:**

Because of the inherent limitations of internal financial controls over financial reporting, including the possibility of collusion or improper management override of controls, material misstatements due to error or fraud may occur and not be detected. Also, projections of any evaluation of the internal financial controls over financial reporting to future periods are subject to the risk that the internal financial control over financial reporting may become inadequate because of changes in conditions, or that the degree of compliance with the policies or procedures may deteriorate.

### **Opinion:**

In our opinion, to the best of our information and according to the explanations given to us, the Company has, in all material respects, an adequate internal financial controls system over financial reporting and such internal financial controls over financial reporting were operating effectively as at March 31, 2018, based on the internal control over financial reporting criteria established by the Company considering the essential components of internal control stated in the Guidance Note on Audit of Internal Financial Controls over Financial Reporting issued by the Institute of Chartered Accountants of India.

*For*  
**For Akhilandam & Associates**  
Chartered Accountants  
FRN No: 006030S

*Sd/-*  
**Jayalakshmi Venkatram**  
Partner  
Membership No: 023304

Date: 12.09.2018  
Place: Bangalore

**KARNATAKA PULPWOOD LIMITED**

(A Subsidiary Company of Karnataka Forest Development Corporation Limited)  
Vana Vikas, 18th Cross, Malleswaram, Bengaluru - 560 003.

**BALANCE SHEET AS AT 31ST MARCH, 2018**

(Rs. in Lakhs)

Sl. No.	Particulars	Note	As at 31st March 2018	As at 31st March 2017	As at 1st April 2016
<b>I</b>	<b>ASSETS</b>				
1)	<b>Non-Current Assets</b>				
	<b>(a) Financial Assets</b>				
	(i) Loans	1	-	-	
	(b) Other Non - Current Assets	2	0.12	0.12	0.12
	<b>Total Non-Current Assets</b>		<b>0.12</b>	<b>0.12</b>	<b>0.12</b>
2)	<b>Current Assets</b>				
	<b>(a) Financial Assets</b>				
	(i) Cash and Cash Equivalents	3	8.06	8.52	8.81
	<b>Total Current Assets</b>		<b>8.06</b>	<b>8.52</b>	<b>8.81</b>
	<b>Total Assets</b>		<b>8.18</b>	<b>8.64</b>	<b>8.93</b>
<b>II</b>	<b>EQUITY AND LIABILITIES</b>				
1)	<b>Equity</b>				
	(a) Equity Share Capital	4	125.00	125.00	125.00
	(b) Other Equity	5	(697.72)	(697.34)	696.50
	<b>Total Equity</b>		<b>(572.72)</b>	<b>(572.34)</b>	<b>(971.50)</b>
	<b>LIABILITIES</b>				
2)	<b>Non-Current Liabilities</b>				
	(a) Other Non-Current Liabilities	6	570.39	570.39	570.35
3)	<b>Current Liabilities</b>				
	(a) Other Current Liabilities	7	10.51	10.59	10.04
	<b>Total Current Liabilities</b>		<b>10.51</b>	<b>10.59</b>	<b>10.04</b>
	<b>Total Equity and Liabilities</b>		<b>8.18</b>	<b>8.64</b>	<b>8.93</b>

The accompanying notes are an integral part of this financial statements.

For and on behalf of the Board of Directors

Sd/-  
**Sanjai Mohan**  
Chairman cum Managing Director

Sd/-  
**Awtar Singh**  
Director

For  
**Akhilandam & Associates**  
Chartered Accountants  
FRN No: 006030S  
  
Sd/-  
**Jayalakshmi Venkataram**  
Partner  
Membership No: 023304

Place: Bengaluru  
Dated: 10.09.2018

Place: Bengaluru  
Dated: 12.09.2018

**KARNATAKA PULPWOOD LIMITED**

(A Subsidiary Company of Karnataka Forest Development Corporation Limited)

Vana Vikas, 18th Cross, Malleswaram, Bengaluru-560 003

**STATEMENT OF PROFIT AND LOSS FOR THE YEAR ENDED 31ST MARCH, 2018**

(Rs. in Lakhs)

Sl. No.	Particulars	Notes	As at 31st March 2018	As at 31st March 2017
I	Revenue From Operations			
II	Other Income	8	0.52	10.35
III	<b>TOTAL REVENUE (I + II)</b>		<b>0.52</b>	<b>10.35</b>
IV	EXPENSES			
	Other Expenses	9	0.90	11.19
	<b>TOTAL EXPENSES (IV)</b>		<b>0.90</b>	<b>11.19</b>
V	<b>PROFIT BEFORE EXCEPTIONAL ITEMS AND TAX (III - IV)</b>		<b>(0.38)</b>	<b>(0.84)</b>
VI	Exceptional Items		-	-
VII	<b>PROFIT BEFORE TAX (V - VI)</b>		<b>(0.38)</b>	<b>(0.84)</b>
VIII	<b>TAX EXPENSE</b>		-	-
	Current Tax		-	-
	Deferred Tax		-	-
	Income-Tax relating to previous year		-	-
IX	<b>Profit / (Loss) For The Period (vii -viii)</b>		<b>(0.38)</b>	<b>(0.84)</b>
X	<b>OTHER COMPREHENSIVE INCOME</b>		-	-
	A (i) Items that will not be reclassified to Profit or Loss		-	-
	(ii) Income tax relating to items that will not be reclassified to Profit or Loss		-	-
	B (i) Items that will be reclassified to Profit or Loss		-	-
	(ii) Tax relating to items that will be reclassified to Profit or Loss		-	-
XI	<b>TOTAL COMPREHENSIVE INCOME (IX+ X)</b>		<b>(0.38)</b>	<b>(0.84)</b>

The accompanying notes are an integral part of this financial statements

For and on behalf of the Board of Directors

For  
**Akhilandam & Associates**  
Chartered Accountants  
FRN No: 006030S

Sd/-  
**Sanjai Mohan**  
Chairman cum Managing Director

Sd/-  
**Awtar Singh**  
Director

Sd/-  
**Jayalakshmi Venkataram**  
Partner  
Membership No: 023304

Place: Bengaluru  
Dated: 10.09.2018

Place: Bengaluru  
Dated: 12.09.2018

**KARNATAKA PULPWOOD LIMITED**

(A Subsidiary Company of Karnataka Forest Development Corporation Limited)  
Vana Vikas, 18th Cross, Malleswaram, Bengaluru-560 003

**STATEMENT OF EQUITY FOR THE YEAR ENDED 31ST MARCH, 2018****A. Equity Share Capital****(Rs. in Lakhs)**

Particulars	Amount
Balance at the beginning of the period 1.4.2016	125
Changes in Equity Share Capital during 2016-17	-
Balance as at 31.03.2017	125
Changes in Equity Share Capital during 2017-18	-
Balance as at 31.03.2018	125

**B. Other Equity****(Rs. in Lakhs)**

Particulars	Reserves and Surplus			Total
	Share Application Money Pending Allotment	Other reserves (General reserves)	Retained Earnings	
Balance at the beginning of the period 01.04.2016	1,391.00	-	(2,087.50)	(696.50)
Total Comprehensive Income	-	-	-	-
Tax on Other Comprehensive Income	-	-	-	-
Balance after adjustment on transition to Ind AS	1,391.00	-	(2,087.50)	(696.50)
Total Comprehensive Income	-	-	(0.84)	(0.84)
Dividends			-	-
Dividend Distribution Tax			-	-
Transfer from retained earnings			-	-
Tax on Other Comprehensive Income			-	-
Balance at the end of the reporting period 31.03.2017	1,391.00	-	(2,088.34)	(697.34)
Balance at the beginning of the period 01.04.2017	1,391.00	-	(2,088.34)	(697.34)
Total Comprehensive Income			(0.38)	(0.38)
Dividends			-	-
Dividend Distribution Tax		-	-	-
Transfer from retained earnings			-	-
Tax on Other Comprehensive Income			-	-
Balance at the end of the reporting period 31.03.2018	1,391.00	-	(2,088.72)	(697.72)

For and on behalf of the Board of Directors

For

**Akhilandam & Associates**

Chartered Accountants

FRN No: 006030S

Sd/-

**Sanjai Mohan**

Chairman cum Managing Director

Sd/-

**Awtar Singh**

Director

Sd/-

**Jayalakshmi Venkataram**

Partner

Membership No: 023304

Place: Bengaluru

Dated: 10.09.2018

Place: Bengaluru

Dated: 12.09.2018



**KARNATAKA PULPWOOD LIMITED**

(A Subsidiary Company of Karnataka Forest Development Corporation Limited)

Vana Vikas, 18th Cross, Malleswaram, Bengaluru-560 003

**CASH FLOW STATEMENT FOR THE YEAR ENDED 31ST MARCH 2018****In terms of AS-3 on Cash Flow Statement - Indirect Method**

(Rs. in Lakhs)

Sl. No.	Particulars	2017-18	2016-17
<b>A</b>	<b>CASH FLOW FROM OPERATING ACTIVITIES</b>		
	Total Comprehensive Income	(0.38)	(0.84)
	Adjustments for :		
	Interest Income	(0.46)	(0.62)
	<b>Operating Profit before working capital changes</b>	<b>(0.84)</b>	<b>(1.46)</b>
	Decrease(Increase) in Other Non-Current Assets	-	-
	Increase(Decrease) in Other Current Liabilities	(0.08)	0.55
	<b>Cash from Operations</b>	<b>(0.92)</b>	<b>(0.91)</b>
	Income Tax paid	-	-
	Cash from Operating before exceptional Items	(0.92)	(0.91)
	Exceptional Items	-	-
	Cash from Operating Activities	<b>(0.92)</b>	<b>(0.91)</b>
<b>B</b>	<b>CASH FLOW FROM INVESTING ACTIVITIES</b>		
	Interest Income	0.46	0.62
	Net Cash from Investing Activities	<b>0.46</b>	<b>0.62</b>
<b>C</b>	<b>CASH FLOW FROM FINANCING ACTIVITIES</b>		
	Proceeds from Borrowings	-	-
	Repayment of Borrowings	-	-
	Interest paid	-	-
	Dividend paid	-	-
	Dividend tax paid	-	-
	Net Cash from Financing Activities	-	-
	<b>TOTAL INCREASE (DECREASE) IN CASH AND CASH EQUIVALENTS DURING THE YEAR (A+B+C)</b>	<b>(0.46)</b>	<b>(0.29)</b>
	Cash and cash equivalents at the beginning of the year	8.52	8.81
	<b>Cash and cash equivalents at the end of the year</b>	<b>8.06</b>	<b>8.52</b>

The accompanying notes are an integral part of this financial statements.

For

**Akhilandam & Associates**

Chartered Accountants

FRN No: 006030S

For and on behalf of the Board of Directors

Sd/-

**Sanjai Mohan**

Chairman cum Managing Director

Sd/-

**Awtar Singh**

Director

Sd/-

**Jayalakshmi Venkataram**

Partner

Membership No: 023304

Place: Bengaluru

Dated: 10.09.2018

Place: Bengaluru

Dated: 12.09.2018

(Rs. in Lakhs)

Note	Particulars	As at 31.03.2018	As at 31.03.2017	As at 01.04.2016
1	<b>Loans</b> <b>See Accounting policies in Notes 3.2</b>			
	Other Advances Less:	0.32	0.32	0.42
	Loss Allowance"	(0.32)	(0.32)	(0.42)
	<b>Total</b>	<b>-</b>	<b>-</b>	<b>-</b>

(Rs. in Lakhs)

Note	Particulars	As at 31.03.2018	As at 31.03.2017	As at 01.04.2016
2	<b>Other Non- Current Assets</b> <b>See Accounting policies in Notes 3.2</b>			
	Other Advances"	0.12	0.12	0.12
	<b>Total</b>	<b>0.12</b>	<b>0.12</b>	<b>0.12</b>

(Rs. in Lakhs)

Note	Particulars	As at 31.03.2018	As at 31.03.2017	As at 01.04.2016
3	<b>"Cash and Cash Equivalents</b> <b>See Accounting policies in Notes 10(3.15)</b>			
	a) Balance with Banks Current accounts	-	-	-
	Super Premium Savings account	1.06	1.12	1.41
	"Variable Deposit account"	7.00	7.40	7.40
	<b>Total</b>	<b>8.06</b>	<b>8.52</b>	<b>8.81</b>

(Rs. in Lakhs)

Note	Particulars	As at 31.03.2018	As at 31.03.2017	As at 01.04.2016
4	" Equity Share Capital Authorized 200,000 Equity Shares of Rs.100/- each "	200	200	200
	<b>" Issued 1,25,000 Equity Shares of Rs.100/- each "</b>	<b>125</b>	<b>125</b>	<b>125</b>
	<b>Subscribed and Fully Paid up*</b>			
	1,25,000 Equity Shares of Rs.100/- each	125	125	125
	<b>Total</b>	<b>125</b>	<b>125</b>	<b>125</b>

\* All Subscribed shares are and Fully Paid up

**(A) Reconciliation of shares outstanding at the beginning and at the end of the reporting period**

Particulars	31.03.2018		31.03.2017		01.04.2016	
	No. of shares	Amount	No. of shares	Amount	No. of shares	Amount
Shares outstanding at the beginning of the reporting period	125,000	12,500,000	125,000	12,500,000	125,000	12,500,000
Add: Shares issued during the year	-	-	-	-	-	-
Shares outstanding at the end of the reporting period	125,000	12,500,000	125,000	12,500,000	125,000	12,500,000

**B. Particulars of shareholders holding more than 5% of shares**

Particulars	31.03.2018		31.03.2017		01.04.2016	
	No. of shares	% of total share holding	No. of shares	% of total share holding	No. of shares	% of total share holding
Equity shares of Rs. 100/- each fully paid- up held by - Karnataka Forest Development Corporation Limited	125,000	100	125,000	100	125,000	100

**C. Dividend Paid**

(Rs. in Lakhs)

Particulars	As at 31.03.2018	As at 31.03.2017	As at 01.04.2016
Final Dividend	-	-	-
Dividend Distribution tax	-	-	-
Dividend per share	-	-	-

**D. Rights, preferences and restrictions attached to Equity Shares**

The Company has single class of equity shares having a par value of Rs. 100/- each. Each shareholder is eligible for one vote per share held. The holders of equity shares have the right to receive dividend proposed by the Board of Directors subject to the approval in the ensuing Annual General Meeting. In the event of liquidation, the equity shareholders are eligible to receive the remaining assets of the Company in proportion to their shareholding.

(Rs. in Lakhs)

Note	Particulars	As at 31.03.2018	As at 31.03.2017	As at 01.04.2016
<b>5</b>	<b>Other Equity</b>			
	Share Application Money pending Allotment	1,391.00	1,391.00	1,391.00
	General Reserve	(2,088.72)	(2,088.34)	(2,087.50)
	<b>Total</b>	<b>(697.72)</b>	<b>(697.34)</b>	<b>(696.50)</b>

The operations of the Company have been closed with effect from 07.02.2005. The company had received loan of Rs.13.91crores from Government of Karnataka vide order GO No. FEE 143 FPC 98 Bengaluru dated 27/03/2001 to clear the unpaid salaries and other statutory dues. To facilitate company's winding up, Government of Karnataka vide its Order dated 15th June, 2005 directed for the conversion of loan through KFDCL aggregating to INR 13.91 crores to Equity Share Capital. The amount is shown as share application money pending allotment. The Company has subsequently increased the Authorized Share Capital during 2018-19 and has initiated measures for allotment of the shares . Refer Note No. 13(A)(2)

(Rs. in Lakhs)

Note	Particulars	As at 31.03.2018	As at 31.03.2017	As at 01.04.2016
<b>6</b>	<b>Other Non-current Liabilities</b>			
	<b>See accounting policies in Notes 10</b>			
	Due to Government of Karnataka	380.06	380.06	380.06
	Employee Benefit Payable	186.75	186.75	186.75
	Others	3.58	3.58	3.58
	<b>Total</b>	<b>570.39</b>	<b>570.39</b>	<b>570.39</b>

Note: With effect from 07th February, 2005, the company ceased its operations. Government of Karnataka released a sum of INR 289.35 lakhs as unsecured loan for disbursement of employee dues under voluntary retirement scheme. Such amount disbursed as unsecured loan does not have any specific terms and conditions for repayment or interest. A further sum aggregating to INR 90.70 lakhs includes amount payable towards Forest Development taxes, lease rentals and government guarantee.

(Rs. in Lakhs)

Note	Particulars	As at 31.03.2018	As at 31.03.2017	As at 01.04.2016
7	<b>Other Current Liabilities</b> <b>See accounting policies in Notes 10</b> Advance from Customers Other payables #	- 10.51	- 10.59	3.15 6.89
	<b>Total</b>	<b>10.51</b>	<b>10.59</b>	<b>10.04</b>

Refer Note No II(6) For Related Party Transactions

The Company's exposure to liquidity risks related to above financial liabilities is disclosed in Notes 12(B) (c)

(Rs. in Lakhs)

Note	Particulars	As at 31.03.2018	As at 31.03.2017
8	<b>"Revenue from Operations</b> <b>See accounting policy in Notes 10 (3.8)</b> <b>Other Income</b> Interest income under the effective interest method on: Interest on FD Sundry Balances written back Miscellaneous	- 0.46 0.06 -	- 0.62 9.62 0.11
	<b>Total</b>	<b>0.52</b>	<b>10.35</b>

(Rs. in Lakhs)

Note	Particulars	As at 31.03.2018	As at 31.03.2017
9	<b>Other Expenses</b> Filing Fees Statutory Audit fees Printing and Stationery Interest, Penalties and other fines Legal and Professional Charges	0.12 0.17 0.33 - 0.29	0.31 0.19 0.23 10.40 0.06
	<b>Total</b>	<b>0.90</b>	<b>11.19</b>

**KARNATAKA PULPWOOD LIMITED**  
**Accounting Policies Applicable for Preparation of Annual Accounts for March 2018**  
**(Prepared for First Time Adoption of IND-AS)**

***Notes to Financial Statements:***

**NOTE- 10**

**I. SIGNIFICANT ACCOUNTING POLICIES AND OTHER DISCLOSURES FORMING PART OF BALANCE SHEET AND STATEMENT OF PROFIT AND LOSS FOR THE YEAR ENDING 31 MARCH, 2018**

**1. Company Background**

Karnataka Pulpwood Ltd. (KPL) was established as a joint venture between Karnataka Forest Development Corporation Ltd and Harihar Polyfibres in the year 1985. Subsequently it became a wholly owned subsidiary of Karnataka Forest Development Corporation Ltd.

The Accounting Policies of the Company is in line with the Holding company, which are as follows:

**2. BASIS OF PREPARATION, MEASUREMENT AND SIGNIFICANT ACCOUNTING POLICIES**

This note provides a list of the significant accounting policies adopted in the preparation of these financial statements. These policies have been consistently applied to all the years presented, unless otherwise stated.

**2.1 BASIS OF PREPARATION**

**2.1.1 Compliance with Ind AS**

The financial statements are prepared in accordance with the Indian Accounting Standards (Ind AS) notified under the Companies (Indian Accounting Standards) Rules, 2015 as amended by the companies (Indian Accounting Standards) Amendment Rules, 2016.

For all periods up to and including the year ended March 31, 2017, the company prepared its financial statements in accordance with the Accounting Standards notified under the Section 133 of the Companies Act, 2013, read together with Companies (Accounts) Rules 2014 (Indian GAAP)

These are the company's first annual financial statements prepared in accordance with Indian Accounting Standards (Ind AS). The Company has adopted all applicable standards and the adoption was carried out in accordance with Ind AS 101 – 'First Time Adoption of Indian Accounting Standards'.



An explanation of how the transition to Ind AS has affected the reported financial position, financial performance and cash flows of the Company are provided in Note numbers 10(II)(13) under First Time Adoption.

All amounts included in the financial statements are reported in Indian Rupees in Lakhs and have been rounded off to nearest decimal of Indian Rupees Lakhs.

### 2.1.2 Functional and presentation currency

The functional and presentation currency of the Company is the Indian Rupee (Rs).

### 2.1.3 Basis of measurement

The financial statements have been prepared on an accrual basis and in accordance with the historical cost convention except the following:

Item	Measurement Basis
Certain financial assets and liabilities	Fair value
Net defined benefit liability	Fair Value of Planned assets less present value of defined benefit obligation

These financial statements comply in all material aspects with Indian Accounting Standards (Ind AS) notified under Section 133 of the Companies Act, 2013 (the Act) [Companies (Indian Accounting Standards) Rules, 2015] and other relevant provisions of the Act.

All assets and liabilities are classified into current and non-current as per the company's normal operating cycle and other criteria set out in Ind AS 1 - Presentation of Financial Statements and Schedule III of the Companies Act, 2013. Based on the nature of products and the time between the acquisition of assets for processing and their realisation in cash and cash equivalents, the company has ascertained its operating cycle as twelve months for the purpose of ascertaining current and non-current classification of assets and liabilities.

### 2.1.4 Key Accounting Judgments, estimates and assumptions

In preparing these financial statements, management has made judgements, estimates and assumptions that affect the application of accounting policies and the reported amounts of assets, liabilities, income and expenses. Actual results may differ from these estimates.

Estimates and underlying assumptions are reviewed on an ongoing basis. Revisions to accounting estimates are recognized prospectively.

### Judgements

Information about judgements made in applying accounting policies that have the most significant effects on the amounts recognized in the financial statements is included in the concerned notes.

## **Assumptions and estimation uncertainties**

Information about assumptions and estimation uncertainties that have a significant risk of resulting in a material adjustment in the year ended 31 March 2017 is included in the concerned notes.

The areas involving critical estimates or judgements are:

### **i. Depreciation and amortisation**

Depreciation and amortisation is based on management estimates of the future useful lives of certain class of property, plant and equipment and intangible assets. Estimates may change due to technological developments, competition, changes in market conditions and other factors and may result in changes in the estimated useful life and in the depreciation and amortisation charges.

### **ii. Employee Benefits**

The present value of the employee benefits obligations depends on a number of factors that are determined on an actuarial basis using a number of assumptions. The assumptions used in determining the net cost (income) includes the discount rate, wage escalation and employee attrition. Any changes in these assumptions will impact the carrying amount of obligations. The discount rate is based on the prevailing market yields of Indian Government securities as at the balance sheet date for the estimated term of the obligations.

### **iii. Provision and contingencies**

Provisions and contingencies are based on the Management's best estimate of the liabilities based on the facts known at the balance sheet date.

### **iv. Fair valuation**

Fair value is the market-based measurement of observable market transaction or available market information. Fair valuation of Agricultural produce are based on the market rates published by the industrial body for various grades from which the fair value of the agricultural produce are derived.

#### **2.1.5 Measurement of Fair Values**

A number of the company's accounting policies and disclosures require measurement of fair values, for both financial and non-financial assets and liabilities.

The Company has an established control framework with respect to the measurement of fair values. The Company regularly reviews significant unobservable inputs and valuation adjustments. If third party information is required, the Company assesses the evidence obtained from the third parties to support the conclusions that these valuations meet the requirements of

Ind AS, including the level in the fair value hierarchy in which the valuations should be classified.

Fair values are categorized into different levels in a fair value hierarchy based on the inputs used in the valuation techniques as follows:

- Level 1: Quoted prices (unadjusted) in active markets for identical assets or liabilities.
- Level 2: Inputs other than quoted prices included in Level 1 that are observable for the asset or liability, either directly (i.e. as prices) or indirectly (i.e. derived from prices).
- Level 3: inputs for the asset or liability that are not based on observable market data (unobservable inputs).

When measuring the fair value of an asset or a liability, the Company uses observable market data as far as possible. If the inputs used to measure the fair value of an asset or a liability fall into different levels of the fair value hierarchy, then the fair value measurement is categorized in its entirety in the same level of the fair value hierarchy as the lowest level input that is significant to the entire measurement.

The Company recognizes transfers between levels of the fair value hierarchy at the end of the reporting period during which the change has occurred. Further, information about the assumptions made in measuring fair values is included in the concerned notes.

### **3. SIGNIFICANT ACCOUNTING POLICIES**

#### **3.1 Foreign currency transactions**

Transactions in foreign currencies are translated into the functional currency of the Company at the exchange rates at the date of the transaction.

Monetary assets and liabilities denominated in foreign currencies are translated into the functional currency at the exchange rate at the reporting date. Exchange differences are recognized in profit or loss, except exchange differences arising from the translation of the qualifying cash flow hedges to the extent that the hedges are effective which are recognized in Other Comprehensive Income (OCI).

Non-monetary assets and non-monetary liabilities denominated in a foreign currency and measured at historical cost are translated at the exchange rate prevailing at the date of transaction.

#### **3.2 Financial Instruments**

##### **Financial Assets**

##### **Recognition and Measurement:**

Financial assets are recognised when the Company becomes a party to the contractual provisions of the instrument.

On initial recognition, a financial asset is recognised at fair value, in case of financial assets which are recognised at fair value through profit and loss (FVTPL), its transaction cost are recognised in the statement of profit and loss. In other cases, the transaction cost are attributed to the acquisition value of the financial asset.

Financial assets are subsequently classified as measured at:

- amortised cost
- fair value through profit and loss (FVTPL)
- fair value through other comprehensive income (FVOCI).

Financial assets are not reclassified subsequent to their recognition, except if and in the period the Company changes its business model for managing financial assets.

Trade receivables are initially recognised at fair value. Subsequently, these assets are held at amortised cost, using the effective interest rate (EIR) method net of any expected credit losses. The EIR is the rate that discounts estimated future cash income through the expected life of financial instrument.

Debt instruments are initially measured at amortised cost, fair value through other comprehensive income ('FVOCI') or fair value through profit or loss ('FVTPL') till de-recognition on the basis of (i) the entity's business model for managing the financial assets and (ii) the contractual cash flow characteristics of the financial asset.

Financial assets that are held within a business model, whose objective is to hold financial assets in order to collect contractual cash flows that are solely payments of principal and interest, are subsequently measured at amortised cost using the effective interest rate ('EIR') method less impairment, if any. The amortisation of EIR and loss arising from impairment, if any is recognised in the Statement of Profit and Loss.

Financial assets that are held within a business model whose objective is achieved by both, selling financial assets and collecting contractual cash flows that are solely payments of principal and interest, are subsequently measured at fair value through other comprehensive income. Fair value movements are recognized in the other comprehensive income (OCI). Interest income measured using the EIR method and impairment losses, if any are recognised in the Statement of Profit and Loss. On de-recognition, cumulative gain or loss previously recognised in OCI is reclassified from the equity to 'other income' in the Statement of Profit and Loss.

A financial asset not classified as either amortised cost or FVOCI, is classified as FVTPL. Such financial assets are measured at fair value with all changes in fair value, including interest income and dividend income if any, recognised as 'other income' in the Statement of Profit and Loss.

These assets are subsequently measured at fair value. Dividends are recognized as income in profit or loss. Other net gains and losses are recognized in OCI and are not reclassified to profit or loss.

**De-recognition of Financial Assets:**

The Company derecognises a financial asset when the contractual rights to the cash flows from the financial asset expire, or it transfers the contractual rights to receive the cash flows from the asset.

**Financial Liabilities****Recognition and measurement**

Financial liabilities are recognised when the Company becomes a party to the contractual provisions of the instrument. Financial liabilities are initially measured at the amortised cost unless at initial recognition, they are classified as fair value through profit and loss. In case of trade payables, they are initially recognised at fair value and subsequently, these liabilities are held at amortised cost, using the effective interest method.

Financial liabilities are subsequently measured at amortised cost using the EIR method. Financial liabilities carried at fair value through profit or loss are measured at fair value with all changes in fair value recognised in the Statement of Profit and Loss.

**De-recognition of Financial Liabilities**

The company de-recognizes a financial liability when its contractual obligations are discharged or cancelled, or expire. The company also de-recognizes a financial liability when its terms are modified and the cash flows under the modified terms are substantially different. In this case, a new financial liability based on the modified terms is recognized at fair value. The difference between the carrying amount of the financial liability extinguished and the new financial liability with modified terms is recognized in profit or loss.

**Offsetting of Financial Assets and Liabilities**

Financial assets and financial liabilities are offset and the net amount presented in the balance sheet when, and only when, the company currently has a legally enforceable right to set off the amounts and it intends either to settle them on a net basis or to realize the asset and settle the liability simultaneously.

**3.3 Property, Plant and equipment****Recognition and Measurement**

Property Plant & Equipment are stated at cost less accumulated depreciation and accumulated impairment losses. Cost is inclusive of incidental expenses related to acquisition. Borrowing costs attributable to the construction or production of qualifying assets are capitalized. Expenses for the repair of property, plant and equipment are charged against income when incurred.

Properties in the course of construction for production, supply or administrative purposes are



carried at cost, less any recognised impairment loss. Depreciation of these assets are on the same basis as other property assets, and commences when the assets are ready for their intended use.

An item of property, plant and equipment is derecognized upon disposal or when no future economic benefits are expected to arise from the continued use of asset. Any gain or loss arising on the disposal or retirement of an item of property, plant and equipment is determined as the difference between the sales proceeds and the carrying amount of the asset and is recognized in profit or loss.

Subsequent expenditure are capitalized to its book value only when it is probable that future economic benefits associated with the item will flow to the company and the cost of the item can be measured reliably.

#### **Transition to IND AS:**

The Company has elected to continue with the net carrying value of all its property, plant and equipment recognized as of April 1, 2016 (transition date) as per the previous GAAP and use that carrying value as its deemed cost.

#### **Reclassification to Investment Property**

When the use of a property changes from owner occupied to investment property, the property is reclassified as “Investment Property” at its carrying amount on the date of reclassification.

#### **Depreciation:**

Freehold Land is not depreciated. Depreciation of other items of Property, Plant and Equipment are provided on a straight-line basis over the estimated useful life of the asset or as prescribed in Schedule II to the Companies Act, 2013 or based on technical evaluation of the asset.

The residual values, useful lives and methods of depreciation of property, plant and equipment are reviewed at each financial year end and adjusted prospectively, if appropriate.

The Company assesses at each balance sheet date whether there is objective evidence that an asset or a group of assets is impaired. An asset's carrying amount is written down immediately to its recoverable amount if the asset's carrying amount is greater than its estimated recoverable amount.

#### **3.4 Investment Property:**

Property that is held for long-term rental yields or for capital appreciation or both, and that is not used in the production of goods and services or for the administrative purposes, is classified as Investment Property. Investment property is measured initially at cost, including transaction costs. Subsequent to initial recognition, investment properties are stated at cost less accumulated depreciation and accumulated impairment loss, if any. Expenses for the repair of



property is charged against income when incurred.

Investment property held as Building is depreciated using the straight-line method over the estimated useful life. The Company's investment property has a useful life of 60 years which is in line with the useful life as defined under Schedule II of the Companies Act, 2013.

### **Transition to Ind AS**

The Company has elected to continue with the carrying value of its investment property recognised as of April 1, 2016 (transition date) as per the previous GAAP and use that carrying value at its deemed cost.

### **3.5 Intangibles:**

#### **Transition to Ind AS**

Under the previous GAAP, intangible assets were not separately recognised. Accordingly, on the transition date, the Company has considered NIL value as the deemed cost for intangible assets.

However, costs of purchased software recorded as intangible assets will be amortised over the period the asset is available for use. Costs associated with maintaining software programmes are recognized as an expense as incurred.

#### **Amortisation Methods and Periods**

The Company amortises intangible assets with a finite useful life using the straight-line method over the following periods:

<b>Intangible Asset</b>	<b>Useful Life (in years)</b>
Computer Software	5

### **3.6 Impairment**

#### **Financial Assets**

The loss in respect of trade receivables and lease receivables are measured at an amount equal to lifetime expected credit losses. The loss allowance in respect of all other financial assets, which are required to be impaired, are measured at an amount equal to lifetime expected credit losses if the credit risk on that financial instrument has increased significantly since initial recognition. However, if, at the reporting date, the credit risk on a financial instrument has not increased significantly since initial recognition, the loss allowance is measured at an amount equal to 12-month expected credit losses.

#### **Non-Financial Assets**

Assessment for impairment is done at each Balance Sheet date as to whether there is any indication that a non-financial asset other than biological assets, inventories and deferred tax

assets may be impaired. Indefinite life intangibles are subject to a review for impairment annually or more frequently if events or circumstances indicate that it is necessary. For the purpose of assessing impairment, the smallest identifiable group of assets that generates cash inflows from continuing use that are largely independent of the cash inflows from other assets or groups of assets is considered as a cash generating unit. Goodwill acquired in a business combination is, from the acquisition date, allocated to each of the Company's cash-generating units that are expected to benefit from the synergies of the combination, irrespective of whether other assets or liabilities of the acquire are assigned to those units.

If any indication of impairment exists, an estimate of the recoverable amount of the individual asset/cash generating unit is made. Asset/cash generating unit whose carrying value exceeds their recoverable amount are written down to the recoverable amount by recognising the impairment loss as an expense in the Statement of Profit and Loss. The impairment loss is allocated first to reduce the carrying amount of any goodwill (if any) allocated to the cash generating unit and then to the other assets of the unit, pro rata based on the carrying amount of each asset in the unit. Recoverable amount is higher of an asset's or cash generating unit's fair value less cost of disposal and its value in use. Value in use is the present value of estimated future cash flows expected to arise from the continuing use of an asset or cash generating unit and from its disposal at the end of its useful life. Assessment is also done at each Balance Sheet date as to whether there is any indication that an impairment loss recognised for an asset in prior accounting periods may no longer exist or may have decreased, basis the assessment a reversal of an impairment loss for an asset other than goodwill is recognised in the Statement of Profit and Loss account.

### **3.7 Non-current Assets held for Sale and Discontinued Operations**

Non-current assets comprising assets and liabilities are classified as held for sale if it is highly probable that they will be recovered primarily through sale rather than through continuing use.

Such assets are generally measured at the lower of their carrying amount and fair value less costs to sell. Losses on initial classification as held for sale and subsequent gains and losses on re-measurement are recognized in profit or loss. Once classified as held-for-sale, intangible assets, property, plant and equipment and investment properties are no longer amortized or depreciated.

A discontinued operation is a component of the entity that has been disposed off or is classified as held for sale and that represents a separate major line of business or geographical area of operations, is part of a single coordinated plan to dispose off such a line of business or area of operations or is a subsidiary acquired exclusively with a view to resale.

The results of discontinued operations are presented separately in the Statement of Profit & Loss account.

### **3.8 Revenue Recognition :**

#### **Sale of Goods**

Revenue is measured at the fair value of the consideration received or receivable after netting trade discounts, volume discounts and sales returns. The company recognizes revenue when the amount of revenue can be reliably measured, it is probable that future economic benefits will flow to the company and significant risks and rewards incidental to the sale activity is transferred to buyer. The timing of transfer of risks and rewards varies depending on the individual terms of sale. Revenue from sale of rubber trees is recognised at the point of felling and removing the trees from the plantation.

#### **Interest**

Interest income is recognised on accrual basis as per the terms of relevant contracts by using the effective interest method, where applicable.

#### **Dividend**

Dividend income is recognized in profit or loss on the date on which the company's right to receive payment is established.

#### **Rent**

Rental income from investment property is recognized as part of other income in profit or loss on a straight-line basis over the term of the lease except where the rentals are structured to increase in line with expected general inflation. Rental income from sub leasing is also recognized in a similar manner and included under other income.

#### **Other Income :**

##### **Ground Rent**

Delay in transfer of possession of goods is recovered from customers as "Ground Rent" and is credited to statement of profit and loss as and when the obligation arises.

##### **Others :**

Other income not specified above is recognized on accrual basis.

### **3.9 Government Grants**

#### **Non-Monetary Assets**

Government grants including any non-monetary grants are recognised as "deferred income" where there is reasonable assurance that the grant will be received and all attached conditions will be complied with.

## **Revenue**

Grants that compensate the Company for expenses incurred are recognized in profit or loss as other income on a systematic basis in the periods in which such expenses are recognized.

## **Capital :**

Government grants related to assets are presented at fair value by setting up the grant as a deferred income.

## **3.10 Inventory**

Inventories are valued at cost or net realizable value whichever is lower, cost being determined on First-in-First-Out (FIFO) basis. Costs include expenditure incurred in acquiring the inventories, production or conversions costs and other costs incurred in bringing them to their present location and condition.

Stores & Spares are not written down below cost except in cases where material prices have declined and is valued on First-in-First-Out (FIFO) basis.

Produce growing on Bearer plant is Biological asset and are fair valued based on the biological transformation, except where on initial recognition quoted market prices are not available and alternate fair value measures are clearly unreliable in which case biological asset is measured at cost less any accumulated depreciation and impairment loss.

Acacia, Eucalyptus, Bamboo and Rubber products (such as Cenexetc) are designated as agricultural produce as per Ind AS 41 and are measured at their fair value less cost to sell as at each reporting date. Any changes in fair value are recognised in the Statement of Profit and Loss in the year in which they arise. The fair valuation so arrived at becomes the cost of Inventory under IndAS-2.

## **Leases :**

### **As a Lessee**

Lease of assets, where the Company, as a lessee, has substantially assumed all the risks and rewards of ownership are classified as finance leases. Assets acquired on finance lease are capitalised and depreciated as per Company's policy on Property, Plant and Equipment. Finance lease are measured at the lease's inception at the lower of fair value of the leased property and the present value of the minimum lease payments. The corresponding lease rental obligations, net of finance charges, are included in borrowings or other financial liabilities as appropriate. Each lease payment is allocated between the liability and finance cost. The finance cost is charged to the profit or loss over the lease period so as to produce a constant periodic rate of interest on the remaining balance of the liability for each year.

Leases in which a significant portion of the risks and rewards of ownership are not transferred to the Company as lessee are classified as operating leases. Payments made under operating leases (net of any incentives received from the lessor) are charged to Statement of profit or loss at a predetermined rate as specified in the lease agreement over the period of the lease unless the payments are structured to increase in line with expected general inflation to compensate for the lessor's expected inflationary cost increases.

### **As a Lessor**

Lease income from operating leases where the Company is a lessor is recognised as income in the Statement of profit or loss on a straight-line basis over the lease term unless the receipts are structured to increase in line with expected general inflation to compensate for the expected inflationary cost increases.

### **3.11 Income Taxes**

Income tax comprises current and deferred tax. It is recognized in profit or loss except to the extent that it relates to an item recognized directly in equity or in other comprehensive income.

Current tax is the expected tax payable/receivable on the taxable income/loss for the year using applicable tax rates at the Balance Sheet date, and any adjustment to taxes in respect of previous years. The amount of current tax reflects the best estimate of the tax amount expected to be paid/ received after considering the uncertainty, if any, relating to income taxes. It is measured using tax rates (and tax laws) enacted or substantively enacted by the reporting date. Interest income/expenses and penalties, if any, related to income tax are included in current tax expense.

Current tax assets and current tax liabilities are offset when there is a legally enforceable right to set off the recognised amounts and there is an intention to settle the asset and the liability on a net basis.

Deferred tax is recognized in respect of temporary differences between the carrying amounts of assets and liabilities for financial reporting purposes and the corresponding amounts used for taxation purposes. Deferred tax is also recognized in respect of carried forward tax losses and tax credits.

Deferred tax assets are recognized to the extent that it is probable that future taxable profits will be available against which they can be used. The existence of unused tax losses is strong evidence that future taxable profit may not be available. Therefore, in case of a history of recent losses, the Company recognizes a deferred tax asset only to the extent that it has sufficient taxable temporary differences or there is convincing other evidence that sufficient taxable profit will be available against which such deferred tax asset can be realized. Deferred tax assets – unrecognized or recognized, are reviewed at each reporting date and are recognized/ reduced to



the extent that it is probable/ no longer probable respectively that the related tax benefit will be realized.

Deferred tax is measured at the tax rates that are expected to apply to the period when the asset is realized or the liability is settled, based on the laws that have been enacted or substantively enacted by the reporting date.

The measurement of deferred tax reflects the tax consequences that would follow from the manner in which the Company expects, at the reporting date, to recover or settle the carrying amount of its assets and liabilities.

Deferred tax assets and liabilities are offset if there is a legally enforceable right to offset current tax liabilities and assets, and they relate to income taxes levied by the same tax authority on the same taxable entity, or on different tax entities, but they intend to settle current tax liabilities and assets on a net basis or their tax assets and liabilities will be realized simultaneously.

### **3.12 Provisions, Contingent Liabilities and Contingent Assets**

#### **Provisions :**

Provisions are recognized when the Company has a present obligation (legal or constructive) as a result of a past event, it is probable that an outflow of economic benefits will be required to settle the obligation, and a reliable estimate can be made of the amount of the obligation.

The amount recognized as a provision is the best estimate of the consideration required to settle the present obligation at the end of the reporting period, taking into account the risks and uncertainties surrounding the obligation.

These estimates are reviewed at each reporting date and adjusted to reflect the current best estimates. If the effect of the time value of money is material, provisions are discounted. The discount rate used to determine the present value is a pre-tax rate that reflects current market assessments of the time value of money and the risks specific to the liability. The increase in the provision due to the passage of time is recognised as interest expense.

#### **Contingent Liabilities :**

Contingent liabilities are disclosed when there is a possible obligation arising from past events, the existence of which will be confirmed only by the occurrence or non-occurrence of one or more uncertain future events not wholly within the control of the Company or a present obligation that arises from past events where it is either not probable that an outflow of resources will be required to settle the obligation or a reliable estimate of the amount cannot be made.

#### **Decommissioning :**

Decommissioning costs are measured as the best estimate of the expenditure to settle the obligation or to transfer the obligation to a third party. Provisions for decommissioning obligations



are required to be recognized at the inception of the arrangement. The estimated costs to be incurred at the end of the arrangement are discounted to its present value using the market rate of return.

**Contingent Assets :**

A contingent asset is a possible asset that arises from past events and whose existence will be confirmed only by the occurrence or non-occurrence of one or more uncertain future events not wholly within the control of the entity. The Company does not recognise a contingent asset.

**3.13 Investment in Subsidiaries :**

Investments in subsidiaries and joint venture are carried at cost less accumulated impairment losses, if any. Where an indication of impairment exists, the carrying amount of the investment is assessed and written down immediately to its recoverable amount. On disposal of investments in subsidiaries and joint venture, the difference between net disposal proceeds and the carrying amounts are recognized in the Statement of Profit and Loss.

Upon first-time adoption of Ind AS, the Company has elected to measure its investments in subsidiaries and joint ventures at the Previous GAAP carrying amount as its deemed cost on the date of transition to Ind AS i.e., 1st April, 2016.

**3.14 Employee Benefits****Short-term employee benefits**

Short-term employee benefit obligations are measured on an undiscounted basis and are expensed as the related service is provided. A liability is recognized for the amount expected to be paid e.g. under short-term cash bonus / Ex-gratia, if the Company has a present legal or constructive obligation to pay this amount as a result of past service provided by the employee, and the amount of obligation can be estimated reliably.

**Defined contribution plans**

A defined contribution plan is a post-employment benefit plan under which an entity pays fixed contributions into a separate entity and will have no legal or constructive obligation to pay further amounts. The Company makes specified monthly contributions towards superannuation scheme. Obligations for contributions to defined contribution plans are recognized as an employee benefit expense in profit or loss in the periods during which the related services are rendered by employees.

The Company pays fixed contribution to provident fund at pre-determined rates to the Regional Provident Fund Commissioner in accordance with the Provident fund scheme. The contribution to the fund for the period is recognized as expenses and is charged to Statement of Profit and Loss.

### **Defined Benefits Plan :**

Liabilities in respect of defined benefit plan in the form of Gratuity and Long-term compensated absences are determined based on actuarial valuation made by an independent actuary using projected unit credit method as at the balance sheet date. Re-measurements of the net defined benefit liability, which comprise actuarial gains and losses, are recognized in OCI.

When the benefits of a plan are changed or when a plan is curtailed, the resulting change in benefit that relates to past service or the gain or loss on curtailment is recognised immediately in Statement of profit and loss.

### **Other Employee Benefits :**

The Company measures the expected cost of accumulating compensated absences as the additional amount expected to be paid as a result of the unused entitlement that has accumulated at the end of the reporting period. Expense on non-accumulating compensated absences is recognized in the period in which the absences occur.

Re-measurements and other expenses related to long term benefit plans are recognized in statement of profit or loss.

### **3.15 Cash and its equivalents**

Cash and cash equivalents comprise cash at bank and on hand. It includes term deposits and other short-term money market deposits with original maturities of three months or less that are readily convertible to known amounts of cash and which are subject to an insignificant risk of changes in value.

### **3.16 Cash Flow Statement**

Cash flows are reported using the indirect method, whereby profit for the period is adjusted for the effects of transactions of a non-cash nature, any deferrals or accruals of past or future operating cash receipt or payments and item of income or expense associated with investing or financing cash-flows. The cash flow from operating, investing and financing activities of the Company are segregated.

### **3.17 Exceptional Items**

Exceptional items are disclosed separately in the financial statements where it is necessary to do so to provide further understanding of the financial performance of the Company. They are material items of income or expense that have been shown separately due to the significance of their nature or amount.

### **3.18 Events after Reporting Date**

Assets and liabilities are adjusted for events occurring after the reporting period that provides additional evidence to assist the estimation of amounts relating to conditions existing at the end of the reporting period.

Dividends declared by the Company after the reporting period are not recognized as liability at the end of the reporting period. Dividends declared after the reporting period but before the issue of financial statements are not recognized as liability since no obligation exists at that time. Such dividends are disclosed in the notes to the financial statements.

### **3.19 Operating Segments**

An operating segment is a component of the Company that engages in business activities from which it may earn revenues and incur expenses, including revenues and expenses that relate to transactions with any of the Company's other components, and for which discrete financial information is available. All operating segments' operating results are reviewed regularly by the Company's Board of Directors (BOD) to make decisions about resources to be allocated to the segments and assess their performance. The Company has identified following operating segments i.e. Rubber division, Pulpwood division and others (rental income from investment property).

Revenue and expenses have been identified to respective segments on the basis of operating activities of the enterprise. Revenue and expenses which relate to the enterprise as a whole are not allocable to a segment on a reasonable basis have been disclosed as un-allocable assets and liabilities. Inter segment revenue / expenses are recognized at cost.

Performance is measured based on segment profit (before tax), as included in the internal management reports that are reviewed by the Company's CMD. Segment profit is used to measure performance as management believes that such information is the most relevant in evaluating the results of certain segments relative to other entities that operate within these industries. Inter-segment pricing is determined on cost basis.

### **3.20 Earnings Per Share**

Basic earnings per share is computed by dividing the net profit for the period attributable to the equity shareholders of the Company by the weighted average number of equity shares outstanding during the period. The weighted average number of equity shares outstanding during the period and for all periods presented is adjusted for events, such as bonus shares, other than the conversion of potential equity shares that have changed the number of equity shares outstanding, without a corresponding change in resources.

For the purpose of calculating diluted earnings per share, the net profit for the period attributable to equity shareholders and the weighted average number of shares outstanding during the period is adjusted for the effects of all dilutive potential equity shares.

### **3.21 Borrowing Costs**

Borrowing costs consist of interest, ancillary and other costs that the Company incurs in connection with the borrowing of funds and interest relating to other financial liabilities. Borrowing costs also include exchange differences to the extent regarded as an adjustment to the borrowing costs.

Borrowing costs directly attributable to the acquisition, construction or production of an asset that necessarily takes a substantial period of time to get ready for its intended use or sale are capitalised as part of the cost of the asset. All other borrowing costs are expensed in the period in which they occur.

## II NOTES TO ACCOUNTS

### 1. CONTINGENT LIABILITIES

(Rs. in Lakhs)

SI No	Particulars	As at 31.03.2018	As at 31.03.2017	As at 01.04.2016
1	Bonus payable in respect of 1995-96	*	*	*
2	Claims against the Company not acknowledged as debts.	-	-	4.23

\* The above have not been provided in the book as the Company has disputed the claims and have not been quantified/quantifiable.

During the year, the Company has received a Government order GO No. FEE 61 FPC 2012 dated 01.09.2017 from Government of Karnataka for conversion of Rs 11.96 crores being accrued interest on advance for Share Capital for the period between 31.03.2001 to 27.06.2005 into Equity Share Capital. The company has not provided the interest in the books and has appealed for waiver of such interest to the Government of Karnataka.

### 2. CONTINGENT ASSETS

(Rs. in Lakhs)

SI No	Particulars	As at 31.03.2018	As at 31.03.2017	As at 01.04.2016
1	Nil	-	-	-

### 3. CAPITAL COMMITMENTS

(Rs. in Lakhs)

SI No	Particulars	As at 31.03.2018	As at 31.03.2017	As at 01.04.2016
1	Estimated amount of contracts remaining to be executed on capital accounts not provided for	-	-	-

**4. TRANSACTIONS IN FOREIGN CURRENCY****(Rs. in Lakhs)**

Note	Particulars	2017-18	2016-17
i)	Earnings in Foreign Currency	-	-
ii)	Value of imports calculated on CIF values	-	-
iii)	Other expenditure in Foreign Currency	-	-
iv)	Dividend remitted in Foreign Currency		

**5. AUDITORS REMUNERATION****(Rs. in Lakhs)**

Note	Particulars	2017-18	2016-17
9	a) Statutory audit	0.17	0.19
	b) Tax audit	-	-
	c) Others- Certification fees	-	-
	<b>Total</b>	<b>0.17</b>	<b>0.19</b>

**6. RELATED PARTY TRANSACTIONS****i. Ultimate controlling party:**

The ultimate controlling party of the Company is Karnataka Forest Department Corporation Limited

**ii. Transactions with Key Managerial Personnel:**

Key Management Compensation:

**(Rs. in Lakhs)**

Particulars	For the year ended 2017-18	For the year ended 2016-17
Short-term employee benefits	Nil	Nil
Other Long Term Benefits	Nil	Nil
Sitting Fees	Nil	Nil

**III. Holding Company Details:****(Rs. in Lakhs)**

Sl. No.	Name of the related party	Relationship	Description	Balance as at March 31, 2018 ((Payable )/ Receivable)	Balance as at March 31, 2017
1	Karnataka Forest Department Corporation Limited	100% Holding	Other Current Liability.	(10.35)	

**iv. Transaction with Government and Government Related Entities :**

As the Company is a subsidiary of a government entity under the control of Government of Karnataka, the company has availed exemption from detailed disclosures required under Ind AS 24 with respect to related party transactions with government and government related entities. However as required under Ind AS 24, following are the individually significant transactions with its holding company:

The Holding Company has paid Interest and Penalty charges for PF, ESI aggregating to INR 10,34,635 on behalf of the company and is reflected under " Other Current Liabilities".

7. The balances in respect of loans, advances, outstanding liabilities and deposits are subject to confirmation and reconciliation, if any.
8. All figures in financial statement are rounded off to nearest lakhs unless otherwise mentioned.
9. The company has not filed its return of income since incorporation.
10. There are no transactions with Micro, medium and small scale industrial undertakings outstanding for more than 45 days.
11. Since the operations of the company has been closed since 07.02.2005, furnishing information on production and consumption of raw-material, is not applicable.

**12. Financial Instruments and Risk Management****A) Accounting classifications and fair values**

The following table shows the carrying amounts and fair values of financial assets and financial liabilities, including their levels in the fair value hierarchy.



Notes	Particulars	As at 31.03.2018			As at 31.03.2017			As at 01.04.2016		
		Fair value - Profit & Loss (FVPL)	Fair value- FVOCI	Fair Value - Amortized cost	Fair value - Profit & Loss (FVPL)	Fair value- FVOCI	Fair Value - Amortized cost	Fair value- Profit & Loss (FVPL)	Fair value- FVOCI	Fair Value - Amortized cost
I	Financial assets measured at fair value	-	-	-	-	-	-	-	-	-
II	Financial assets not measured at fair value	-	-	-	-	-	-	-	-	-
A	Cash and cash equivalents*			8.06			8.52			8.81
		-	-	8.06	-	-	8.52	-	-	8.81
I	Financial liabilities measured at fair value	-	-	-	-	-	-	-	-	-
II	Financial liabilities not measured at fair value	-	-	-	-	-	-	-	-	-

\* The Company has not disclosed the fair values for financial instruments because their carrying amounts are a reasonable approximation of fair value.

#### Fair value hierarchy

The hierarchy levels used for Fair value measurements of Financial instruments wherever applicable is given below:

		Note No	As at 31.03.2018			As at 31.03.2017			As at 01.04.2016		
			Level 1	Level 2	Level 3	Level 1	Level 2	Level 3	Level 1	Level 2	Level 3
I	Financial Assets and Liabilities measured at Fair value – recurring fair value measurements										
A	Financial Assets										
i	Financial Investments at FVPL		-	-	-	-	-	-	-	-	-
ii	Financial Investments at FVOCI - Unquoted		-	-	-	-	-	-	-	-	-

II	<b>Financial Assets and Liabilities which are measured at Amortised Cost</b>	No separate Fair value is disclosed as the Carrying value of these Assets and Liabilities represents their Fair Value.
----	------------------------------------------------------------------------------	------------------------------------------------------------------------------------------------------------------------

**Level 1 :** Level 1 hierarchy includes Financial instruments measured using quoted prices.

**Level 2 :** The fair value of Financial instruments that are not traded in an active market is determined using valuation techniques which maximize the use of observable market data and rely as little as possible on entity specific estimates.

**Level 3 :** If one or more of the significant inputs is not based on observable market data, the instrument is included in Level 3. This is the case of unlisted equity shares.

## **B) Risk Management**

The Financial Risks in a Business Entity can be classified as Market Risk, Credit Risk, Liquidity Risk, Operational Risk and Legal Risk.

The status of these Risks at the Company is as brought out hereunder:

### **a) Market Risk**

The operations of the company has ceased. Hence, the Company is not exposed to the Risk of Volatile Market conditions.

### **b) Credit Risk**

There has been no business operations since 2005. Hence, the Company is not exposed to any risk of default of payment from Customers.

### **c) Liquidity Risk**

Liquidity risk is the risk that the company will encounter difficulty in meeting the obligations associated with its financial liabilities that are settled by delivering cash or another financial asset. The Liquidity Risk involves the Risk of Asset Liquidity and Operational Funding. The Company's net worth has been fully eroded and hence, the company may not be able to service its outstanding dues.

### **d) Operational Risk**

The Operational Risks involve Operational Failures, such as mismanagement or technical failures, fraud risk etc. Since there has been no business transactions, the company is not exposed to any operational risk.

### **e) Legal Risk**

The Company enters into Contracts / Business dealings after due-vetting of Contracts / Deeds by robust in-house legal departments and, if so, required by obtaining the legal opinions from external legal experts. The prevailing System at the Company is adequate to guard against any such Risks.

### **13. First Time Adoption Notes**

#### **A. Going Concern**

i. Karnataka Pulpwood Ltd was formed as a joint sector company formed with the object of raising, harvesting and disposing of eucalyptus, casurina and fast growing pulpwood species suitable for dissolving pulp, economically and efficiently. However, soon after incorporation, the company faced hostility from the local people alleging that the incorporation of the company under the government directives was in violation of the community rights of villagers. Public interest litigation was also filed before the Court against lease of forest lands, inter alia, on the ground that the same was violative of the provisions of the Forest (Conservation) Act, 1980. The Court granted an order of stay regarding possession of the said leasehold property. Protracted legal battle adversely affected the commercial viability of KPL project. The Company was unable to avail bank loans for raising and maintenance of plantations.

ii. By reason of a decision taken by the State of Karnataka on 24.10.1991, it was, inter alia, directed to wind-up Karnataka Pulpwood Ltd. The company had received loan of Rs.13.91crores from government vide order GO No. FEE 143 FPC 98 Bengaluru dated 27.03.2001 to clear the unpaid salaries and other statutory dues. To facilitate company's winding up, Government of Karnataka vide its Order dated 15th June, 2005 directed for the conversion of loan through KFDCL aggregating to INR 13.91 crores to Equity Share Capital. The amount is shown as share application money pending allotment. The Company has subsequently increased the Authorized Share Capital during 2018-19 and has initiated measures for allotment of the shares. Networth of the Company is fully eroded.

iii. The operations of the Company have been closed with effect from 07.02.2005. On account of an order passed by the Government of Karnataka vide its proceedings/order no. DPAER 56 ARU 2002, Bengaluru dated 27th June 2005, the company has been directed to wind up. However, the company has not been able to initiate liquidation proceedings pending allotment of shares and settlement of government and employee dues.

#### **B. Explanation of transition to Ind AS**

As stated in Note 10 (I) (2.1.1), these are the Company's first financial statements prepared in accordance with Ind AS. For the year ended 31 March 2018, the Company had prepared its financial statements in accordance with Companies (Accounting Standards) Rules, 2006, notified under Section 133 of the Act and other relevant provisions of the Act ('previous GAAP').

The accounting policies set out in Note 10(I) have been applied in preparing these financial statements for the year ended 31 March 2018 including the comparative information for the year ended 31 March 2017 and the opening Ind AS balance sheet on the date of transition i.e. 1 April 2016.

In preparing its Ind AS balance sheet as at 1 April 2016 and in presenting the comparative information for the year ended 31 March 2017, the Company has adjusted amounts reported previously in financial statements prepared in accordance with previous GAAP. This note explains the principal adjustments made by the Company in restating its financial statements prepared in accordance with previous GAAP, and how the transition from previous GAAP to Ind AS has affected the Company's financial position, financial performance and cash flows.

## **Optional exemptions availed and mandatory exceptions**

In preparing these financial statements, the Company has applied the below mentioned optional exemptions and mandatory exceptions.

### **a. Optional exemptions availed**

#### **1. Property plant and equipment, intangible assets and investment properties**

As per Ind AS 101 an entity may elect to:

- i. Measure an item of property, plant and equipment at the date of transition at its fair value and use that fair value as its deemed cost at that date
- ii. Use a previous GAAP revaluation of an item of property, plant and equipment at or before the date of transition as deemed cost at the date of the revaluation, provided the revaluation was, at the date of the revaluation, broadly comparable to:

- a. Fair value;
- b. Or cost or depreciated cost under Ind AS adjusted to reflect, for example, changes in a general or specific price index.

The elections under (i) and (ii) above are also available for intangible assets that meets the recognition criteria in Ind AS 38, Intangible Assets, (including reliable measurement of original cost); and criteria in Ind AS 38 for revaluation (including the existence of an active market).

- iii. Use carrying values of property, plant and equipment, intangible assets and investment properties as on the date of transition to Ind AS (which are measured in accordance with previous GAAP and after making adjustments relating to decommissioning liabilities prescribed under Ind AS 101).

As permitted by Ind AS 101, the Company has elected to continue with the carrying values under previous GAAP for all the items of property, plant and equipment. The same election has been made in respect of investment property also. The carrying values of property, plant and equipment as aforesaid are after making adjustments relating to decommissioning liabilities.

#### **3. Determining whether an arrangement contains a lease**

Ind AS 101 includes an optional exemption that permits an entity to apply the relevant requirements in Appendix C of Ind AS 17 for determining whether an arrangement existing at the date of transition contains a lease by considering the facts and circumstances existing at the date of transition (rather than at the inception of the arrangement).

The Company has elected to avail of the above exemption.

#### **4. Designation of previously recognized financial instruments**

Ind AS 101 permits an entity to designate particular equity investments (other than equity investments in subsidiaries, associates and joint arrangements) as at fair value through other comprehensive income (FVOCI) based on facts and circumstances at the date of transition to Ind AS (rather than at initial recognition). Other equity investments are classified at fair value through profit or loss (FVTPL). The Company has opted to avail this exemption to designate investments in quoted equity shares as FVOCI on the date of transition.

**5. Decommissioning liabilities included in the cost of property, plant and equipment**

Ind AS 101 permits an entity not to comply with the requirements for changes in decommissioning liabilities that occurred before the date of transition to Ind ASs. The entity shall:

- i. Measure the liability as at the date of transition to Ind AS in accordance with Ind AS 37;
- ii. To the extent that the liability is within the scope of Appendix A of Ind AS 16, estimate the amount that would have been included in the cost of the related asset when the liability first arose, by discounting the liability to that date using its best estimate of the historical risk-adjusted discount rate(s) that would have applied for that liability over the intervening period; and
- iii. Calculate the accumulated depreciation on that amount, as at the date of transition to Ind ASs, on the basis of the current estimate of the useful life of the asset, using the depreciation policy adopted by the entity in accordance with Ind AS.

The Company has elected to avail the above exemption.

**b. Mandatory exceptions****1. Estimates**

As per Ind AS 101, an entity's estimates in accordance with Ind AS at the date of transition to Ind AS at the end of the comparative period presented in the entity's first Ind AS financial statements, as the case may be, should be consistent with estimates made for the same date in accordance with the previous GAAP unless there is objective evidence that those estimates were in error. However, the estimates should be adjusted to reflect any differences in accounting policies.

As per Ind AS 101, where application of Ind AS requires an entity to make certain estimates that were not required under previous GAAP, those estimates should be made to reflect conditions that existed at the date of transition (for preparing opening Ind AS balance sheet) or at the end of the comparative period (for presenting comparative information as per Ind AS).

The Company's estimates under Ind AS are consistent with the above requirement. Key estimates considered in preparation of the financial statements that were not required under the previous GAAP are listed below:

- Fair valuation of financial instruments carried at FVTPL and/ or FVOCI.
- Fair valuation of biological assets measured at fair value less cost to sell.
- Impairment of financial assets based on the expected credit loss model.
- Determination of the discounted value for financial instruments carried at amortized cost.
- Discounted value of liability for decommissioning costs.

**2. Classification and measurement of financial assets**

Ind AS 101 requires an entity to assess classification of financial assets on the basis of facts and circumstances existing as on the date of transition. Further, the standard permits measurement of financial assets accounted at amortized cost based on facts and circumstances existing at the date of transition if retrospective application is impracticable.

Accordingly, the Company has determined the classification of financial assets based on facts and circumstances that exist on the date of transition. Measurement of the financial assets accounted at amortized cost has been done retrospectively except where the same is impracticable.

## a. Reconciliation of Equity

(Rs. in Lakhs)

	Particulars	Previous GAAP	Adjustment on transition to Ind AS	Ind AS	Previous GAAP	Adjustment on transition to Ind AS	Ind AS
		As at 31-Mar- 2017			As at 1-Apr- 2016		
I	<b>ASSETS</b>						
1	Non-Current Assets						
a	Financial Assets	-	-	-	-	-	-
(i)	Loans	-	-	-	-	-	-
b	Other Non - Current Assets	0.12	-	0.12	0.12	-	0.12
	<b>Total Non-Current Assets</b>	<b>0.12</b>	<b>-</b>	<b>0.12</b>	<b>0.12</b>	<b>-</b>	<b>0.12</b>
2	Current Assets						
a	Financial Assets	-	-	-	-	-	-
(i)	Cash and Cash Equivalents	8.52	-	8.52	8.81	-	8.81
	<b>Total Current Assets</b>	<b>8.52</b>	<b>-</b>	<b>8.52</b>	<b>8.81</b>	<b>-</b>	<b>8.81</b>
	<b>Total Assets</b>	<b>8.64</b>	<b>-</b>	<b>8.64</b>	<b>8.93</b>	<b>-</b>	<b>8.93</b>
II	<b>EQUITY AND LIABILITIES</b>						
1	Equity						
a	Equity Share Capital	125.00	-	125.00	125.00	-	125.00
b	Other Equity	(697.34)	-	(697.34)	(-696.50)	-	(696.50)
	<b>Total Equity</b>	<b>(572.34)</b>	<b>-</b>	<b>(572.34)</b>	<b>(-571.50)</b>	<b>-</b>	<b>(571.50)</b>
2	LIABILITIES						
a	Non-Current Liabilities						
	Other Non-Current Liabilities	570.39	-	570.39	570.39	-	570.39
	<b>Total Non-Current Liabilities</b>	<b>570.39</b>	<b>-</b>	<b>570.39</b>	<b>570.39</b>	<b>-</b>	<b>570.39</b>
3	Current Liabilities						
a	Other Current Liabilities	10.59	-	10.59	10.04	-	10.04
	<b>Total Current Liabilities</b>	<b>10.59</b>	<b>-</b>	<b>10.59</b>	<b>10.04</b>	<b>-</b>	<b>10.04</b>
	<b>Total Equity and Liabilities</b>	<b>8.64</b>	<b>-</b>	<b>8.64</b>	<b>8.93</b>	<b>-</b>	<b>8.93</b>

\* Previous GAAP figures have been reclassified to conform to IND AS presentation requirements for the purpose of the note



**b. Reconciliation of total comprehensive income for the year ended 31-March-2017****(Rs. in Lakhs)**

	Particulars	Previous GAAP* 31-Mar-2017	Adjustment on transition to Ind AS	IND AS 31-Mar-2017
I	REVENUE FROM OPERATIONS	-	-	-
II	OTHER INCOME	10.35	-	10.35
III	<b>TOTAL REVENUE (I + II)</b>	10.35	-	10.35
IV	EXPENSES			
	Other Expenses	11.19	-	11.19
	<b>TOTAL EXPENSES (IV)</b>	11.19	-	11.19
V	<b>PROFIT BEFORE EXCEPTIONAL ITEMS AND TAX (III - IV)</b>	<b>(0.84)</b>	-	<b>(0.84)</b>
VI	Exceptional Items	-	-	-
VII	<b>PROFIT BEFORE TAX (V - VI)</b>	<b>(0.84)</b>	-	<b>(0.84)</b>
VIII	TAX EXPENSE			
	Current Tax	-	-	-
	Deferred Tax	-	-	-
	Income-Tax relating to previous year	-	-	-
IX	<b>PROFIT / (LOSS) FOR THE PERIOD (VIII -VII)</b>	<b>(0.84)</b>	-	<b>(0.84)</b>
X	OTHER COMPREHENSIVE INCOME			
	A (i) Items that will not be reclassified to Profit or Loss	-	-	-
	(ii) Income tax relating to items that will not be reclassified to Profit or Loss	-	-	-
	B (i) Items that will be reclassified to Profit or Loss	-	-	-
	(ii) Tax relating to items that will be reclassified to Profit or Loss	-	-	-
XI	<b>TOTAL COMPREHENSIVE INCOME (IX+ X)</b>	<b>(0.84)</b>	-	<b>(0.84)</b>

\* Previous GAAP figures have been reclassified to conform to IND AS presentation requirements for the purpose of the note.

**c. Impact of Ind AS adoption on Cash Flow Statement for the year ended 31 March 2017**

(Rs. in Lakhs)

Particulars	Previous GAAP	IndAS Adjustment	IND AS
Net Cash flow from Operating activities	0.28	(0.62)	(0.90)
Net Cash flow from Investing activities	-	0.62	0.62
Net Cash flow from Financing activities	-	-	-
<b>Net Increase / (Decrease) in cash and cash equivalents</b>	<b>0.28</b>	<b>-</b>	<b>(0.28)</b>
Cash and cash equivalents as at 1 April 2016	8.81	-	8.81
<b>Cash and cash equivalents as at 31 March 2017</b>	<b>8.52</b>	<b>-</b>	<b>8.52</b>

**d. Reconciliation of total equity as at 31 March 2017 and 1 April 2016**

(Rs. in Lakhs)

Particulars	31st March 2017	1st April 2016
Total Equity (Shareholders funds) as per Previous GAAP	(572.34)	(571.50)
Adjustment for provisions	-	-
Adjustment of Inventory	-	-
Prior period adjustments	-	-
Recognition of planned assets	-	-
Tax adjustment on these changes	-	-

**Total Equity (Shareholders funds) as per Ind AS****e. conciliation of Total Comprehensive Income for the year ended 31 March 2017**

Note No.	As at 31.03.2017
Profit After Tax as per previous GAAP	(0.84)
Adjustments for provisions	-
Adjustment of Inventory	-
Prior Period Adjustments	-
Recognition of Planned Assets	-
Tax adjustment on these changes	-
<b>Total Comprehensive Income as per Ind AS</b>	<b>(0.84)</b>

**C. Retained Earnings**

There have been no adjustments made to Retained Earnings as on 1 April 2016 and as on 31 March 2017.

**D. Impact on Cash Flow**

There has been no significant reconciliation item between cash flows prepared under previous GAAP and those under Ind AS except an amount of Rs 0.46 lakhs (previous year 0.62 lakhs), which has been reclassified from Operating Activities to Investing Activities for the FY 2017-18.

For and on behalf of the Board of Directors

For  
**Akhilandam & Associates**  
Chartered Accountants  
FRN No: 006030S

Sd/-  
**Sanjai Mohan**  
Chairman cum Managing Director

Sd/-  
**Awtar Singh**  
Director

Sd/-  
**Jayalakshmi Venkatram**  
Partner  
Membership No: 023304

Place: Bengaluru  
Dated: 10.9.2018

Place: Bengaluru  
Dated: 12.9.2018

